

Essays on Co-operation

ಸಹಕಾರೀ ನಿಬಂಧ ಸಂಗ್ರಹ



ಚಂಡರಗ

Essays on Co-operation

ಸಹಕಾರೀ ನಿಬಂಧ ಸಂಗ್ರಹ



ಲೇಖಕರು :

ಚಂದರಗಿ ಗೋವಿಂದರಡ್ಡಿ

ಸಹಕಾರೀ ಶೈಕ್ಷಣಿಕ ಇನ್‌ಸ್ಟಿಟ್ಯೂಟ
ಫಾರಮಾಡ



ರೇಖಾ

ಚೆತೆ : ಎರಡು ರೂಪಾಯಿಗಳು

ಪ್ರಕಾಶಕರು :
ಚಂದರಗಿ ಗೋವಿಂದರಾಜ್
ಮಾಳಮಡ್ಡಿ, ಧಾರವಾಡ

ಪ್ರಮುದ್ರಕರು
ಡಿ. ರೆ. ಟಿ. ಇ
ಉದ್ದೇಶ ಏಟಿ
ಮಾಳಮಡ್ಡಿ, ಕಾ

ಮುನ್ನ ದಿ

*

ಸಹಕಾರೀ ಶೈಕ್ಷಣಿಕ ಇನ್‌ಸ್ಪೆಕ್ಟರಾದ ಶ್ರೀಯುತ ಜಂದರಗಿ ಗೋವಿಂದರಡ್ಡಿ ಯವರು ಬರೆದ ‘ಸಹಕಾರೀ ನಿಬಂಧ ಸಂಗ್ರಹ’ ವೆಂಬ ಪುಸ್ತಕಕ್ಕೆ ಮುನ್ನ ಚಿಯನ್ನು ಬರೆಯಲು ನನಗೆ ತುಂಬಾ ಸಂತೋಷವೂ ಅಭಿವಾಸವೂ ಎನಿಸುತ್ತದೆ. ಕಳೆದ ಮೂವತ್ತು ವರುಷಗಳಿಂದಲೂ ನಾನು ಆವರನ್ನು ತೆನ್ನಾಗಿ ಬಲ್ಲಿ. ಈ ಮೊದಲೀ ಆವರು ‘ಸಹಕಾರ’ ಹಾಗೂ ಆದಕ್ಕೆ ಸಮುಂಧವಟ್ಟಿ ನಿಷ್ಯಂಗಳ ಮೇಲೆ ಆದಷ್ಟೊಂದೇ ಲೀಟಿಗಳನ್ನೂ ಹಲವಾರು ಚಿಕ್ಕ ಪ್ರಟಿ ಪುಸ್ತಕಗಳನ್ನು ಬರೆದು ಕನಾರಟಕ ಸಹಕಾರೀ ಕ್ರೇತ್ರದಲ್ಲಿ ಸಾಕಷ್ಟು ವರಿಚಿತರಾಗಿರುವರ ಲ್ಲಿದೆ ಕನ್ನಡ ಸಹಕಾರೀ ಸಾಹಿತ್ಯಕ್ಕೆ ಒಂದು ಬಗೆಯ ಸೇವೆಯನ್ನು ಶಲ್ಲಿಸಿದ್ದಾರೆ. ಈ ಸಂಗ್ರಹದಲ್ಲಿ ಆವರು ಸಹಕಾರ, ಸಹಕಾರೀ ಜಳವಳಿ ಹಾಗೂ ಅವೃಗಳಿಗೆ ಪೂರ್ವಕವಾಗಿರುವಂತಹ ಬೇರೆ ಬೇರೆ ನಿಷ್ಯಂಗಳ ಮೇಲೆ ಉತ್ತಮೋತ್ತಮವಾದ ನಿಬಂಧಗಳನ್ನು ಬರೆದಿರುವ ದರಿಂದ ಇದು, ಸಹಕಾರೀ ಸಂಸ್ಥಾಗಳ ಜಾಲಕರಿಗೆ, ಕಾರ್ಯದಾರಿಗಳಿಗೆ ಮತ್ತು ಸಹಕಾರೀ ಶೈಕ್ಷಣಿಕವನ್ನು ಪರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವುಳ್ಳ ಪುಸ್ತಕವಾಗಿರುವದೆಂದು ಅಭಿಪ್ರಾಯ ಪಡುತ್ತೇನೆ. ಭಾಷೆಯು ತಿಳಿಯಾಗಿಯಾಗಿ, ಮನೋಹರವಾಗಿಯೂ ಅದೆ. ಸಹಕಾರಿಗಳು ಇದನ್ನು ಆದರದಿಂದ ಬರಮಾಡಿಕೊಳ್ಳುವ ರೀಂದು ನಂಬಿದ್ದೇನೆ.

F. B. Laxmeshwar

ಗದಗ	}	ಚೇಂಡರಮನ್
ಉಂಗಳಿ—ಉಂಗಳಿ		ಕನಾರಟಕ ಸೆಂಟ್ರಲ್ ಕೋ-ಆಪರೇಟಿಂಗ್ ಬ್ರಾಂಕ್, ಲಿ. ಧಾರವಾಡ.

ಪ್ರ ಸ್ತಾನ ನೆ

ಕನ್ನಡ ಸಹಕಾರೀ ಸಾಹಿತ್ಯದಲ್ಲಿ ಕೆಲಸಮಾಡಲು ಪ್ರಾರಂಭಿಸಿ
ನನಗೆ ಮೂವತ್ತು ವರುಷಗಳು ದಾಟುತ್ತಲಿರುವವು. ಈ
ಆವಧಿಯಲ್ಲಿ ಸಹಕಾರ, ಒಕ್ಕಲತನ, ವಾಣಿಜ್ಯ ಮೊದಲಾದ ವಿಷಯ
ಗಳ ಮೇಲೆ ಸಮೃದ್ಧಿಸಿದ್ದಾರೆ ಹೃತ್ಕಪತ್ರಿಕೆಗಳಲ್ಲಿಯೂ ಮಾಸ ಪತ್ರಿಕೆಗೆ
ಗಳಲ್ಲಿಯೂ ಒಮ್ಮೆ ಸಂಪೂರ್ಣವಾಗಿ ಲೇಖನಗಳನ್ನು ಉದ್ದೇಶಿಸು.
ಸಹಕಾರೀ ಖಾತೆಯ ವರಿಷ್ಟೆ ಅಧಿಕಾರಿಗಳು ಮತ್ತು ಸನ್ಸೂತಿ-ಸ್ನೇಹಿ
ತರು ಮಾಡಿದ ಸೂಚನೆಯ ಫಲವಾಗಿ ಇದೀಗ ‘ಸಹಕಾರೀ ನಿಬಂಧ
ಸಂಗ್ರಹ’ವು ಸಿದ್ಧವಾಗಿದೆ. ಇದರಲ್ಲಿ ಒಟ್ಟಿಗೆ ಇಂದಿನ ನಿಬಂಧಗಳಿಂದ್ದು ಆಪೆ
ಶ್ಲಾಷ್ಟಗಳು ಸಹಕಾರ, ಒಕ್ಕಲತನ ಸುಧಾರಣೆ, ಗ್ರಾಮಸುಧಾರಣೆ,
ವಾಣಿಜ್ಯ ಮುಂತಾದ ವಿಷಯಗಳಿಗೆ ಸಮೃಂಥವಟ್ಟವುಗಳಾಗಿರುತ್ತವೆ.
ಏರಪ್ಪೆ ನಿಬಂಧಗಳು ಸಹಕಾರೀ ಚೆಳವಳಿಯ ಬೆಳವಣಿಗೆಗೆ ತಮ್ಮ
ಜೀವಿತವನ್ನೇ ಸವಿಸಿದಂತಹ ಇಬ್ಬರು ಮಹಾನುಭಾವರ ಆತ್ಮಚರಿತ್ರೆ
ಗಳನ್ನು ವರ್ಣಿಸುತ್ತವೆ. ಕೊನೆಯ ನಿಬಂಧದಲ್ಲಿ ಸಹಕಾರೀ ವಚನ
ಗಳನ್ನು ಕೊಡಲಾಗಿದೆ. ಈ ಪುಸ್ತಕಕ್ಕೆ ಪ್ರೀತ್ಯಾಪನೆಯು ದೂರೀ
ತಲ್ಲಿ, ಸಹಕಾರೀ ಸಂಖಗಳಿಗೆ ಸಂಮೃಂಥವಟ್ಟ ಸ್ತೋತ್ರ ಉಪಯುಕ್ತ
ವಿಷಯಗಳ ಮೇಲೆ ಪುಸ್ತಕಗಳನ್ನು ಬರೆಯಬೇಕೆಂದು ಇಚ್ಛಿಯದ.
ಆದನ್ನು ಕೈಗೊಂಡಿಸುವಂತೆ ಮಾಡುವದು ನಮ್ಮ ಸಹಕಾರಿಗಳ ಕ್ಷಯ್ಯ
ಲ್ಲಿರುವದೆಂದು ಬೇರೆ ಹೇಳಬೇಕಾಗಿಲ್ಲ.

ನನ್ನ ನಿನಂತಿಗೆ ಮಾನ್ಯಮಾಡಿ ಈ ಪುಸ್ತಕಕ್ಕೆ ಮುನ್ನಡಿಯನ್ನು
ಬರೆದಂತಹ ಸಹಕಾರೀ ಪ್ರಪಂಚದಲ್ಲಿಯೇ ಹೆಸರಾಂತ ಹಿರಿಯರ

ಲೇಣಿಬ್ಬರಾದ ಶ್ರೀಮಾನ್ ಲಕ್ಷ್ಮೀಶ್ವರ ಫೆಕ್ಸೆರಪ್ರಸರಿಗೆ ಈಮೂಲಕ ನನ್ನ ಪ್ರೇಮದ ವಂದನೆಗಳನ್ನು ಅರ್ಪಿಸುತ್ತೇನೆ. ಅವರು ಒಹು ದಿವ ಸಗಳಿಂದ ಕನಾಟಕ ಹಾಗೂ ಮುಂಬಯಿ ಪ್ರಾಂತದಲ್ಲಿರುವಂತಹ ಅನೇಕ ತರಹದ ಉನ್ನತೋನ್ನತ ಸಹಕಾರೀ ಸಂಸ್ಥೆಗಳ ಮುಖ್ಯ ಜೊಲಕರಾಗಿ ಸಮಾಜ ಸೇವೆಯನ್ನು ಮಾಡುತ್ತಿರುವ ಸಂಗತಿಯು ಎಲ್ಲರಿಗೂ ಗೊತ್ತಿದ್ದ ಮಾತ್ರ. ಇಂತಹ ಮಹನೀಯರ ಮುನ್ನಡಿಗಾಗಿ ನಾನು ತುಂಬಾ ಉಪಕೃತನಿರುವೆ.

ಕೊನೆಯದಾಗಿ ಈ ಪ್ರಸ್ತುಕವನ್ನು ಅಂದವಾಗಿ ಮುದ್ರಿಸಿ ಆದಕ್ಕೆ ಕಳೆತಂದು ಕೊಟ್ಟಂತಹ ಲಿಂಗರಾಜ ಆರ್ಟ ಪ್ರೈಸ್‌ನ ಒಡೆಯರಾದ ಶ್ರೀಮಾನ್ ಬೀಳಿಗಿ ರಾಮಣ ನವರ ಉಪಕಾರವನ್ನು ಸೃಂಗಾರದ ಇರಲಾರೆ.

ಧಾರವಾಡ		ಚಂದರಗಿ ಗೋವಿಂದರದ್ದಿ
೨೦-೧೨-೫೦		ಸಹಕಾರೀ ಶೈಕ್ಷಣಿಕ ಇಂಸ್ಟಿಟ್ಯೂಟ್

Essays on Co-operation

ಸಹಕಾರೀ ನಿಬಂಧ ಸಂಗ್ರಹ



ಪರಿನಿಡಿ

CONTENTS



ಪಾಠ ಸಂ.

ಮುನ್ಮುದಿ (Foreword)	
ಪ್ರಸ್ತಾವನೆ (Introduction)	
೧ ಸಹಕಾರೀ ಕಾಲಿಕೆಯ ಉಗಮ (Origin of Co-operative Law)	೧
೨ ಜಳವಳಿಯ ಬೆಳವಣಿಗೆ (Growth of the Movement)	೧೧
೩ ಸಹಕಾರ (Co-operation)	೧೭
೪ ಸಹಕಾರದ ಸ್ವೇಚ್ಛಾ ಸ್ವರೂಪವು (Moral Sphere of the Coop. Movement)	೨೫
೫ ಸಹಕಾರೀ ಜಳವಳಿಯ ಅನುಭವ (Co-operative Experience)	೩೭

ಹಾನು ನಂ.

೬	ಸಹಕಾರ ಮಹಾತ್ಮೆ	೨೭
	(Greatness of Co-operation)	
೭	ವರಿಷ್ಟತ್ವಗಳ ಮಹತ್ವ	೨೯
	(Conferences their Importance)	
೮	ಹಿಂದೂ ದೇಶದ ಒಕ್ಕೆಲಿಗರ ಸಾಲವು	೩೧
	(Indian Agriculturist's Indebtedness)	
೯	ಆರ್ಮಸುಧಾರಣೆಯ ಸಂಸ್ಥೆಗಳು	೩೩
	(Institution for Rural Reconstruction)	
೧೦	ಹಳ್ಳಿಗಳ ಪ್ರಸಂಗಿನೆಯು	೪೪
	(Rural Reconstruction)	
೧೧	ಮನೆವಾರ್ತೆ ಹೋರೆಗಳ ಅವಶ್ಯಕತೆ	೪೮
	(Need of Home-Industries)	
೧೨	ಬೇಕಾಯಿಗರ ಸಹಾಯಕ ಹೋರೆಗಳು	೫೫
	(Subsidiary Industries for Agriculturists)	
೧೩	ಸಹಕಾರಿ ಚಳವಡಿಯೂ ಒಕ್ಕಲತನದ ಸುಧಾರಣೆಯೂ	೫೫
	(Co-operation and the Improvement of Agriculture)	
೧೪	ಸಹಕಾರಿ ಚಳವಡಿಯೂ ವಣಿದ ವ್ಯವಹಾರವೂ	೫೮
	(Cooperative Movement and the Money Market)	
೧೫	ಮಧ್ಯವರ್ತೀ ಬ್ಯಾಂಕುಗಳು	೬೬
	(Central Banks)	
೧೬	ಉಲಾಖಾ ಮಧ್ಯವರ್ತೀ ಬ್ಯಾಂಕ್	೬೮
	(Provincial Co-operative Bank)	

- ೧೨ ರಾಬರ್ಟ್ ಓವನ್ ಮೇಲರೀಗಳ ಜೀವನ ಚರಿತ್ರೆ ೫೧
 (Robert Owen, Father of Co-operation)
- ೧೩ ಸರ್ ವಿತ್ಯಾಲದಾಸ ತಾಕ್ಸಿರ್ಯವರ ವ್ಯಾಖ್ಯಾತೆ ೫೭
 (The late Sir Vitualdas Thackesey
 his Life & Work)
- ೧೪ ಸಹಕಾರೀ ಸಂಘಗಳು ಮತ್ತು ಅಪ್ರೌಗಳ ಆಡಳಿತೆಯು ೬೬
 (Co-operative Societies and their
 Management)
- ೧೫ ಸಹಕಾರೀ ದಿನಾಚರಣೆಯ ಸಮಾರಂಭವು ೧೦೯
 (Celebration of Co-operators' Day)
- ೧೬ ಸಹಕಾರೀ ವಚನಗಳು ೧೧೬
 (Co-operative Sayings)



ಸಹಕಾರೀ ನಿಬಂಧ ಸಂಗ್ರಹ

*

ಸಹಕಾರೀ ಕಾರ್ಯದೇಯ ಹುಟ್ಟು

ಮತ್ತು

ಚೆಳವಲಿಯ ಚೆಳವಣಿಗೆ

●

೧. ಸಹಕಾರೀ ಕಾರ್ಯದೇಯ ಉಗಮ

ಕಳೆದ ಕಡ್ಡಮಾನದ ೧೦೧೦ದ ಹಿಂದುಸ್ತಾನ ಸರಕಾರ ಮತ್ತು
ಅನೇಕ ವಾರ್ಷಿಕ ಸರಕಾರಗಳು, ಒಕ್ಕಿಗರ ಸಾಲಗೊಳಿತನವನ್ನು
ಕಡಿಮೆ ಮಾಡಿ, ಆವರಿಗೆ ಸುಲಭವಾದ ಮತ್ತು ಯೋಗ್ಯವೇನಿಸುವ
ರೀತಿಯಲ್ಲಿ ಪತ್ತಿನ ಸೌಕರ್ಯಗಳನ್ನು ದೂರಕ್ಕಿಂತಿರುಪು ನಿರ್ಜಾರ
ವನ್ನು ಮಾಡುತ್ತಿರುವವು. ಮುಂಬಯಿ ಸರಕಾರವು ಎಲ್ಲಕ್ಕೂ
ಮೊದಲು ಇದರ ಮಹತ್ವವನ್ನು ಕಂಡುಹಿಡಿದು ಆದಕ್ಕಾಗಿ ಒಂದು
ಒಕ್ಕಲುತನದ ಬ್ಯಾಂಕಿನ ಸಂಘಟನೆಯ ಸಲುವಾಗಿ ಪ್ರಯೋಗವನ್ನು
ಮಾಡಿತು. ಸನಾ ಱಲಿಷನ್ಸ್ ಇಸ್ಟಿಟ್ಯುಟ್ ಪ್ರಸ್ತಾವಿತಿಗಾಗಿ
ಪುರಂಧರ ತಾಲೂಕಿನ ಒಕ್ಕಿಗರಿಗೆ ಹಣವನ್ನು ಸಾಲವಾಗಿ ಕೊಡ
ಲಿಕ್ಕೆ ಒಂದು ಬ್ಯಾಂಕನ್ನು ಸ್ಥಾಪಿಸುವದರ ಸಲುವಾಗಿ ಸರಾ
ವಿಲೀಯಮ್ ವೆದರಬನ್‌, ಅಯ್ಯ. ಸಿ. ಎಸ್. ಇವರ ನೇತೃತ್ವ
ದಲ್ಲಿ ಭಾಂಡವಲುಗಾರರ ಒಂದು ಮಂಡಳವು ಏರ್ಪಡಿಸಲ್ಪಟ್ಟಿತ್ತು.
ಮುಲ್ತಿ ಅಧಿಕಾರಿಗಳ ಮುಖಾಂತರ ಸಾಲವಸೂಲಿಯನ್ನು ಮಾಡುವ

ಮತ್ತು ಇನ್ನಿತರ ಸರಕಾರೀ ಸವಲತ್ತುಗಳ ಮೂಲಕ ಅವರು ಹತ್ತು ಲಕ್ಷ ರೂಪಾಯಿಗಳ ಭಾಂಡವಲವನ್ನು ಕೂಡಿಸಿ ತೈತರೆ ಎಲ್ಲ ಸಾಲ ವನ್ನು ಶೀರಿಸುವ ಉದ್ದೇಶದಿಂದ ಕಾರ್ಯವನ್ನು ಕ್ಷೇತ್ರದಲ್ಲಿ ಪ್ರಾರಂಭಿಸಿದರು. ಆದರೆ, ಆ ಕಾಲಕ್ಕೆ ಹಿಂದುಸ್ತಾನದ ಸ್ವೇಚ್ಚಾ ಸೆಕ್ರೆಟರಿಯವರಾದ ಲಾರ್ಡ ಕಿಂಬಲೀಯವರು ಈ ಬಾಣಿಕ ಅಧಿಕ ಫಾಟನೆಯ ತಪ್ಪಾಗಿರುವದೆಂದೂ ಮತ್ತು ಇದು ಪ್ರಾಮುಖ್ಯವಾಗಿ ಸರಕಾರೀ ಸಂಸ್ಥೆಯಾಗಿವದೆಂದೂ ಅಭಿಪ್ರಾಯಬಟ್ಟೆ ಈ ಯೋಜನೆಗೆ ಸಮೃದ್ಧಿ ಯನ್ನು ದಯವಾಲಿಸಲಿಲ್ಲ. ಈ ಅವಧಿಯಲ್ಲಿ ಸನಾ ಱೆಂಟ್‌ನೇಂ ಇಸ್ಲಿಯು ಭೂಮಿಯ ಸುಧಾರಣೆ ಸಾಲದ ಕಾರಿಗರು (Land Improvement Loans Act of 1883) ಮತ್ತು ಗಳಿಗಳನೇ ಇಸ್ಲಿಯ ಒಕ್ಕಳಿಗರ ಸಾಲದ ಕಾರಿಗರ (Agriculturists' Loans Act of 1884) ಗಳೂ ವಾಸಾದವು. ಈ ಕಾರಿಗರಗಳ ಮತ್ತು ಮೂಳಬಯಿ ಸರಕಾರದ ಸನಾ ಱೆಂಟ್‌ನೇ ಇಸ್ಲಿಯ ದಾಖ್ಲಿ ಭಾಗದ ಒಕ್ಕಳಿಗರ ಪರಿಹಾರ ಕಾರಿಗರ (Deccan Agriculturists' Relief Act) ಸಂಯೋಗದಿಂದ ಒಕ್ಕಳಿಗರ ವರಿಸಿ ತಿಯನ್ನು ಸುಧಾರಿಸಲಿಕ್ಕೆ ವಾಗ್ಯವಾಗಿವದೆಂದು ತಿಳಿದು ಕೊಂಡಿದ್ದರಿಂದ ಮೇಲೆ ಹೇಳಿದ ಒಕ್ಕಳತನದ ಬಾಣಿಕಿನ ಯೋಜನೆಯು ನಿಲ್ಲಿಸಲ್ಪಟ್ಟಿತು.

ಇ, ಹಿಂದೀ ಒಕ್ಕಳಿಗರ ಪ್ರಶ್ನೆಯನ್ನು ಬಿಡಿಸುವದಕ್ಕಾಗಿ ಸಹಕಾರ ತತ್ವವನ್ನು ಉಪಯೋಗಿಸುವ ವಿಚಾರವನ್ನು ವೊಟ್ಟಿ ಮೊದಲು ಮದ್ದಾನ ಸರಕಾರದವರು ಕಂಡುಹಿಡಿದು ಒಕ್ಕಳತನದ ಬಾಣಿಕಗಳ ತತ್ವ ಮತ್ತು ವ್ಯವಹಾರಗಳನ್ನು ಅನುಸರಿಸಲಿಕ್ಕೂ ಮತ್ತು ಅದೇ ವಾದರಿಯ ಬಾಣಿಕಗಳನ್ನು ತಮ್ಮ ಇಲಾಖೆಯಲ್ಲಿ ಪ್ರಾರಂಭಿಸಲಿಕ್ಕೂ ಅವರು ಸರ್ಕಾರ ಫೈರ್ಡಿಕ್ ನಿಕೋಲಸನ್‌ಲೆಂಬವರನ್ನು ಮುಕ್ಕೊಂಡಿದ್ದರೆ ಕಳಿಸಿಕೊಟ್ಟಿರು. ಸನಾ ಱೆಂಟ್ ಮತ್ತು ಱೆಂಟ್‌

ಮಧ್ಯಂತರದಲ್ಲಿ ಆವರು ಒಂದು ಮಹತ್ವಾದ ವರದಿಯನ್ನು ಸಾದರ ವಡಿಸಿದರು. ಆದು ಈಗಲಾದರೂ ಸಹ ಆ ವಿಷಯದ ಮೇಲೆ ಉನ್ನತವಾದ ಹೊತ್ತಿಯಾಗಿಬಿಟ್ಟಿದೆ. ಆವರು ತಮ್ಮ ಅಭಿಪ್ರಾಯ ವನ್ನು ‘ರೈಫಿಸಿಯನ್ನನನ್ನು ಕಾಣು’ ಇವೆರಡೇ ಶಬ್ದಗಳಲ್ಲಿ ಉಪಸಂಹರಿಸಿರುವರು. ಇವುಗಳಿಂದ ರೈಫಿಸಿಯನ್ನನೇ ಮೊದಲು ಪಶ್ಚಿಮ ಸಂಘಗಳ ಪದ್ಧತಿಯನ್ನು ಕಂಡುಹಿಡಿದನೇಂಬುವ ಸಂಗತಿಯು ಗೊತ್ತಾಗಿ ಅದರಂತೆ ಕಾಯ್ದಿವನ್ನು ಕೈಕೊಳ್ಳಲಿಕ್ಕೆ ಸೂಚಿಸಿದೆಂತಾಗುವದಲ್ಲದೆ ಆ ಚಳಿವಳಿಗಾಗಿ ಯಾರುವಿಸಿಂದ ಕೆಲಸ ಸಾಗಿಸುವ ಕಾರ್ಯಕರ್ತರ ಆವಶ್ಯಕತೆಯನ್ನು ಹೇಳಿದೊಂತಾಗುತ್ತದೆ. ನಿಕೋಲ ಸನ್ನರು ತೊರಿಸಿಕೊಟ್ಟಿ ಸೂಚನೆಯ ಮೇಲಿಗೆ ಸಂಯುಕ್ತ ಪ್ರಾಂತದಲ್ಲಿ ಜ್ಞಾವರನೇಯವರೂ, ಪಂಜಾಬದಲ್ಲಿ ಮ್ಯಾಕೆಗನ್ನರೂ ಮತ್ತು ಉನ್ನತರ ಅಧಿಕಾರಿಗಳು ಬೇರೆ ಬೇರೆ ಕಡೆಯಲ್ಲಿಯೂ ಜಲಕೆಲವು ಸಂಘಗಳನ್ನು ಸ್ಥಾಪಿಸಿದರು. ಆಗಿನ ವ್ಯಾಯಿಸರಾಯಾದ ಲಾಜಣಕರ್ಮಾನರು ಈ ರೀತಿಯಲ್ಲಿ ಬೇರೆ ಬೇರೆಯಾಗಿ ಕೈಕೊಂಡ ಕಾಯ್ದಾಗಳಲ್ಲಿ ಆಷ್ಟುಂದು ಮಹತ್ವದ ಫಲವು ದೊರೆಯಲಾರದೆಂದು ತಿಳಿದು, ಆ ಸಮಯದಲ್ಲಿದ್ದ ಪ್ರಕ್ರಿಯಾಗಿ ಸಂಘಗಳನ್ನು ಪರಿಕ್ಷೇಣ್ಯಾವ ರೀತಿಯಲ್ಲಿ ಕಾಯ್ದಿಯನ್ನು ಮಾಡಲಿಕ್ಕೆ ಆನುಕೂಲವಾಗುವ ದೆಂಬ ಒಗ್ಗೆ ಸೂಚನೆಗಳನ್ನು ಮಾಡಲಿಕ್ಕೆ ಆವರು ಸರ್ವ ಎಂದ್ರೂಪ ಲಾಂಬವರ ಸೇತ್ಯತ್ವದಲ್ಲಿ ಒಂದು ಮಂಡಿಲವನ್ನು ನಿಯಮಿಸಿದರು.

ಇದರ ಪರಿಣಾಮವಾಗಿ ಸನಾ ೧೯೦೪ನೇ ಇಸ್ಟಿಯಾ ಸಹಕಾರೀ ಪಶ್ಚಿಮ ಸಂಘಗಳ ಕಾಯಿದೆಯು ಪಾಸಾಯಿತು. ಇದನ್ನು ಪ್ರಕಟಿಸುವ ಆವಧಿಗೆ ಇದರ ಗೊತ್ತುಗೆರಿಗಳನ್ನೇಲ್ಲ ಸ್ಥಾನಿಕ ಸರಕಾರಾಗಳಿಗೆ ಮತ್ತು ಜನಸಾಮಾಜಿಕಿಗೆ ಶಿಳಯವಡಿಸುವದಕ್ಕಾಗಿ ಸರ್ವದೇಂಜಿಲ್ ಇಬೆಟ್‌ಸನಾ ರಿಂದ ಒಂದು ಮನವಿಯು ಹೊರಡಿಸಲ್ಪಟ್ಟಿತು. ಈ ಕಾಯಿದೆಯನ್ನು ಹೀಗೆಯ ಸಂಘಗಳೆಂತಲೂ

(Rural) ಮತ್ತು ಶಹರದ (Urban) ಸಂಫಳೆಂಜಲೂ ಹೀಗೆ ಎರಡು ಪ್ರಕಾರದ ವರ್ಗಗಳಾದವು. ಹಳ್ಳಿಯ ಸಂಫಳೆ ಅನಿಯ ಮಿತಿ ಜವಾಬುದಾರಿಯುಳ್ಳವುಗಳೇ ಆಗಿರತಕ್ಕಾದ್ದು. ಆದರೆ ಶಹರದ ಸಂಫಳೆ ಮಾತ್ರ ನಿಯಮಿತ ಇಲ್ಲವೇ ಅನಿಯಮಿತ ಜವಾಬುದಾರಿಯುಳ್ಳವುಗಳಿರಬೇಕು. ಆವುಗಳ ಕ್ಷೇತ್ರವು ಆದಷ್ಟು ಸಣ್ಣವಿಲ್ಲ ತಕ್ಕಾದ್ದು. ಸಾಲಗಳನ್ನು ಒರೆ ಜಾರೀಸಿನ ಮೇಲೆ ಇಲ್ಲವೇ ಒತ್ತೇ ಬರೆಯಿಸಿಕೊಂಡು ಮೆಂಬರಲಿಗೆ ಮಾತ್ರ ಕೊಡಬಹುದು. ಸರಕಾರೀ ಅಧಿಕಾರಿಗಳಿಂದ ವರುಷಕ್ಕೊಂಡಾವತ್ತಿ ಸಂಘವನ್ನು ಅವಕ್ಷಾಂಗಿ ತಪಾಸು (Audit) ಮಾಡತಕ್ಕಾದ್ದು. ಸಂಘದ ಶೀಲರು ಭಾಂಡವಲಿ ನಲ್ಲಿ ಸಭಾಸದನ ಹಿತಸಮೃಂಧದ ಬಗ್ಗೆ ನಿಯಂತ್ರಣವಿರತಕ್ಕಾದ್ದು. ಇದಕ್ಕೆ ನಿತ್ಯವಾಗಿ ಸರಳತ್ವಿನ ಮೂಲಕ ಸ್ವಾಂವ, ರಜಿಸ್ಟ್ರೇಶನ್ ಮತ್ತು ಇನ್‌ಕೋರ್ಪೋರೇಶನ್ ಕಾರ್ಯಾಚಾರಗಳು ಲಾಗು ಆಗುವದಿಲ್ಲ. ಸಂಫಳೆ ನಿಯಂತ್ರಣ ಮತ್ತು ಮೇಲ್ತ್ವಿಜಾರಣೆಗಳ ಬಗ್ಗೆ ಹೆಚ್ಚಿನ ಅಧಿಕಾರಗಳನ್ನು ಕೊಟ್ಟು ಅವಾಗಳನ್ನು ರಜಿಸ್ಟ್ರೇರಿಂಬ ಸರಕಾರೀ ಅಮಲಾರ್ಥ ವರ್ತಕ್ಕೆ ಒಷ್ಟಿಸಲಾಯಿತು.

ಉ. ಒಕ್ಕೆಲೋರ ಅಧಿಕಾರ ಸ್ಥಿತಿಯನ್ನು ಸುಧಾರಿಸಲಿಕ್ಕೆ ಆಶುರವುಳ್ಳದ್ದಾಗಿ ಸರಕಾರವು ಹಿಂದುಸ್ತಾನದಲ್ಲಿ ಈ ಚಳೆವಳಿಯನ್ನು ವ್ಯಾಖಿಸಿದ್ದು ನಮಗೆ ಕಂಡುಬರುತ್ತದೆ. ಜಾನಾನದಲ್ಲಿಯೂ ಕಾಡೆ ಈ ಚಳೆವಳಿಯು ನಮ್ಮ ಹಿಂದುಸ್ತಾನದಲ್ಲಿ ವ್ಯಾರಂಭವಾದ ಹಾಗೆಯೇ ಮೂದಲು ಸರಕಾರದವರಿಂದಲೇ ವ್ಯಾರಂಭವಾಗಿರುತ್ತದಲ್ಲಿದೇ ಜನರಿಂದಾಗಿರುವದಿಲ್ಲ. ಜನರು ಕಾಲಕಾಲಕ್ಕೆ ಸರಕಾರದವರಿಗೆ ಮಾಡಿ ಕೊಂಡ ಒತ್ತುಯಾದ ಬೇಳಿಕೆಗಳ ಫಲವಾಗಿ ಈ ಹೊಸ ಸರಕಾರೀ ಕಾರ್ಯಾಚಾರಗಳು ಉಂಟಾಗಿದೆ. ಎರಡನೇ ದೇಶಗಳಲ್ಲಿಯ ಅದರ ಕಾರ್ಯಾಚಾರಕ್ಕಾದ ಪರಿಣಾಮಗಳನ್ನು ನೋಡಿ, ಈ ದೇಶದ ಜನ

ಈಗೂ ಅದರ ಲಾಭವನ್ನು ದೊರಕಿಸಿ ಕೊಡುವದಕ್ಕಾಗಿ ಸ್ವತಃ ಸರಕಾರದವರೇ ಅದನ್ನು ಪ್ರಾರಂಭಿಸಿದ್ದಾಗಿದೆ.

ಇ. ಮೊದಲನೇ ಕಾಯಿದೆಯು ಅವಶ್ಯವಾಗಿ ಬಹಳೇ ಸುಲಭ ಕಾರಿಯಾಗಬೇಕಾಗಿತ್ತು. ಅಜ್ಞ ರಾದ ಒಕ್ಕಲಿಗರ ಸಂಗಡ ಬಳಿಕೆಯಲ್ಲಿ ತರಲಿಕ್ಕೆ ಅತಿ ಕಷ್ಟಕರವಾದದ್ದೂ ಮತ್ತು ಬಹು ತೊಡಕಿನ ದಾಗಿಯೂ ಇರುವ ಕಂಪನಿಯ ಕಾಯಿದೆಯು ಅವರಿಗೆ ಉಪಯೋಗ ವಾಗುವದಿಲ್ಲಿಂದು ಆ ಕಾಯಿದೆಯನ್ನು ರಚಿಸುವವರು ಅರಿತವರಾಗಿದ್ದರು. ಆದರೂ ಕಂಪನಿಗಳ ಕಾಯಿದೆಯ ಮೇಲ್ಮೈಯನ್ನನು ಸರಿಸಿಯೇ ಸಹಕಾರೀ ಸಂಘಗಳನ್ನು ಹೊರಡಿಸುವದು ಅವರ ನಿಜಾರ ವಾಗಿತ್ತು. ಸಹಕಾರೀ ಸಂಘಗಳ ಕಾಯಿದೆಯನ್ನು ಬೇಕಾದಹಾಗೆ ಅನುಕೂಲಿಸಿಕೊಂಡು ಅದರ ಬಗ್ಗೆ ನಿಯಮಗಳನ್ನು ಮಾಡುವ ಹೆಚ್ಚಿನ ಅಧಿಕಾರಗಳು ಸಾಧಿಸಿಕ ಸರಕಾರುಗಳಿಗೆ ಕೊಡಲ್ಪಟ್ಟವು. ಇದರಿಂದ ಪ್ರತಿಯೊಂದು ಪ್ರಾಂತವು ತನಗೆ ತಿಳಿದ ಮೇರಿಗೆ ಚಳವಳಿಯನ್ನು ಬೆಳೆಯಿಸಿಕೊಳ್ಳಲಿಕ್ಕೆ ಸಾಧ್ಯವಾಯಿತು. ಸರಳವಾಗಿಯೂ ಮತ್ತು ಬೇಕಾದ ಹಾಗೆ ಅನುಕೂಲಿಸಿಕೊಳ್ಳಲ್ಪಟ್ಟವಂತೆಯೂ ಇರುವದೇ ಈ ಕಾಯಿದೆಯ ಮುಖ್ಯ ಲಕ್ಷಣಗಳು.

ಈ. ಕೆಲವು ದಿನಸಗಳಲ್ಲಿಯೇ ಅದರಲ್ಲಿರತಕ್ಕ ಕುಂಡುಕೊರತೆಗಳು ಕಂಡುಬಂದು ಅವುಗಳನ್ನು ಹೊಗಲಾಡಿಸಬೇಕಾಯಿತು. ಇವುಗಳಲ್ಲಿ ಮೊದಲನೇ ಮಾತೇಂದರೆ ಈ ಕಾಯಿದೆಯು ತನ್ನ ವ್ಯವಹಾರ ಕ್ಷೇತ್ರವನ್ನು ಬರೇ ಪತ್ತಿನ ಸಂಘಗಳಿಗೋಽಸ್ಯರವಾಗಿಯೇ ನೀತಿಸಲಾಗಿಟ್ಟುಕೊಂಡಿತ್ತು. ಮಿ. ಹೆನ್ರಿ ಪೂಲ್‌ರವರು ಹೇಳುವಂತೆ, ಕಾಯಿದೆಯ ಪೀಠಿಕೆಯಲ್ಲಿ ಕಂಡುಬರುವ ‘ಪತ್ತು’ ಈ ಶಬ್ದವು ಕ್ಯತಪ್ಪಿ ಹಿಡಿದುವುದೋ ಅಥವಾ ಅದು ಬುದ್ಧಿಪೂರ್ವಕವಾಗಿಯೇ ಏರಿಸಲ್ಪಟ್ಟಿರುವುದೋ ಎಂಬುವ ಮಾತು ಅಷ್ಟೇನು ಮಹತ್ವದ್ದಳಿ. ಶಬ್ದವು ಅಲ್ಲಿರುವದರಿಂದ ಮಾತ್ರ, ಬಿನಾ ಪತ್ತಿನ ಚಳವಳಿಗೆ

ಅಸ್ಪದವಿಲ್ಲದಂತಾಗಿ ಕಾಯಿದೆಯಲ್ಲಿ ಯೋಗ್ಯವಾದ ತಿದ್ದುವಜಿಯ ಗುವ ವರೆಗೆ ಅದರ ಉದ್ದೇಶದ ಸಲುವಾಗಿ ಸಂಘಗಳನ್ನು ಹೊರಡಿ ಲಿಕ್ಕೆ ಅವಕಾಶವಿಲ್ಲದಂತಾಯಿತು. ಈ ಕಾಯಿದೆಯಲ್ಲಿ ಕಂಡುಬಂ ಎರಡನೇ ಕೊರತೆಯೆಂದರೆ ಪಾರ್ಫಮಿಕ ಸಂಘಗಳಿಂದ ಮತ್ತು ವ್ಯಕ್ತಿಗಳಿಂದ ಕೂಡಿಕೊಂಡು ಮೇಲ್ಮೈಚಾರಕೆಯ ಅಥವಾ ದಣ ಪೂರ್ವೀಕ್ರಿಯೆಂತಹ ಉದ್ದೇಶಗಳನ್ನಿಟ್ಟು ಕೊಂಡು ಕೆಲಸ ಮಾಡುವ ಮಧ್ಯವರ್ತಿ ಇಲ್ಲವೇ ಸಂಯುಕ್ತ ಸಂಸ್ಥೆಗಳಿಗೆ ಅಸ್ಪದವಿಲ್ಲದಿರುವದು. ಕಾಯಿದೆಯಲ್ಲಿರುವ ಮೂರನೇ ನ್ಯಾಸತೆಯೆಂದರೆ ಸಂಘಗಳಲ್ಲಿ ಮಾಡಿ ‘ಹಳ್ಳಿಯ’ ಮತ್ತು ‘ಶಹರದ’ ಎಂಬ ಆಶಾಸ್ತ್ರೀಯವಾದ ವರ್ಗ ಕರಣವು.

೭. ಇವೆಲ್ಲ ಕುಂದುಕೊರತೆಗಳು ಮೇಲಿಂದಮೇಲೆ ರಜಿಸ್ಟ್ರೇಷನ್‌ರವರುಗಳ ಪರಿಷತ್ತುಗಳ (Conferences) ಗಮನಕ್ಕೆ ಒಂದ ವಿಮರ್ಶೆ ಮಾಡಲ್ಪಟ್ಟಿತ್ತು. ಇದಲ್ಲಿದೆ ಪರಾಂತಗಳಲ್ಲಿ ದಣ ಪೂರ್ವೀಕ್ರಿಯೆ ಮತ್ತು ಮೇಲ್ಮೈಚಾರಕೆಯನ್ನು ಮಾಡುವ ಮಧ್ಯವರ್ತಿ ಸಂಸ್ಥೆಗಳ ಬಗ್ಗೆ ಮತ್ತು ಬಿಂಬಿತಿನ ಚೆಳವೆಯ (ಮುಖ್ಯವಾಗಿ ಕೊಳ್ಳುವ ಮತ್ತು ಮಾರುವ ಸಂಘಗಳ ರಚನೆಗಾಗಿ) ಬೆಳವಣಿಗೆಯ ಬಗ್ಗೆ ಹೆಚ್ಚಾಗಿ ಬೇಡಿಕೆಗಳಿಂಟಾದ್ದರಿಂದ ಕಾಯಿದೆಯಲ್ಲಿ ತಿದ್ದುವಜಿ ಮಾಡುವ ಅವಕ್ಷೇತ್ರೀಯಂತಾಗಿ ಸನ್ನಾ ಇಂಗ್ಲಿಷ್ ಇಲ್ಲಿಯಲ್ಲಿ ಮತ್ತೊಂದು ಕಾಯಿದೆಯು ವಾಸುದ್ವಾದಪ್ರಾಟ್ಟಿತು.

೮. ಈ ಕಾಯಿದೆಯೀಂದ ‘ಹಳ್ಳಿಯ’ ಮತ್ತು ‘ಶಹರದ’ ಎಂಬ ತಾರಕ್ಷಯವು ಅಳಿದು ಹೋಗಿ ಸಭಾಸದರ ಬೋಜಾದ ಗುಣ ಧರ್ಮಕ್ಕುನುಸರಿಸಿ ‘ನಿಯಮಿತ ಜವಾಬುದಾರಿಯ’ ಮತ್ತು ‘ಅನಿಯಮಿತ ಜವಾಬುದಾರಿಯ’ ಸಂಘಗಳಿಂದು ವರ್ಗೀಕರಣವನ್ನು ಮಾಡಲಾಯಿತು. ವ್ಯಕ್ತಿ ಮತ್ತು ಸಂಘಗಳಿಂದ ಕೂಡಿ ಕೊಂಡೆಂತಹ ಪಾರ್ಂಟಿಕ ಮತ್ತು ಮಧ್ಯವರ್ತಿ ಬ್ರಾಂಕುಗಳನ್ನು

ಮತ್ತು ಮೇಲ್ವಿಚಾರಕೆಯ ಸಂಸ್ಥೆಗಳನ್ನು ನೋಂದಾಯಿಸಲಿಕ್ಕೆ ಈ ಹೊಸ ಕಾಯಿದೆಯಲ್ಲಿ ಅಸ್ವದವಾಯಿತು. ಕಾಯಿದೆಯ ಹೆಸರಿನಲ್ಲಿದ್ದ ‘ಪತ್ತಿನ’ ಈ ಶಬ್ದವು ಹೊರಟು ಹೋದದ್ದರಿಂದ ಬಿನಾಪತ್ತಿನ ಸಂಘಗಳ ನೋಂದಣಿಯ ಕಾರ್ಯಕ್ರೂ ಅನುಕೂಲವಾಗಿಬಿಟ್ಟಿತು. ಈ ಕಾಯಿದೆಯಲ್ಲಿಯೂ ಕೂಡ ವೊದಲಿನ ಕಾಯಿದೆಯಲ್ಲಿದ್ದ ಮೂಲ ಭೂತವಾದ ಅಂದರೆ ಸರಳತೆ ಮತ್ತು ಬೇಕಾದಹಾಗೆ ಅನುಕೂಲಿಸಿ ಕೊಳ್ಳಲು ಬರುವಂತಹ ಗುಣವುಳ್ಳದ್ವಾಗಿಯೂ ಇರುವ ಉತ್ತಮ ತತ್ವಗಳನ್ನು ಹಾಗೇ ಇಟ್ಟಿರುವದು ಕಂಡುಬರುತ್ತದೆ. ಇದಲ್ಲಿದೆ ಪ್ರತಿಯೊಂದು ಪ್ರಾರ್ಥಕ್ಕೆ ತಮ್ಮ ತಮ್ಮ ಅನುಕೂಲತೆಯ ಮೇರಿಗೆ ಜಳವಳಿಯ ಬೆಳವಣಿಗೆಯನ್ನು ಮಾಡಿಕೊಳ್ಳುವದರ ಸಲುವಾಗಿ ಕಾಯಿದೆಯನ್ನು ಹೆಚ್ಚಿಗೆ ನಿಯಮಗಳನ್ನು ಮಾಡಿಕೊಳ್ಳುವ ಬಗ್ಗೆ ಅಧಿಕಾರಗಳು ಕೊಡಲ್ಪಟ್ಟಿವು.

೬. ಸನ್ ಗಣಿನೇ ಇಸ್ತಿಯ ಕಾಯಿದೆಯನ್ನು ವಾಸು ಮಾಡುವದರಿಂದ ಜಳವಳಿಯಲ್ಲಿ ಒಂದು ನವಚೀತನದ ಸಂಚಾರ ವಾದಂತಾಗಿ ಸಂಘಗಳ ಸಂಖ್ಯೆಯಲ್ಲಿಯೂ, ಸಭಾಸದರ ಸಂಖ್ಯೆಯಲ್ಲಿಯೂ ಮತ್ತು ದುಡಿಯುವ ಭಾಂಡವಲಿನ ಹಣದಲ್ಲಿಯೂ ಹೆಚ್ಚಿಗೆ ಬೆಳವಣಿಗೆಯಾಯಿತು. ಸನ್ ಗಣಿರಲ್ಲಿ ಹಿಂದುಸ್ತಾನ ಸರಕಾರವು ಪರಿಸ್ಥಿತಿಯನ್ನು ಪರಾಣೆಂಬೆಂದಿಸಿ, ಆಧಿಕ ದೃಷ್ಟಿಯಿಂದಲೂ ಮತ್ತು ಪಣದ ಭದ್ರತೆಯ ದೃಷ್ಟಿಯಿಂದಲೂ ಜಳವಳಿಯು ಹೇಗೆ ಸಾಗಿರುವದೆಂಬದನ್ನು ಕುರಿತು ವಿಚಾರಣೆಯನ್ನು ಮಾಡಿ ವರದಿಯನ್ನು ಸಾದರವಷಿಸುವದಕ್ಕಾಗಿಯೂ ಮತ್ತು ಅವಕ್ಕ ವೆಸಿಸುವ ಸಾಧಾರಣೆಗಳನ್ನು ಸೂಚಿಸುವದಕ್ಕಾಗಿಯೂ ಒಂದು ಮಂಡಳವನ್ನು ನಿಯಮಿಸಿದರು. ಇದರ ಅಧ್ಯಕ್ಷರು ಸರ್ ಎಡ್ ವಡ್ ಮಾರ್ಕೆಟ್‌ಗನ್ನರು. ಈ ಮಂಡಳವು ಸನ್ ಗಣಿರಲ್ಲಿ ಒಂದು ವ್ಯಾಪಕವಾದ ವರದಿಯನ್ನು ಸಾದರವಷಿಸಿತು. ಅದರ

ಹೆಸರು “ ಹಿಂದುಸ್ತಾನ ಸಹಕಾರ ಮಂಡಲದ ವರದಿ ” ಎಂದು ಇವನು. (“The Report of the Committee on Co-operation in India”). ಸಹಕಾರೀ ಜಳವಳಿಯ ಬೆಳವಣಿ. ಗಾಗಿಯೂ ಮತ್ತು ಸಂಫೋಟನೆಗಾಗಿಯೂ ದೂರದೀರ್ಶಕ್ಕೆತೆಯ ಧೋರಣೆಯಿಂದ ಅದರಲ್ಲಿಯೂ ಮುಖ್ಯವಾಗಿ ಹಣದ ಭದ್ರತೆಯ ದೃಷ್ಟಿಯಿಂದ ಈ ಮಂಡಲವು ಎಷ್ಟೊಂದು ಉಪಯುಕ್ತವಾರ್ಥ ಯೋಜನೆಗಳನ್ನು ಸೂಚಿಸುವದು. ಈ ದೇಶದಲ್ಲಿ ಇದುವರೆಗೆ ಬೆಳಕಿಗೆ ತರಲ್ಪಟ್ಟಿರುವ ಸಾಹಿತ್ಯ ಕ್ಷೇತ್ರದಲ್ಲಿ ಈ ವರದಿಯು ಅಗ್ರಸಾನವನ್ನು ಪಡೆದಿರುವದಲ್ಲದೇ ಅದರಲ್ಲಿ ನೂಡಿದ ಮುಖ್ಯವಾದ ಶಿಫಾರಸುಗಳು ಹೆಚ್ಚಾಗಿ ಈಗಿನ ಕಾಲಕ್ಕೂ ಕೂಡಾ ಅನ್ವಯಿಸುತ್ತವೆ.

೧೦. ಸ್ನಾ ಇರುವನೇ ಇಸ್ತಿಯ ರಾಜಕೀಯ ಸುಧಾರಣೆಗಳು ಸಹಕಾರೀ ಖಾತೆಯನ್ನು ವರ್ಗಾಯಿಸಿದ (Transferred Subject) ವಿಷಯವನ್ನಾಗಿ ಮಾಡಿಕೊಂಡಿರುವು. ಸಹಕಾರೀ ಜಳವಳಿಯು ಬಹು ಮುಖವಾಗಿ ಒಳ್ಳೆ ಜೋರಿಸಿಂದ ಮುಂದದಿಯಿಟ್ಟಿ ಪ್ರಾಂತಗಳಲ್ಲಿ ಸ್ನಾ ಇರುವನೇ ಇಸ್ತಿಯ ಕಾಯಿದೆಯಿಂದ ಸಾಕಷ್ಟು ಉವಯೋಗ ವಾಗುವದಿಲ್ಲಿಂಬ ಸಂಗತಿಯು ಅನುಭವಕ್ಕೆ ಬಂದಿತು. ಆಯಾ ಪ್ರಾಂತಿಕ ಸರಕಾರುಗಳು ತಮ್ಮ ತಮ್ಮ ಬೇರಿಕೆಗಳನ್ನು ಅನುಕೂಲಿಸಿ ಕೊಂಡು ಅವುಗಳನ್ನು ಪ್ರಾಂತದ ಸಹಕಾರೀ ಕಾಯಿದೆಯಲ್ಲಿ ಸೇರ್ವಿಸಿಸಿಕೊಳ್ಳಲು ಈಗ ಸಮಯವು ಪ್ರಾಪ್ತವಾಗಿದೆತು. ಮುಂಬಯಿ ಪ್ರಾಂತವು ಮುಂದಾಳತ್ವವನ್ನು ವಹಿಸಿದ್ದರಿಂದ “ ಮುಂಬಯಿ ಸಹಕಾರೀ ಸಂಘಗಳ ಕಾಯಿದೆಯು ಸ್ನಾ ಇರುವನೇ ಇಸ್ತಿಯ ಮುಂಬಯಿ ಇನೇ ಕಾಯಿದೆಯು ” ಪಾಸು ಮಾಡಲ್ಪಟ್ಟಿತು.

೧೧ ಸ್ನಾ ಇರುವನೇ ಇಸ್ತಿಯ ಹಳೆ ಕಾಯಿದೆಯು ಒಕ್ಕೆ ಲಿಗರಲ್ಲಿಯೂ, ಕಾಡಾಗೀರರಲ್ಲಿಯೂ ಮತ್ತು ಬಡವರಲ್ಲಿಯೂ ಮಿತ ವ್ಯಯ ಹಾಗೂ ಸ್ವಾನಲಂಬನವನ್ನು ಹೆಚ್ಚಿಸುವದಾಗಿತ್ತು. ಇರುಖಿನೇ

ಉಸ್ತೀಯ ಮುಂಬಯಿ ಕಾಯಿದೆಯು ಒಕ್ಕೆಲಿಗರಲ್ಲಿಯೂ ಮತ್ತು ಸಮಾನ ಆರ್ಥಿಕ ಗರಜುಗಳುಳ್ಳ ಯಾವತ್ತೆ ರಲ್ಲಿಯೂ (ಆವರು ಬಡ ವರೇ ಇರಲಿ ಅಥವಾ ಯಾರೇ ಇರಲಿ) ಸಹಕಾರೀ ತತ್ವಗಳಿಗನು ಸರಿಸಿ ನೀತನ್ಯಯ, ಸ್ವಾವಲಂಬನ ಮತ್ತು ವರಸ್ವರ ಸಹಾಯವನ್ನು ಹೆಚ್ಚಿಸುವದಾಗಿರುತ್ತದೆ.

೧೨. ಈ ತರಹದ ವಿಶಾಲವಾದ ಗುರಿಯ ವಿನಹ, ಸನಾ ರಂಜಿಷನ್ ಉಸ್ತೀಯ ಮುಂಬಯಿ ಸಹಕಾರೀ ಸಂಘಗಳ ಕಾಯಿದೆಯು ಸನಾ ರಂಜಿಷನ್ ಉಸ್ತೀಯ ಕಾಯಿದೆಗಿಂತ ಅನೇಕ ಸಂದರ್ಭಗಳಲ್ಲಿ ಸುಧಾರಣೆಯುಳ್ಳದ್ವಾಗಿರುವದು. ಆಪ್ಯಗಳಲ್ಲಿ ಮುಖ್ಯವಾದವ್ಯಾಪ್ತಾಗಳನ್ನು ಕೆಳಗೆ ಕೊಡುತ್ತೇವೆ:-

೧. ಸಭಾಸದರು ಯಾವ ಉದ್ದೇಶದ ಸಲುವಾಗಿ ಸಂಘವನ್ನು ಮಾಡಿಕೊಳ್ಳಲಿಕ್ಕೆ ಕೂಡುವರೋ ಆ ಉದ್ದೇಶಕ್ಕೆ ನುಸರಿಸಿ ರಾಜೀನ್ಮೂಲಕ ವಾಗಿ ಮಾಡಿರುವಂತಹ ಸಂಘಗಳ ವರ್ಗೀಕರಣವು.
೨. ಸಂಘಗಳನ್ನು ರದ್ದುಪಡಿಸುವ ಪದ್ದತಿಯಲ್ಲಿ ನಿಶ್ಚಲವಾದ ರೀತಿಯನ್ನು ಹೇಳಿದ್ವಾಗಿದೆ.
೩. ಪಂಚಾಯತಿಯ ವಿಧಾನವು ಕಾಯಿದೆಯಲ್ಲಿಯೇ ಆಡಕ ವಾಗಿ ಬಿಟ್ಟಿದೆ. ಮಧ್ಯ ಕಾಯಿದೆಯಲ್ಲಿ ಆದು ಸಿಯಮಗ ಇಲ್ಲಿ (Rules) ಮತ್ತು ಹೊಸ ಕಾಯಿದೆಯಲ್ಲಿ ಸಹಕಾರೀ ಸಂಘಗಳ ವಸೂಲಿಯನ್ನು ಭಾವಿಸಿ ಮಹಸೂಲಿನಂತೆ ವಸೂಲ ಮಾಡಬೇಕೆಂಬ ವಿಧಾನವು ಹೇಳಲ್ಪಟ್ಟಿದೆ. ಈ ವೊದಲು ಇದಕ್ಕಾಗಿ ಸಂಘಗಳಿಂದ ಒಂದೇ ಸವನೆ ಬೇರಿಕೆಗಳು ನಡೆವಿದ್ದವು.
೪. ಒಬ್ಬ ಮೆಂಬರನಿಗೆ ಒಂದೇ ಮತ ಇರತಕ್ಕಾದೆಂಬ ತತ್ವವು ಕಾಯಿದೆಯಲ್ಲಿಯೇ ಹೇಳಲ್ಪಟ್ಟಿದೆ,

೪. ಸನ್ಯಾ ಗಣತನೆ ಇಸ್ಟಿಯ ಕಾಲಿದೆಯಲ್ಲಿ ಕೆಲವೇಂದು ವಿಷಯಗಳ ಮೇಲೆ ಸಂಘರ್ಷದ ಮೊದಲಿನ ಹಕ್ಕು (Prior Claim) ಇದ್ದುದ್ದು ಹೊಸಕಾಲಿದೆಯಲ್ಲಿ ಬದಲಾಗಿ ಅದು ಮೊದಲನೇ ಚಾಚೆ (First Charge) ಆಗಿದೆ.
೫. ಸಹಕಾರೀ ಬೆಳೆಗಳ ಸಂರಕ್ಷಣಾ ಸಂಘಗಳಿಗೆ ಮನಸ್ಸಿಗೆ ದವರ ಅಲ್ಪಸಂಖ್ಯಾ ಕರನ್ನು ಒತ್ತಾಯವಡಿಸಿ ಇಂತಹ ಫಟಕೆಗಳಿಗೆ ತಗಲಬಹುದಾದ ವೆಚ್ಚವನ್ನು ಪ್ರಮಾಣ ಕ್ಕಾನುಸರಿಸಿ ಅವರಿಂದ ವಸೂಲ ಮಾಡುವ ವಿಧಾನವು ಈ ಕಾಲಿದೆಯಲ್ಲಿ ಹೇಳಲ್ಪಟ್ಟಿದೆ.
೬. ಮನ ಕಟ್ಟುವ ಮತ್ತು ಇಸ್ಟಿತರ ಸಂಘಗಳಲ್ಲಿ ವ್ಯಕ್ತಿಗಳಿಗೆ ಇರತಕ್ಕ ಶೇಳುವ ಭಾಂಡವಲೆನ ಮಾರ್ಪಾರ್ಡಿಸುವುದ್ದು ಅನುಕ್ರಮವಾಗಿ ೧೦,೧೦೦/- ರೂಪಾಯಿಗಳ ಮತ್ತು ೫೦೦- ರೂಪಾಯಿಗಳ ವರಿಗೆ ದೆಣ್ಣಿಸಿದ್ದಾರೆ.
೭. ಕೆಲವು ಕರಾರುಗಳನ್ನು ಪ್ರೋಲೈಸಿದನಂತರ ಎರಡು ಸಂಘಗಳ ಕೂಡುವಿಕೆಯನ್ನು (Amalgamation) ಹೇಳಲಾಗಿದೆ.

೭. ಚೆಳವಳಿಯ ಬೆಳವಣಿಗೆಯ ಸಾರಾಂಶವು.

ಹಿಂದುಸ್ತಾನದಲ್ಲಿ ಸಹಕಾರೀ ಚೆಳವಳಿಯು ಪ್ರಾರಂಭವಾಗಿ ಸುಮಾರು ಒಂದು ವರ್ಷಗಳಾದವು. ಇಂದಿಗೆ ಈ ಚೆಳವಳಿಯು ಗಟ್ಟಿಯಾಗಿ ಕಾಲೂರಿ ಸಿಂಕಿರುವದಲ್ಲಿದೆ ಎಲ್ಲ ಟಿಕೆಗಳಲ್ಲಿಯೂ ಪಸರಿ ಸಲಾರಂಭಿಸಿದೆ. ಹಿಂದುಸ್ತಾನ ಸರಕಾರದವರು ವರುಷ ವರುಷಕ್ಕೆ ವ್ಯಕ್ತಿಸುತ್ತಲಿರುವ ಆಂಕೆ ಸಂಪೀಗಳಿಂದ ಇದರ ಭವ್ಯತೆಯು ಸ್ವರೂಪವು ಕಂಡುಬರುವದು. ಸನ್ಯಾ ಗಣಾರ್ಥಿ ಲಭಿ ಸಂಘಗಳಿದ್ದು ೨೦,೨೪೪ ಜನ ಸಭಾಸದರಿದ್ದರು. ದುಡಿಯುವ ಭಾಂಡವಲವು

విష.ఒ,క్కలాఖ|-రొపాయి ఇద్దితు. సన్న గంభీర రల్లి సంఘగళ సంచ్చయు గ,బె,క్కలాఖిక్క ముట్టిద్దల్లడ సఫాసదర సట్టయు గ,కె,క్కల,ల్లాఖిక్క ఇత్తు. దుచెయువ భూండవలవు గ,బె, క్కల,ల్లాఖ,ముట్టి రొపాయి ఆగిత్తు.

ಮುಂಚಿಯು ಪ್ರಾಂತದಲ್ಲಿ ಮೊಟ್ಟಮೊದಲನೇ ಸಂಘವು (ಫಾರ್
ವಾಡ ಜಿಲ್ಲೆಯ ಕರ್ಣಿಗನಕಾಡು ಗ್ರಾಮದ ತೀರಗಳೇ ಪತ್ತಿನ ಸಂಘವು)
ಸನಾ ಗಳಂತಿರಲ್ಲಿ ಸೂರ್ಯಾದಾಯಿಸವ್ಯಾಪ್ತಿ ಅಂದಿಸಿದ ಚಳವಳಿಯು
ಭರದಿದೆ ಬೆಳ್ಳಿಯುತ್ತೆ ನಡೆವಿರುವದು.

సమకాలి పత్రిన సంఘగళ ఆడ్య ప్రశ్నలు దుఃఖాని ఒక్కటినాద . వ్యవ్యైయస్తే కణ్ణుముందిని సికొండు ఒక్కటన ఎందాగావ హజ్జున బిజ్జన్మ షిడికదింద కటిమేనూసువదర బగ్గె ఆవరు తమ్మ గురియస్తిట్టుకొండిద్దుదు. ఆదరి జళవ ఇయు ఈ తరచు సంకుచితవాద బంధనగోగే ఒక్కగాగలిల్ల. ఓంచుస్తూసదల్లి ఓచ్చైన్నిగిక జనర బీభవణిగేయు నజదే ఇరుత్తదే. ఆవరల్లియి ఒకు భాగాద జనరు యావాగలూ సాలదల్లి ముంగి బిట్టురుత్తారే. ఆవరిగే కథేసాలినస్తు తీరిసువద కూరియాల మత్తు ఆవక్కావాద లుచ్చైనగవన్స్తు వాడువదక్కాగియై ఆఫాచా మసెతానద ఆజచణిగేకన్స్తు స్టోరిసువదక్కాగియై పుసుద సహాయుద ఆవక్కాకచేయు లుచ్చుత్తదే. కూరచొనరూ, కారాగిరరూ మత్తు లస్సికర దుషిముగాంద లుపజీవనవన్స్తు సాగిసువ జనరూ సులభవాద రీకియల్లి తమ్మ సాలవచిహార క్కాగి సమకాలి పత్రిన సంఘగళన్స్తు మాజికొండిద్వారే. ఈ రీకియల్లి జళవధియు కచరెద భాగవన్స్తు మత్తు హళ్లియ భాగ వన్స్తు కూజియే వ్యాపిసి బిట్టురువదు. వ్యాయ సమకారపు సప బీరి బీరి వాగ్గెగాంద ముందొండియుత్తలిద్దు హత్తీ

ಮತ್ತು ಇನ್ನಿತರ ಒಕ್ಕಲತನದ ಮಾಲನ್ನು ಮಾರಾಟ ಮಾಡಲಿಕೊಂಡಿರುತ್ತಿರುವುದು ಅರೆಯುವದಕ್ಕಾಗಿ ಮತ್ತು ಗಂಟುಕಟ್ಟಿರುವದಕ್ಕಾಗಿ, ಸಂಖ್ಯೆಗಳುಂಟಾಗಿವೆ. ದನಗಳ ಸಂಗೋಪನೆಗಾಗಿಯೂ ಬೆಳಿಗಳ ಸಂರಕ್ಷಣೆಗಾಗಿಯೂ, ಭೂಮಿಯ ಸುಧಾರಣೆ ವೈದಲಾದ ಉದ್ದೇಶಗಳಿಗೆ ಸಂಘಗಳುಂಟಾಗಿರುತ್ತವೆ. ಇತ್ತಿತಲಾಗಿ ವಿವಿಧ ಉದ್ದೇಶಗಳ ಸಂಘಗಳುಂಟಾಗಿರುತ್ತವೆ. ಇತ್ತಿತಲಾಗಿ ವಿವಿಧ ಉದ್ದೇಶಗಳ ಸಂಘಗಳು ಪ್ರಚಾರದಲ್ಲಿ ಬರಹತ್ತಿರುವವು. ಓದ್ವೈಗಿಕ ಜನತೆಯಲ್ಲಿ ಕೆಲವು ಸಹಕಾರೀ ಅಂಗಡಿಗಳೂ ಮತ್ತು ಸೈಫ್ರೇರುಗಳೂ ಪ್ರಾರಂಭವಾಗಿವೆ. ನೇರಾರ ಜನರಲ್ಲಿ ನೂಲು ಕೊಂಡಕೊಳ್ಳುವ ಮತ್ತು ಜವಳಿ ಮಾರಾಟಮಾಡುವ ಸಂಘಗಳು ಉಂಟಾಗಿರುತ್ತವೆ. ಇವಲ್ಲದೆ ಇನ್ನಿತರ ಮಾಡಲಿಯ ಕೆಲವು ಸಂಘಗಳು ಸಾರ್ಕಾರವಾಗಿ ಕೆಲಸವನ್ನು ಪ್ರಾರಂಭಿಸಿರುವವು.

೩. ಸಹಕಾರ (Co-operation)

ಯಾವ ದೇಶವು ಪ್ರಾಚೀನಕಾಲದಲ್ಲಿ ಭೂಪ್ರಷ್ಟು ದ ಅಕ್ಷ್ಯಂತ ಮಹಿಕ್ವವಾದ ಸುಧಾರಿಸಿದ ರಾಷ್ಟ್ರದಲ್ಲಿ ಪ್ರಾಮುಖ್ಯವಾಗಿ ನಿಣಿಸಲ್ಪಡುತ್ತಿತ್ತೋ, ಯಾವ ದೇಶದಲ್ಲಿಯ ಸ್ವಾಸಿಗಳು ತಮ್ಮ ಕರ್ತವ್ಯದಕ್ಕಾತೆಯಿಂದಲೂ, ಸ್ವಾವಲಂಬನದಿಂದಲೂ ಬಹಳ ಪರಿಶ್ರಮ ಬಟ್ಟು ನಿರ್ವಿಾಶಿ ಭರತಪಂಡಕ್ಕೆ “ಸುವರ್ಣಾಭಾವಿ” ಈ ಹೆಸರಾಗಳನ್ನು ಸಾಧ್ಯಕವಾಡಿ ತೋರಿಸಿದರೋ, ಮತ್ತು ಯಾವ ದೇಶದ ಜನರು ಒಂದಾನೊಂದು ಕಾಲದಲ್ಲಿ ಸೌಭ್ಯಾದ್ವಿರು ಸ್ವತಂತ್ರವಾದ ಉತ್ತರಂಗ ಶಿಖರದ ಮೇಲೆ ಸ್ವಜ್ಞಂದ ರೀತಿಯಿಂದ ನಿರ್ವಿಸುತ್ತಿದ್ದರೋ ಅದೇ ದೇಶದಲ್ಲಿ ಅದೇ ವರ್ಣಕರಿಗೆ ಈಗ ಮೊಟ್ಟಿತುಂಬ ತಿನ್ನಲಿಕ್ಕೆ ಚಟ್ಟಣಿ-ರೀಷಟ್ಟಿಯ ಮತ್ತು ಹೊಡ್ಡಿಕೊಳ್ಳಲು ಸಾಕಷ್ಟು ವಸ್ತುಗಳ ಕೊರತೆಯಾಗಬೇಕಂದರೆ ಇದರಂತಹ ಆಶ್ಚರ್ಯಕಾರಕ, ದುಃಖದಾಯಕ ಮತ್ತು ಅನುಕಂಬಸೀಯವಾದಂತಹ ಸಂಗತಿಯು ಮತ್ತು ವರಿರುವದು? ಹೀಗಾಗಲಿಕ್ಕೆ ಕಾರಣವೇನಂಬದನ್ನು ಕಂಡುಕೊಳ್ಳುವಾ.

ನಮ್ಮಲ್ಲಿ ಸಾಕಷ್ಟು ಸಹಕಾರವಿಲ್ಲಿಂದು ಖೇದವಾಗಿರುವದು. ಅದರ ಸಂಗಡ ನಮ್ಮ ಸೈತಿಕ ಸ್ಥಿಯಾದರೂ ಹೀನದೆಶಿಯನ್ನು ಹೊಂದುತ್ತಲಿರುವದು. ಸಹಕಾರದ ದೃಶ್ಯ ಸ್ವರೂಪವೆಂದರೆ ಈ ಸಹಕಾರೀ ಸಂಘಗಳಿಂದು ಹೇಳಬಹುದು. ಪ್ರತಿಯೊಬ್ಬನು ಈ ಸಂಘಗಳಲ್ಲಿ ಭಾಗ ತೆಗೆದುಕೊಂಡು ತನ್ನ ಬೋದಿಕ, ಸೈತಿಕ ಮತ್ತು ಆರ್ಥಿಕ ವಿಳಿಯಿಂದ ಸಹಾಯವಾಡಿದಲ್ಲಿ ಅವುಗಳ ಕಾರ್ಯವು ಸುಯಂತ್ರಿತವಾಗಿ ಸದೆಚು ಅನೇಕ ತರಹದ ಲಾಭಗಳಾಗುವ ಸಂಭವವಿದೆ. ಸಾಧ್ಯ ದಲ್ಲಿ ನಾವು ಯಾವ ಸುಧಾರಿಸಿದ ರಾಷ್ಟ್ರಗಳನ್ನು ನೋಡುತ್ತಿರುವೆನ್ನೇ ಅವುಗಳ ಉನ್ನತಿಯ ನಿಜವಾದ ಬೀಜವನ್ನು ಹುಡುಕಲು ಹೋದರೆ ಅದು ಸಹಕಾರದಲ್ಲಿರುವದೆಂದು ಕಂಡುಬರದೆ ಇರಲಾರದು. ಸಹಕಾರೀ ಜ್ಞಾವಳಿಯಿಂದ ಉತ್ತನ್ಸ್ವವಾಗುವ ಅಭಿಲ ಭಾರತೀಯ ಸಹಕಾರಿಗಳ ಸಹಕಾರದಲ್ಲಿಯ ಮುಂದೆ ಆರ್ಥಿಕ ಅವನತಿ ಅಜ್ಞಾನ ಈ ಪಿಣಾಜಗಳಿಂದರುವ ಪಲಕೆಲವು ಅಡಚಣೆಗಳು ತಲೆ ಎತ್ತಲಾರವೆಂದು ನಿಃಸಂದೇಹವಾಗಿ ಹೇಳಬಹುದು.

ಇನ್ನು ನಾವು ವಕ್ತೆತಃ ಈ ಸಹಕಾರದಲ್ಲಿ ಹೇಗೆ ಭಾಗ ತೆಗೆದುಕೊಳ್ಳಬೇಕೆಂಬದನ್ನು ವಿಚಾರಿಸುವಾ. ನಮ್ಮ ದೇಶದಲ್ಲಿ ಒಕ್ಕಲಿಗರ ಸಂಪ್ರೇಯ ಬಹಳಿರುವದರಿಂದ ಮೂಲಲು ಅವರ ಹಿತದ ಬಗ್ಗೆ ವಿಚಾರಿಸುತ್ತಾಗುವ ಅವಕ್ಷಯ ಮಾತಾಗಿದೆ. ಶಿಕ್ಷಣದ ಅಭಾವವೇಂದು ಜನರಲ್ಲಿ ಬಹಳಿರುವದು. ಈ ಅಜ್ಞಾನದಿಂದ ಸಹಕಾರೀ ಸಂಘಗಳ ಬಗ್ಗೆ ಅಜ್ಞಾನರಲ್ಲಿ ಅನೇಕ ಪ್ರಕಾರದ ವಿಫಾತಕವಾದ ಕಲ್ಪನೆಗಳೂ ಮತ್ತು ತಪ್ಪು ತಿಳಿನಿಂದಿರುವ ಉದ್ದೇಶವು ಅಭಿವೃದ್ಧಿ ಮತ್ತು ಯಾವ ಸಂಸ್ಥೆಯ ನಿಜವಾಗಿ ದಿನ ಮತ್ತು ದರಿದ್ರರ ಉದ್ದಾರಕ್ಷಾಗಿ ಅವತೀರ್ಣವಾಗಿರುವದೋ ಮತ್ತು ಯಾವ ದರ ಉದ್ದೇಶವು ಅಭಿವೃದ್ಧಿ ಉಚ್ಚ ತರಗತಿಯವರ, ಒಕ್ಕಲಿಗರ, ವ್ಯಾಪಾರಿಗಳ, ಕಾರಾಗೀರರ ಮುಂತಾದ

ಜನರ ಕಲ್ಯಾಣದ ಮತ್ತು ಅದರಂತೆ ಯಾವತ್ತೊಂದೇ ದೇಶದ ಪ್ರಗತಿಯ ಶ್ರೀಯವು ಪ್ರಥಮದಲ್ಲಿ ಯಾವದಕ್ಕೆ ಕೊಡಲು ಒರುವರೂ ವರಮ ಪೂಜ್ಯ ಸಹಕಾರೀ ನೇವಿಯ ಸಮುಂದ್ರ ಕುಟ್ಟಿಕ ಭಾವ ಯನ್ನು ತಾಳುವದೆಂದರೆ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾ ಕೊಂಡಂತೆ ಆಗುವದು. ಅದ್ದರಿಂದ ಈ ಸಮ್ಮುಂಜ ಒಕ್ಕಲ್ಲಿ ಭಾಂಧವರನ್ನು ಸುಶಿಕ್ಷಿತರನ್ನಾಗಿ ಮಾಡುವದು ಪ್ರತಿಯೊಬ್ಬ ತರುಗಳ ಶಿಕ್ಷಿತ ದೇಶಪಿತಕ್ಕಿಂತಕನ ಕಡೆಗೆ ಇರುವದು. ಈ ಕೆಲಸವನ್ನ ಪ್ರತಿಯೊಬ್ಬನು ಮನಸ್ಸಾರ್ಥಕವಾಗಿ ನಿಸ್ವಾಫರ್ಯಾಮಿಯಿಂದ ಮಾಡಿ ಮಾಡಿ ಆವರ ತಪ್ಪಿತಿಳುವಳಿಕೆಗಳು ಇಲ್ಲದಂತಾಗುವವನ್ನು. ಆದರೆ ಸರ್ವಿಂದ ತರುಣರ (Educated) ಕಡೆಗೆ ಧೃಷ್ಟಿಯನ್ನು ಶಿರುವಿದರೆ ಈಸು ಕಂಡು ಬರುವದು? ಆ ಸುಶಿಕ್ಷಿತರ ವರಗೆ ಸೆರಂತರ ಉದಾಹರಿಸಿ ಮತ್ತು ನಿರಾಶವಾಗುತ್ತಿರುವ ಸಾಂಕೇತಿಕ ಮತ್ತು ಧೃತಿಸ್ತಿಯ ಗಳಿಧ್ಯಾದಿಂದ, ದಿಷ್ಟೋರ್ಚನೆಯೋಗಿಂದ ಸತಕವರ್ಲಿಗೆ ಮಬಟ್ಟುಹಾವಬಗೆಯ ಕೆಲಸವನ್ನು ಮಾಡಲಿಕ್ಕೆ ಕೂಡ ಆವರಲ್ಲಿ ಉತ್ತರಾಖಂಡಕಂಡುಬರುವದಿಲ್ಲ. ಒಂದು ವೇಳೆ ಆತ್ಮಾನಾಸಂದರ್ಭದಲ್ಲಿ ಇತ್ತೀಚಿಕ್ಷೆ ಜನರ ಹೃದಯದಲ್ಲಿ ಶಿಕ್ಷಣದ ಪ್ರಕಾರವನ್ನು ಕಿರಾವಿದರೆ ಮಾತ್ರ ಅವರು ದೇಶಪಿತದ ಕಾರ್ಯದ ಬಗ್ಗೆ ಒಂದು ಸ್ತಿವ್ಯವಾದ ಕರ್ತವ್ಯವನ್ನು ಮಾಡಿದಂತಾಗುವದೆಂದು ಹೇಳಲಿಕ್ಕೆ ಅಡ್ಡಿಯೆಲ್ಲ.

ಈನ್ನು ಒಕ್ಕಲ್ಲಿಗರ ಪೆಚ್ಚಿದ ಕಡೆಗೆ ಸ್ಥಾಪಿಸುತ್ತಾರ ಮಾಡುವಾ ಅವರಿಗೆ ಕ್ಯಾಬಿನಿಡಿದು ಬಿಂಬಿ ಮಾಡುವ ರೀತಿಯೇ ಸೇರಿಕ್ಕುತ್ತಿರುವದಿಲ್ಲ. ತಮ್ಮ ವಾಸ್ತವ ಆದಾಯ ಪೆಚ್ಚಿಗಳ ಉಂಡಾಜು ಆವರಿಗಿರುವದಿಲ್ಲ. ಹೊಲಗಳಲ್ಲಿ ಬೆಳೆ ಬಂದಕೂಡಲೇ ಸಾಮಾಕಾರರ ಕಡೆಗೆ ಹೋಗಿ ಸಾಲಕಂದು ಚೈನಿಯಲ್ಲಿ ದುಡ್ಡ ಹಾಳುಮಾಡುತ್ತಾರೆ. ಸುಗ್ರಿಯ ಕಾಲದಲ್ಲಿ ಸಾಹುಕಾರನು ಎಲ್ಲ ಕಾಳಿಗಳನ್ನು ತೆಗೆದುಕೊಂಡು ಹೋಗುವದರಿಂದ ಒಕ್ಕಲ್ಲಿಗನು ಇಡೀವರಷ್ಟು ಕಷ್ಟ

ಸೋಸಿಯಾಲಿಕಾಗುವದು. ವರ್ಷಾರ್ಥನುವರ್ತನೆ ಕಷ್ಟಪಟ್ಟರೂ ಒಕ್ಕಲಿಗರಿಗೆ ಸುಖ ದೂರೀಯವದಿಲ್ಲಿಂದ ಬಳಿಕ ಇದಕ್ಕೇನನ್ನಬೇಕು. ವೇಳಿಗೆ ಸರಿಯಾಗಿ ಸಾಮೃತಕಾರನ ಸಾಲವನ್ನು ತೀರಿಸದೆ ಹೋಗಲು ಒಕ್ಕಲಿಗನು ಪತ್ತುಗೇಡಾಗುವನು. ಅದರಿಂದ ಅವನ ನಿತ್ಯಿಮತ್ತೆಯು ಕೂಡ ಸಜಿಲಾಗುವದು. ಇದೆಲ್ಲಾ ಸುಮೃದ್ಧಿಸುಮೃದ್ಧಿ ಲಿಂಗಮಾಡುವದರ (ಆಟ ಸೋಟ ಮುಂತಾದವುಗಳ) ಪರಿಣಾಮವು. ಇದನ್ನೇಲ್ಲಿ ಕಾಜಿಮೆಮಾಡಿ ಕ್ಯಾಬಿಗಿಹಿಡಿದು ಲಿಂಗಮಾಡಿದರೆ ಅವನು ಸಾಲಗೂ ಇಯಾಗಲಾರಸೆಂದು ಹಿಂಡಿಕಾಗಿ ಹೇಳಬಹುದು. ಒಕ್ಕಲಿಗರು ತಮ್ಮ ಕೆಲಸ ವರಾಚಿಕೊಂಡು, ಉಳಿದ ವೇಳೆಯಲ್ಲಿ - ಧನೋತ್ಪಾದಕದ ಬೇರೆ ಬೇರೆ ಕೆಲಸಗಳನ್ನು ಮಾಡಬೇಕು. ದುರ್ವ್ಯಾಸಸಗಳಿಗೆ ಒಲಿ ಏಳಬಾರದು. ಕಟ್ಟಿಕಡೆಗೆ ಆ ಕರು ಛಾಫ್ಫನ ಪರಮಾತ್ಮನ ಜರಣಾರವಿಂದದಲ್ಲಿ ಎಲ್ಲರೂ ಒಟ್ಟುಗೂಡಿ ಬೇಡಿಕೊಂಡು, ಅವಸೇ ವ್ಯಾಖ್ಯಾನ ಜಾತಿಗೆ ಕೊಟ್ಟಂತಹ ನಿಸಗರ್ರಸಿದ್ಧಿ ಜ್ಞಾನಶಕ್ತಿಯ ಸಹಕಾರದ ಸಿಂಹಾಸನಯ ಕಳಗೆ ಭರತಭೂಮಿಯ ಮೂರ ವರ್ತು ಮೂರು ಕೊಟ್ಟಿ ಜೀವಿಗಳ “ತನಗೆಲ್ಲರೆಲ್ಲರಿಗೆ ತಾನೊಲ್ಲಿಯಿಂದಾ | ಅನುವಾಗಿ ಬೆರಸಿಹುದೆ ಸಹಕಾರವೆಂದಾ || ” ಈ ಸಾಧಾರಕ್ಯಯಂತೆ ಒಬ್ಬರಿಗೊಬ್ಬರು ಸಹಾಯಮಾಡಿ, ದರಿದ್ರತ್ವವೆಂಬ ಶಕ್ತುವಿನ ಮೇಲೆ ಜಯಸಂಪಾದಿಸಿ ಘೇಭವತ್ವವನ್ನು ತೀವ್ರದಲ್ಲಿ ಕೈವರತ ಮಾಡಿಕೊಳ್ಳುವಲ್ಲಿ ಸಂದೇಹವಿಲ್ಲ.

Moral Sphere of the Co-op. Movement

೪. ಸಹಕಾರದ ನೃತ್ಯಕ ಸ್ವರೂಪವು

“ಪ್ರೇಮದ ದೃಶ್ಯಸ್ವರೂಪವು ಸಹಕಾರವು, ಮತ್ತು ಧರ್ಮದ ಸರ್ವಸಾರವು ಪ್ರೇಮವೆಂದು” ಶ್ರೀ ಸ್ವಾಮಿ ರಾಮತೀರ್ಥರು ಒಂದೆಡೆಯಲ್ಲಿ ಹೇಳಿದ್ದಾರೆ. ಈ ದೃಷ್ಟಿಯಿಂದ ಧರ್ಮ, ನಿತ್ಯಿಮತ್ತು

ಸಹಕಾರಗಳು ಒಂದೇ ಅರ್ಥವುಳ್ಳ ಶಬ್ದಗಳಿರುತ್ತವೆಂಬ ಮಾತು ನಿರ್ಣಯಕ್ಕೆ ಬರುತ್ತದೆ.

ಸಹಕಾರವು ಮನುಷ್ಯನಿಗೆ ಮನುಷ್ಯಕ್ಕವನ್ನುಂಟುಮಾಡುವ ಸಂಜೀವನವಿರುತ್ತದೆಂದು ಹೇಳಿದರೆ ಅತಿಶಯೋಕ್ತು ಯಾಗಲಾರದ ಇದರಿಂದ ಪ್ರತಿಯೊಬ್ಬನಿಗೆ ತನ್ನ ಸಾಫ ಮತ್ತು ಯೋಗ್ಯತೆಯನ ಕಂಡೆಂದಿರುವುದಕ್ಕೆ ಬರುತ್ತದೆ. ಸಮಾಜವಲ್ಲಿ ಈನು ಎಷ್ಟರಮಿಟ್ಟಿ ಹಿಂದುಳಿದಿರುವೆನೆಂದು ತಿಳಿದುಕೊಂಡು ಆದರಂತೆ ಸುಧಾರಿಸಲ್ಪ ಬರುತ್ತದೆ. ಆದೇ ರೀತಿಯಿಂದ ಪ್ರಕೃತೀಕ ಘಟಕದ ಉಸ್ತುತಿಯ ರಾಷ್ಟ್ರೀಸ್ವತ್ತಿಗೆ ಪ್ರೋಫೆಕ್ಟಾಗಿರುತ್ತದೆ. ಸಹಕಾರೀ ಸಂಸ್ಥೆಯ ಸಭಾ ಸದರಿಂದರೆ ಅವನು ವ್ಯಾಖಾತೆಕ್ಷಿರುವನೆಂದೇ ಗ್ರಹಿಕೆಯು. ಆವ ಸಭಾಸದಕ್ಕವು ಆವನ ಗುಣದ (ಶೀಲದ) ಸರ್ಕಾರಿಕೆಂಬು ಗಿರುತ್ತದೆ.

ಈ ಮನುಷ್ಯಕ್ಕವನ್ನು ವಾಪ್ತಿಮಾಡಿಕೊಡುವ ಕಾಮಧೇನವು ತನ್ನನ್ನು ಭಜಿಸುವವರಿಗೆ ಸ್ವತ್ತೆಯದ ಸ್ವಾರ್ಥವನ್ನು ಬದಿಗೊಂತ್ತಿರುವುದಕ ಮತ್ತು ವಿಶಾಲವಾದ ಸಮಾಜಕ್ಕೆತ್ತರುದಲ್ಲಿ ಯಾವದು ಹಿತಪ್ರೋ ಆದೇ ಸಮಾಜದ ಹಿತವೆಂಬ ಬುದ್ಧಿಯಿಂದ ಕೈಲಸಮಾಡಲಿಕ್ಕೆ ಸ್ವಾತ್ಮ ಯನ್ನು ಕೊಡುತ್ತದೆ. ಈ ದೃಷ್ಟಿಯಿಂದ ಸಾಮಾಜಿಕ ತಿಳಿವೆಳೆಕೆಯು ಹೆಚ್ಚಿಳ ಮತ್ತು ಪರಸ್ಪರದ ವಿಷಯವಾಗಿ ಸಾರಾಸುಭೂತಿಯು ಸಹಕಾರಕ್ಕಾದ ಉತ್ಪನ್ನವಾಗಿ ವ್ಯಕ್ತಿ ಸಮಾಜಗಳ ಯೋಗ್ಯ ಜಡಿಯಾಗುವದು.

“ ದುಡಿತವು ದುಡಿಸಿತಾಯಿಯು ” ಎಂಬ ಉಚ್ಛರಿತೆ ಉದ್ದೇಶದ ನಿಜವಾದ ಮಹತ್ವವನ್ನರಿತಾಗ್ಯಾ ನಿರುದ್ದೇಶಗಿಂದ ಕಾಲಹರಣ ಮಾಡುವದು ಲಾಂಭಿಸಾಸ್ತರವಾದ ಸಂಗಡಿಯಾಗಿದೆ. ಉದ್ದೇಶಗೆಮಾಡುವದರಿಂದ ಆಯುಷ್ಯ ಮತ್ತು ವೇಳೆಯ ನಿಜವಾದ

ಬೆಲೀಯು ಶೈಯುವದಲ್ಲಿದೆ ಕತ್ತಲ್ಲ ಬುಡಿಯು ಬೆಳೆದು ಅಯುಷ್ಯ ಕ್ರಮದಲ್ಲಿ ಸುಪರಿಜಾಪುವನ್ನು ಒಟ್ಟು ಮಾಡದೆ ಬಿಡುವದಿಲ್ಲ.

ಉಮ್ಮೋಗವಾಡಿ ಎಷ್ಟೇ ಸಂಪತ್ತು ದೊರಕಿಸಿದಾಗ್ನೀ ಕಾಟಿಕ ಸರೈನ ಮಾಡುವ ಗುಣವಿಲ್ಲಿದ್ದು ನಾವು ಕಡೆಗೂ ಭಿಕ್ಷುವತ್ತಿಗಳೇ ಆಗಿ ಉಳಿಯುವವು. ವೃತ್ತಿ ತಿಂಗಳಿಗೆ ಒಂದು ಸಾವಿರ ರೂಪಾಯಿ ಗಳ ಗಳಿಕೆಯನ್ನು ಮಾಡಿ ಪನ್ನೆರಡು ನೂರು ರೂಪಾಯಿಗಳನ್ನು ವೆಚ್ಚು ಮಾಡಬೆದಕ್ಕಿಂತ ನಾಲ್ಕುತ್ತು ರೂಪಾಯಿಗಳನ್ನು ದೊರಕಿಸಿ ಇಲ್ಲಿ ತ್ತ್ರುದು ರೂಪಾಯಿಗಳನ್ನು ಬಿಂಬಿಸಿ ಮಾಡುವವನು ಶ್ರೀಷ್ಟಶರಗಳಿಯುವ ಸಂದರ್ಭಿಸಲ್ಪಡುತ್ತಾನೆ. ಇಲ್ಲಿ ರೂಪಾಯಿಗಳಲ್ಲಾಗುವ ಕೆಲಸವನ್ನು ಒಂಬತ್ತೇ ರೂಪಾಯಿಗಳಲ್ಲಿ ಮಾಡಿ ಒಂದು ರೂಪಾಯಿಯನ್ನು ಇಸುವದು ಮೂದ ಮೂದ ಮೊದಲಿಗೆ ಸ್ವಲ್ಪ ಮನೋ ಸಿಗ್ರಹವಾದಂತಾಗುವದು; ಆದರೆ ಹಳಗೆ ಒಮ್ಮೆ ಜಟಿ ಬಿಡ್ಡಿತೆಂದರೆ ಆದು ಬಹಳ ಲಾಭದಾಯ ಕವಿರುವದೆಂದು ತಿಳಿದುಬಾರದೆ ಇರದು. ಕಾಟಿಕಸರ ಆಧಾರ ಮಿಶನ್‌ಯ ಮತ್ತು ಗಳಿಕೆಯು ಉಲ್ಲಿವಿಕೆಯು ಸಹಕಾರೀ ಸಂಸ್ಥೆಗಳಲ್ಲಿ ರೂಪ ಪ್ರತಿಯೊಬ್ಬ ಸಭಾಸದಸ್ಯಿಗೆ ಗೊತ್ತಿರುತ್ತದೆ ಮತ್ತು ಹೇಳಲು ಕಾರಣವಿಲ್ಲ.

ಈ ವ್ರಕಾರ ವರ್ತನಾತ್ಮಕ ಮನುಷ್ಯನು ಸಿಜವಾಗಿ ಸ್ವಾಪಲಂಭಿಯಾಗಿ ತನ್ನ ಜಾಬದಾರಿಯನ್ನು ಕಂಡುಹಿಡಿದು ಒಮ್ಮೆ ತನ್ನ ಆದಾಯವರಾನವಿಂದ ಬಿಂಬಿಸಿದು ಮತ್ತು ಉದ್ದೀಕೆಯ ಸವಿ ಪತ್ತಿದರೆ ಸ್ವಂತ ಕಾಲಮೇಲೆ ಎದ್ದುಸಿಲ್ಲಿವ ಕಸುಪ್ಪ ಒಂದೇ ಒರುತ್ತದೆ. ಪರಾವರ್ತಿಯಾಗುವದು ಅಧಿವಾ ಅಷ್ಟಿಷ್ಟು ಮಾತಿಗೆ ಎರಡನೇಯವರ ಮೋರೆಯ ಕಡೆಗೆ ಸೊಡುವ ವ್ರಸಂಗವು ಬಹು ಫಾತು ಕವೆಂದು ಗೊತ್ತಾಗುವದಲ್ಲದೆ ಅವನ ಅತ್ಯಾವಿಶ್ವಾಸವು ವೆಚ್ಚುತ್ತದೆ.

ಸರ್ವ ಸದ್ಗುಣಗಳನ್ನು ಯೋಗ್ಯವಿರೇತಿಯಿಂದ ವಿಕಾಶಪಡಿಸುವದೇ ಸಹಕಾರೀ ಧರ್ಮದ ಸಾಂಪ್ರದಾಯವಿರುತ್ತದೆ. ಇದರಿಂದ

ಸ್ವಫೋರ್ಮ್‌ಕ್ರಿಯ ಸ್ವಭಾವವು ಬರುತ್ತದೆ. ತನ್ನ ಶೀಲವು (Character) ಉತ್ತಮರೀತಿಯಿಂದ ಸುಧಾರಿಸುವ ತನಕ ಮೇಲಿಂದ ಮೇಲೆ ಅವನ ಚಲ್ಲೊ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದರಂತೆ ಮಾಡುತ್ತ ಹೋದರೆ ತಪ್ಪಿಸಿಂದ ಒಮ್ಮೆಯಾದರೂ ಸಹ ಸುಖಾದುವ ಅಥವಾ ಕೆಟ್ಟ ಕೆಲಸ ಮಾಡುವದು ಅವನಿಂದ ಫಟ್ಟಸುವದಿಲ್ಲ.

ಮೇಲೆ ಉಲ್ಲೇಖಿಸಿದ ಯಾವತ್ತೂ ಸಂಗತಿಗಳು ಒಕ್ಕಿಗೆ ರವಗ್ರಹಿತಿಯುವದಕ್ಕೂ ಸ್ವರ್ಗ ಶಿಕ್ಷಣದ ಅರ್ಥಿಂತ ಅವಕ್ಕಿರುತ್ತಿರುವ ವದು. ಸಹಕಾರೀ ಸಂಸ್ಥೆಗಳಲ್ಲಿ ಪರಿಣಾದ ಲೇಖಾದೇವಿ ನಿರೂಪ ಮೂಲಕ ಆರ್ಥಿಕ ಪರಿಸ್ಥಿತಿಯು ಸುಧಾರಿಸುವದು. ಇದು ಸಹಕಾರಿಗಳ ಲಾಭದ ದೃಷ್ಟಿಯಿಂದ ರೂಪಾಯಿಯಲ್ಲಿ ಎರಡು ಆಳ್ವಿಕೆಗಳಿಗೆ ಸರಿಯಾಗಲಿಕ್ಕೆ ಸಹಕಾರೀ ತತ್ವದ ಮೇಲಿಂದ ಸರ್ವಭಾಗಗಳಲ್ಲಿಯೂ ಉನ್ನತಿಯಾಗಬೇಕು. ಮುಖ್ಯವಾಗಿ ಸ್ನೇತಿಕ ಸಾಮಧಿಕವಿಲ್ಲದೆ ಬೇರೆ ಯಾವ ಸಾಧನಗಳೂ ಉಪಯೋಗವಾಗಲಾ ರವೆಂದು ಸಹಕಾರ್ಯಾಂತರಗತ ಸ್ನೇತಿಕತ್ವವನ್ನು ವಿಕಾಶವಡಿಸಿ ತಾವು ಕಮ್ಮೆ ಮತ್ತು ಪರಯಾರ್ಥದಿಂದ ಸರ್ವಾಜ, ರಾಷ್ಟ್ರ ಮತ್ತು ದೇಶಗಳ ಉನ್ನತಿಯನ್ನು ಮಾಡಲಿಕ್ಕೆ ಬೇಕು.

A. ಸಹಕಾರೀ ಚಳವಳಿಯ ಅನುಭವ.

Co-operation experience

ಸಹಕಾರೀ ಚಳವಳಿಯಿಂದ ಹಿಂದುಸ್ಥಾನದ ಆರ್ಥಿಕ ಮತ್ತು ಡೈನೋರಿಕ ದಾರಿದ್ರ್ಯವು ನಷ್ಟವಾಗುವದೆಂದು, ಅದಕ್ಕೆ ತನು, ಮನ, ಧನಗಳನ್ನು ಅರ್ಥಸಿದಂತಹ ದೊಡ್ಡ ದೊಡ್ಡ ವಿದ್ವಾನ್ ಗೃಹಸ್ಥರ ಮುಖದಿಂದ ಬಹುಸಾರೀ ಉದ್ದಾರಗಳು ಹೊರಟಿರುತ್ತವೆ. ಈ ಸಂಗತಿಯು ನಿಜವಿದ್ದು, ದರಿದ್ರತ್ವವು ನಷ್ಟವಾಗಲಿಕ್ಕೆ ಸಹಕಾರದ ತತ್ವಗಳು ಸರ್ವಾಜದ ಫಟಕಾವಯವಗಳಲ್ಲಿ ಪರಿಶ್ರಣವಾಗಿ ಬಿಂಬಿ

ನುವದು ಅವಶ್ಯವಿರುತ್ತದೆ; ಮತ್ತು ಈ ತತ್ವವನ್ನು ಹಳ್ಳಿಪಡಿಗ ಇಲ್ಲಿದ್ದ ನಿರಕ್ಕರಿ ಮತ್ತು ಹಳೇ ಪದ್ಧತಿಯನ್ನು ಹಿಂಬಾಲಿಸುವಂತಹ ಜನರ ಮನದಲ್ಲಿ ಸೆಲೆಗೊಳಿಸಲಿಕ್ಕೆ ಶಕ್ಯವಿದ್ದಷ್ಟು ಪ್ರಯತ್ನಮಾಡುವದು ಪ್ರತಿಯೊಬ್ಬ ಸಹಕಾರಿಯ ಆಧ್ಯಕರ್ತವ್ಯವಾಗಿರುತ್ತದೆ. ಆದರೆ ಈ ವಾತು ಆಗತಕ್ಕಷ್ಟು ಆಗಿಲ್ಲವೆಂದು ಅತಿ ಕಷ್ಟದಿಂದ ಅನ್ನೆ ಬೇಕಾಗಿರುವದು.

ಕಳೆದ ೧೦-೧೦ ಪರ್ಫಗಳಲ್ಲಿಯ ಸಹಕಾರೀ ಚಳವಡಿಯ ಕಚೆಗೆ ದೃಷ್ಟಿಯನ್ನೆಸೆದರೆ, ಈ ಯಾವತ್ತೂ ಚಳವಡಿಯು ಸದ್ಯದಲ್ಲಿ ಮುಖ್ಯವಾಗಿ ಒಂದೇ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಿರುವಂತೆ ಕಂಡುಬರುತ್ತದೆ. ಅಂದರೆ ಯೋಗ್ಯ ಮತ್ತು ಬುದ್ಧಿವಾಸ ಮಂದರಿಯು ಒಟ್ಟಿಗೂಡಿ, ಪರಸ್ಪರರ ವಿಚಾರವಿನಿಮಯವನ್ನುಮಾಡಿ ಅವರು ಆದಕ್ಕೆ ದ್ರವ್ಯದ ವಿಷಯದಲ್ಲಿ ಸಂಘಟನಾತ್ಮಕ ಸ್ವರೂಪವನ್ನು ಕೊಟ್ಟಿದ್ದಾರಿ. ಶಿಕ್ಷಣದ ದೃಷ್ಟಿಯಿಂದ ಪ್ರತಿಪರ್ಫ ಪರಿಷತ್ತು, ಸಮ್ಯೇ ಉನ ಮತ್ತು ಸಂಘಗಳ ವಾರ್ಷಿಕ ಸಭೆ ನೇರಿಯಿಸಿ ಸಹಕಾರೀ ಸಂಘಗಳ ಮತ್ತು ಆವೃಗಳ ಸಭಾಸದರ ಕಲ್ಜಣಕ್ಕಾಗಿ ಅಸೇಕ ತರಾವುಗಳು ಪಾಸಾಗಿರುವವು. ಮತ್ತು ಪಾಸಾಗುತ್ತಿರುವವು. ಮುಂಬಯಿ ಸರಕಾರೀ ಇನ್‌ಸ್ಟಿಟ್ಯೂಟದ ವರ್ತಿಯಿಂದ ಬೇರೆ ಬೇರೆ ಕರದ ಹಸ್ತಪತ್ರಿಕೆಗಳು ಪ್ರಕಟವಾಗಿ ಆ ಸಂಸ್ಥೆಯಿಂದ ಒ-೬ ಭಾಷೆಗಳಲ್ಲಿ ದರ ತಿಂಗಳ ಮಾಸವರ್ತಿಕೆಗಳು ಹೊರಟು ಸಂಘಗಳ ಸಭಾಸದರಿಗೆ ಉಪ್ಪಿನ ದೇಶವನ್ನು ಬೀರುತ್ತಲಿದುವದು. ಈ ಯಾವತ್ತು ಪ್ರಕಾರದ ಸಿದ್ಧತಯು, ಚಳವಡಿಯಲ್ಲಿ ಕಳಕಳಿಯಿಂದ ಕೆಲಸ ಮಾಡುವ ಬುದ್ಧಿ ವಂತ ಮಂದರಿಯಿಂದ ಆಗುತ್ತಿದ್ದು ಅದರ ಪರವಾಗಿ ಅವರಿಗೆ ಎಷ್ಟು ಘನ್ಯವಾದನ್ನು ಸಿದರೂ ಕೂಡ ಸ್ವಲ್ಪೀ ಇರುತ್ತದೆ.

ಮೇಲೆ ಉಲ್ಲೇಖಿಸಿದ ಮೇರಿಗೆ ಸದ್ಯಕ್ಕೆ ಅಸ್ತಿತ್ವದಲ್ಲಿರುವಂತಹ ಸಹಕಾರೀ ಸಂಘಗಳ ಸಭಾಸದರಿಗೆ ಸಹಕಾರದ ತತ್ವಗಳು ಎಷ್ಟು ರ

ಮಣಿಗೆ ತಿಳಿದಿರುತ್ತವೆನ್ನುವದು ಸೋಡತಕ್ಕ ಮಾತಾಗಿ ಎರಡನೇ ಸಾಪುಕಾರಿಗಿಂತ ಕಡಿಮೆ ಬಡ್ಡಿಯಿಂದ ಹಣವನ್ನು ತೊಂದಿಸುವ ಇವನೊಬ್ಬ ದೊಡ್ಡ ಸಾಪುಕಾರನೆಂದೇ ಕೆಲವರ ಗೃಹಿಯಾಗಿರುತ್ತದೆ. ಸಹಕಾರೀ ಸಂಘಗಳಲ್ಲಿ ಅಥವಾ ಬ್ಯಾಂಕುಗಳ ಸಾಲಕೆಗೆದುಕೊಳ್ಳುವದರಿಂದ ತಾವೇನೂ ನಿತ್ಯಿತ್ವಗಳಿಂದ ಬಂಸಲ್ಪಡಲಾಗಿವೆಂದು ಉವರ ತಿಳಿವಳಿಕೆ. ಇದಲ್ಲಿದೆ, ಮೇಲಿಂದ ಮೇಲೆ ಇನ್ನೊನ್ನೆಕ್ಕರ, ಅಟಿಟರ ಮೊದಲಾದ ಅಧಿಕಾರಿಗಳು ಬಂದ ನಯನಾಡಿಯ ಮಾತ್ರಗಳನ್ನಾಡುವದರಿಂದ ಸರಕಾರವು ಸಮಗ್ರೀ ಸ್ವರೂಪಕ್ಕೆ ವಿಜೆಯಾಗಿ ಸಂಪನ್ಮೂಲ ಮಾಡುತ್ತಿಲ್ಲದೆಂಬೇಂದು ಕೆಲವರ ಅನುಮಾನವಾಡುವರು. ಸರ್ಕಾರಿ ಅಥವಾ ಚೀರಮನ್ನರು ಕೇಳಿ ವೈಂದು ಜರೂರಿಯ ಕೆಲಸಕ್ಕಾಗಿ ಸಫ್ರೆ ಕೆರೆದರೆ ಒಮ್ಮೆಯಾಗಿ ಬರಿದೆ ಇಲ್ಲಿ. ತಮ್ಮ ಸಾಲ ವರ್ಗೀಯಿಂದೆಂದಿಷ್ಟು ಮಾತ್ರ ತಪ್ಪಿದೆ ಹಾಜರಾಗುವರು. ಯಾವತ್ತೂ ಸ್ಥಳಗಳಲ್ಲಿ ಇದೇ ಸಿತಿಯು ಇರುತ್ತದೆಂದು ಅನ್ನಲಾಗುತ್ತದೆ. ಆದರೂ ಒಂದಿಳೆಣಿಂದು ರೀತಿಯಿಂದ ಸಹಕಾರ ತತ್ವಗಳು ಆವಳಿಗೆ ತಿಳಿದಿರುವದಿಳ್ಳಿಂದು ನಿರ್ವಿವಾದವಾಗಿ ಹೇಳಬಹುದು.

ಒಕ್ಕೊಳಗಿನ ಒಕ್ಕೆಲೆಗರ ವರ್ಗದವರು ಸಾಧಾರಣವಾಗಿ ತಮಗೆ ಗರಜುಬಿಷ್ಟು ಸಮಯದಲ್ಲಿ ವರ್ಷಾತ್ಮ ಬೇಕಾದಂತರ ಕರಾರುಗಳಿಗೆ ಒವ್ವುವರು. ಅಡಚಣೆಯ ಪ್ರಸಂಗದಲ್ಲಿ, ಆವನು ಒಬ್ಬ ಮಾರವಾಡಿ ಸಾರುಕಾರನ ರತ್ನರ ಮೋಗಿ, ೧೧೦ಕ್ಕೆ ಹತ್ತರಂತೆ ಬಂಧು ಇಲ್ಲಿ ಆಣ ಥವಾದಾಯ, ೧೧೧-ಶ ರಾವಾಯಿ ಬಡ್ಡಿ, ಇವ್ವು ಕ್ಕೆಲ್ಲಾ ಒಪ್ಪಿಕೊಂಡು ಮೇಲೆ ಜರ್ವಿಸ್‌ನುಗಳನ್ನು ಒತ್ತಿ ಬರಿಕೊಂಡು ವರು. ಕಳೆದ ಶಿಖಿ ಪರಿಷಾಗರಲ್ಲಿ ಬೆಳೆಯಲ್ಲಿದರ ಸಲುವಾಗಿ ಈ ಪ್ರಕಾರದ ಉದಾಹರಣೆಗಳು ಅಭಿಲ್ಲಿಗೆ ಕಂಡುಬರುತ್ತಿಲ್ಲವೆ. ಏರಡನೇ ಕಡೆಯಿಂದ ಸೋಡಿದರೆ ದರ ವಾರಕ್ಕೆ ಶಾಸ್ತ್ರ ಪ್ರಕಾರ ಸಹಿತ ಶೇಷ

ಡಲಿಕ್ಕೆ ಸಭಾಸದರು ತಯಾರಿರುವದಿಲ್ಲಿಂಬ ಸಂಗತಿಯು ಕಳೆದ
ವಲವು ವರ್ಷಗಳಿಂದ ಅನುಭವವಾಗಿರುತ್ತದೆ.

ಅದ್ದರಿಂದ ಯಾವತ್ತೂ ಸಭಾಸದರು ಕೆಳಗೆ ಬರಿದ ಸೂಚನೆಗೆ
ಇನ್ನು ಅಮಲಿಸಲ್ಪಿ ತರಬಹುದೆಂದು ನನ್ನ ಧೃಡ ನಂಟಿಗೆಯದೆ. ಈ
ಸೂಚನೆಗಳ ಮೇಲೆ ಚಚ್ಚೆಯಾದಲ್ಲಿ ಉಪಯುಕ್ತವೆನಿಸುವದು.

(೧) ಪ್ರತಿಯೊಂದು ಸಂಘವು ಬಹುಮತದಿಂದ ರಾಜು
ವಾಸುದಾಡಿ ತಮ್ಮ ಹಿತಕ್ಕೊಳ್ಳೇಸ್ಕರ ಒಂದು ನಿಧಿಯನ್ನು ತೆಗೆಯ
ಬೇಕು. (೨) ಸಾಲವನ್ನು ಕೊಡುವ ಸಮಯಕ್ಕೆ ಸದರೀ ನಿಧಿಗೆ
೧೦೦ ಕ್ಕೆ ಗೆ ರಂತೆ ವಣವನ್ನು ವಸೂಲ ಮಾಡಬೇಕು. (೩) ನಿಧಿಯ
ವಣವನ್ನು ತಮ್ಮ ಸಂಘದಲ್ಲಿಯೇ ಕೇವಾಗಿ ಇಟ್ಟುಕೊಳ್ಳಬೇಕು.
(೪) ನಿಧಿಯ ವಿನಾಯೋಗವು ಸಭಾಸದರ ಬಹುಮತದಿಂದ ಅವರ
ಹಿತದ ಸಲುವಾಗಿಯೇ ಪಂಚಕವುಟೀಯ ಪರವಾಗಿ ಆಗಬೇಕು.
(೫) ನಿಧಿಯ ಸದ್ಯಸ್ಯಾಯಕ್ಕೊಳ್ಳೇಸ್ಕರವಾಗಿ ಸಂಘದಿಂದ ಮೇಲಿಂದ
ಮೇಲೆ ಸಲಹೆ ಶಿಗಂತಿರಬೇಕು. (೬) ಸಾಧ್ಯವಾದರೆ ಅದರಿಂದ
ರ್ಯಿತರಿಗೆ ಉಪಯೋಗ ವಿಳುವ ಸಾಮಾನ್ಯಗಳನ್ನು ಸೋಂವಿ ದರದಿಂದ
ತಂದುಕೊಡಬೇಕು. (೭) ಹಳ್ಳಿಗಳಲ್ಲಿ ವಾಸಿಸುವ ಸಂಘದ ಕಾರ್ಯ
ಕೂರೀ ಮುಂಡಳ ಸಭಾಸದರಿಗೆ ಈ ಯೋಜನೆಯನ್ನು ಅಮಲಿಸಲ್ಲಿ
ತದುವಂತೆ ಸೌಖ್ಯದಿಂದ ಸೂಚಿಸಬೇಕು (೮) ನಿಧಿಯ ವ್ಯವಹಾ
ರದ ಮೇಲೆ ಸಂಘವಿಂದಲೂ ಬ್ಯಾಂಕಿನಿಂದಲೂ ಮೇಲಿಂದ ಮೇಲೆ
ತಪಾಸಣೆಯಾಗುತ್ತಿರಬೇಕು; ಮತ್ತು (೯) ಬ್ಯಾಂಕಿನ ನೋಕರರೂ
ಉಳಿದ ಸದ್ಯಪದ್ಧತಿ ನಿರ್ದಿಷ್ಟಿಗೆ ಸಿಧಿಯ ಲೆಕ್ಕಪತ್ರಗಳನ್ನಿಡಲಿಕ್ಕೆ ಸಹಾಯ
ಮಾಡಬೇಕು.

ಮೇಲಿನ ಯೋಜನೆಯಂತೆ ಅಥವಾ ಅವರಲ್ಲಿಯೇ ವ್ಯವಸಾಫಕ
ಕ್ರಮಾಂಕವರು ಯುಕ್ತಾಯಕ್ಕೆ ಹೆಚ್ಚಿಕೊಂಡಿರುವ ವಾಡಿ ಅಮಲಿಸಲ್ಲಿ

ತಂದರೆ ಸಂಘದ ಸಭಾಸದರಿಗೆ ಪ್ರತ್ಯೇಕ ಲಾಭವನ್ನು ದೊರೆಟ್ಟಿಂತಾಗುವದು.

ಈ ಸ್ಥಳದಲ್ಲಿ ೧೨೨ ಮಹತ್ವದ ಸೂಚನೆಗಳನ್ನು ಹೇಳುವುದು. ಹಲಕೆಲವು ಸಂಘಗಳ ಜೀಲರವನ್ನು ಮತ್ತು ಸೆಕ್ರೆಟರಿ ಸಂಘದ ಸಾಲದ ಹಣದಲ್ಲಿ ಅರ್ಥಕ್ಕಿಂತ ಹೆಚ್ಚಿಗೆ ತಾವು ಕೆಳ್ಳಿಂಡು ಉಳಿದ ಸಭಾಸದರಿಗೆ ಪಾದರೋಂದು ನೇವ ಹೇಳಿ ಅಧಿಕಾರಿಯನ್ನು ಪೂರ್ಣವಾಗಿ ಪೂರ್ಯಸುವಿದಿಲ್ಲ. ಮತ್ತೊಂದು ಸತ್ಯೀಸಂದರೆ : ಸಂಘದ ವಿಷಯಕ್ಕೆ ಇಲ್ಲದೊಂದು ಕುಕಲ್ಪನೆಗಳ ಸಹಕಾರ ದ್ವೇಷಕರು ಜನರಲ್ಲಿ ಹಬ್ಬಿಸುವರು ಇವೆರಡು ಸಂಗ್ರಹಿಂದ ಸಂಘಕ್ಕೆ ಧಕ್ಕೆ ತಗಲದಂತೆ ಸಭಾಸದರು ಜಾಗರೂಕಿಗಬೇಕು.

೬. ಸಹಕಾರ ಮಹಾತ್ಮೆ.

The Greatness of Co-operation

ಈ ಜಗತ್ತಿನಲ್ಲಿ ಸಹಕಾರ ಒಲದ ಜೋರಿಸಿಂದ ದೊಡ್ಡ ದೊಂದಾಯಣಗಳು ನಿರಾಯಾಸವಾಗಿ ಕೈಗೂಡುವೇವೆಂಬ ಸಂಗತಿಯು ಎಲ್ಲಿಗೂ ಗೊತ್ತಾದನೂತೇ ಸರಿ. ಸಹಕಾರದ ಉಗಮಸ್ಥಾನವು ಮತ್ತು ಸಹಕಾರಿಗಳ ಪೂರ್ಣ ಮತ್ತು ದೃಶ್ಯಸ್ವರೂಪವು ಪ್ರೇಮವೇಂದ್ರಿಯನ್ನು ಶ್ರೀ ಸಾಮಾಜಿಕ ರಾಮತೀರ್ಥರು ತಮ್ಮ ಗ್ರಂಥದಲ್ಲಿ ಹೇಳಿರುವದು ಆಕ್ರಮಿಕ : ನಿಜವಿರುತ್ತದೆ. ಪ್ರೇಮ ಮತ್ತು ಸಹಕಾರಗಳು ಯಾವಾಗಲೂ ಒಂದನ್ನೊಂದು ಅಗಲದೆ ವರಸ್ವರಾವಳಿಂಭಿಗಳಿರುವವು. ಪ್ರೇಮದ ವಿನಹ ಸಹಕಾರವು ಉತ್ಪನ್ನವಾಗುವದಿಲ್ಲ; ಮತ್ತು ಸಹಕಾರೀ ವೃತ್ತಿಯ ವಿನಹ ಪ್ರೇಮದ ತಿಳುವಳಿಕೆಯಾಗುವದು ಕ್ಷಮೆಯ ಅತ್ಯುಂತ ಅವಶ್ಯಕವಾಗಿರುತ್ತದೆ; ಮತ್ತು ಚಿತ್ತಕುದ್ದಿಗೆ ಮನೋನಿಗೆ ಪ್ರವೃತ್ತಿಕಾಗುತ್ತದೆ.

ಸಹಕಾರ ತತ್ವದ ಮೇಲೆ ಉನ್ನತಿಯನ್ನು ಮಾಡಿಕೊಳ್ಳುವದ ರಲ್ಲಿ, ಜನರ ಖಚಿಕ ಮತ್ತು ಪಾರಮಾಧಿಕ ಮೂಲವಿರುತ್ತದೆಂಬ ಸಂಗತಿಯು ಸರ್ವ ಸಮೃದ್ಧವಾಗಿರುತ್ತದೆ. ಶೀಲ ಸಂವರ್ಥನದ ವಿಸ್ತೃತ ಮತ್ತು ವ್ಯಾಪಕವಾದ ಉದ್ದೇಶಬಿಂದ ಸಹಕಾರೀ ಚಳವಳಿಯು ಉದ್ದೇಶಕ್ಕೆ ಒಂದಿರುತ್ತದೆ. ಬಡವರ ಮತ್ತು ಸರ್ವಾಸಿಫಿಟ್ ಯುಳ್ಳ ಜನರನ್ನು ಉದ್ದಾರಮಾಡುವ ಧೈಯವನ್ನು ಮುಂದಿಟ್ಟು ಕೊಂಡು ಲೋಕಸತ್ಯಯ ಅಧವಾ ವ್ಯಾತಿಸಿಧಿಕ ತತ್ವದ ಮೇಲೆ ಏಕ್ವಾಸಂಫಳಿಸುವುದೂ ಮಾಡುವ ರೀತಿಯನ್ನು ಇದೇ ಚಳವಳಿಯು ಸಮೃದ್ಧಿಕಾರಿಯಾಗಿರುತ್ತದೆ. ಇದರಿಂದ ಆಧುನಿಕ ಸುಧಾರಣೆಯ ಹೊಡಿತಕ್ಕ ಮುಗಿಬೀಳಿದೆ ವಾರ್ತಾತ್ಮಕ ಆಧಿಭೌತಿಕ ಸುಧಾರಣೆಯ ಸಂಗಡ ಪ್ರೋವ್ ಸಂಸ್ಕೃತಿಯ ಯೋಗ್ಯಾರೀತಿಯಿಂದ ಸರಿಸಿಸಿ ಆಯಾ ಭಾಗಗಳಲ್ಲಿ ಅಂದವಾದ ತತ್ವಗಳ ಸತ್ಯಾಸ್ತೇಷಣವಿಂದ ಸರ್ವೋಪಯೋಗಿ, ಸರ್ವಸಮೃತ ಮತ್ತು ಸಿದ್ಧಾಂತರೂಪವಾದ ರಾಜಮಾರ್ಗವನ್ನು ಸಿದ್ಧಮಾಡುವದು ಸಹಕಾರೀ ಚಳವಳಿಯ ಉದ್ದೇಶವಿರುತ್ತದೆ. ರಾಕ್ಷಸೀ ಸತ್ಯಯ ಪ್ರತಿಕಾರವನ್ನು ಮಾಡುವ ಸಾಮಧ್ಯವು ಆಸರ್ವಸಮೃದ್ಧವಾದ ಚಳವಳಿಯಲ್ಲಿ ನಿಶ್ಚಯದಿಂದ ವಾಸರ್ವಾದಿರುತ್ತದೆ. ಆದ್ದರಿಂದ ಇದರಲ್ಲಿ ಮತಭೇದ ವಿರುವದಿಲ್ಲ, ಧೈಯದ ವಾದವಿರುವದಿಲ್ಲ, ಮತ್ತು ಯಾವದೇ ಒಂದು ಆಯೋಗ್ಯ ಮಾತಿಗೆ ಸ್ವಲ್ಪ ದಗ್ದೂ ಆವಕಾಶವಿರುವದಿಲ್ಲ. “ಯಲ್ಲಿ ದಮ್ಮಪ್ರೋ ಅಲ್ಲಿ ಜಯ” ಎಂಬ ಶ್ರೀ ಭಗವದುಕ್ತಿಯಂತೆ ಈ ಚಳವಳಿಯ ಬೆಸ್ತೀ ಮೇಲೆ ಜಯವು ನಿರಂತರ ವಾಸರ್ವಮಾಡುತ್ತದೆ.

ಸದ್ಗುದಲ್ಲಿ ರಾಷ್ಟ್ರಕೆಲಸದ ಮತ್ತು ಸ್ವಂತ ಉನ್ನತಿಯ ನೇವಿಂದ ಎಷ್ಟೋ ಪ್ರಕಾರದ ಚಳವಳಿಗಳೂ, ಪಂಥಗಳೂ ಹಂಟ್ಟುತ್ತ

ಮತ್ತು ಮತ್ತಬೇದದಿಂದ ಅಥವಾ ಮತ್ತೆ ಬೇರೆ ಯಾವದೇ ಕಾರಣದಿಂದ ಅವುಗಳ ಉದ್ದೇಶಪ್ರಸಾಪಲ್ಯವಾಗದೆ ಅವುಗಳ ಅನ್ವಯಕ್ಕಪ್ರಸಿದ್ಧವಾಗುವ ಮೇದಲೇ ಲಂಯಾಗುತ್ತಿರುವದನ್ನು ನಾವು ಸೋಚುತ್ತೇಲಿದ್ದೇವೆ. ಸಹಕಾರೀ ಚೆಳವಳಿಯು ಆ ವ್ಯಕ್ತಾರದ್ದಿರುವದಿಲ್ಲ. ಇದು ಒಂದೇ ವಿಶಿಷ್ಟವಾದ ಉದ್ದೇಶದಿಂದ ಜನ್ಮಕ್ಕೆ ಬಂಬರವೆ ಯಾವದೇ ಜನಾಂಗದ, ಯಾವದೇ ಪಂಥದ, ಯಾವದೇ ಜಾತಿಯ ಉತ್ತಮವಾದ ಕಾರ್ಯಕ್ರಮದರ ಉಪಯೋಗವನ್ನು ಪೂರಿಸಿದ್ದೇ ಉದ್ದೇಶಪ್ರಸಾಪಲ್ಯವಾಗದೆ ಹೋಗಲಿಕ್ಕಿಲ್ಲ. ಯಾವಕ್ಕೂ ವ್ಯಕ್ತಾರದ ಉನ್ನತಿಯ ಮೂಲವು ಮತ್ತು ಯಾವಕ್ಕೂ ಇಡ್ವಣಿಗಳ ಯಾತ್ರೆಯ ಬೇಂಧನೆ ಈ ಚೆಳವಳಿಯಲ್ಲಿ ಸಿಗುವದು.

ಸಹಕಾರದ ಮಹಾತ್ಮೇವನ್ನು ವೇದಗಳು ಸಹ ಹೊಗಿರುತ್ತವೆ. ಭಾವಿಷ್ಯಕಾಲದಲ್ಲಿ ಸಹ ಸಂಪರ್ಕಕ್ಕೆಯು ಆತ್ಮಂತ ಪ್ರಭಾವ ಶಾಲಿಯಾಗುವದೆಂಬದರಲ್ಲಿ ಸಂದರ್ಭವಿಲ್ಲ. ಕಲಿಯುಗದಲ್ಲಿ ಸಹ ಕಾರಪು ಕಾಮಧೇನುವಾಗಿರುತ್ತದೆ. ಮರಹೋನ್ಯಾತ್ಮಿ ರಾಷ್ಟ್ರಕೈ ನವ ಜೀವವನನ್ನುಂಟುಮಾಡುವ ಸಂಜೀವಸಿಯಾಗಿರುತ್ತದೆ. ಸಮಾನ ಭಾವದ ತಳೆರವಿಯ ಮೇಲೆ ಸಂಪರ್ಕಿಸಾತ್ಮಕ ಉನ್ನತಿಯನ್ನು ಮಾಡುವಂತಹ ಮತ್ತು ರಾಕ್ಷಸೀ ಸತ್ತೇಗೆ ವಿಶೇಷಧಾರ್ಮವಂತಹ ಸ್ಥಾನ ದೇವತೆಯಾಗಿರುತ್ತದೆ. ಪರಸ್ಪರರಲ್ಲಿರುವ ಜಗತ್, ಒಂದಿಂದಾಗಿ ಮುಂತಾದವುಗಳು ಉಪಸಿಫಿಕಾದ ಕಾಲದಲ್ಲಿ ಸರ್ವತ್ರ ಕಾಂತಕೆಯಾನ್ನು ಪ್ರಸಾಧಿತಮಾಡಿ ವಿಜಯವನ್ನು ಕೊಡುವ ರಣಿಕೆವರ್ತಿ ಶ್ರದ್ಧಾವಾಗಿರುತ್ತದೆ.

ಧಾರ್ಮಿಕ ಭಾವನೆಯ ಮತ್ತು ಸ್ವರ್ಪಕ ಸಾಮಾಜಿಕ ಪ್ರಯೋಜನ ಸ್ವರೂಪವು ಸರ್ಕಾರವು ವಂಚಮಾಡತಕ್ಕಗಳ ಯೋಗ್ಯ ಏಕೀಕರಣದಲ್ಲಿ ಮೇಲಿಂದ ಯಾವ ಪ್ರಕಾರ ಯಾವ ತರ್ತು ಪದಾರ್ಥಗಳು ಪ್ರತೀತಿ ವಾಗಿರುತ್ತವೆಯೋ, ಅದೇ ರೀತಿಯಲ್ಲಿ ಯಾವ ತರ್ತು ಸದ್ಗುಣಗಳ ಸಮೃದ್ಧಿವನ್ನು ಸರ್ಕಾರೀ ಚಳಿಗಳಿಂದ ಕಾಣಬಹುದು. ಅದು

ರಿಂದ ಇಂತಹ ಚೆಳವಳಿಯಲ್ಲಿ ಪ್ರತಿಯೊಬ್ಬನು ಉತ್ಸಾಹದಿಂದ ಭಾಗ ತೆಗೆದುಕೊಂಡು ತನ್ನ ವಿಷಿಕ ಮತ್ತು ಪಾರಮಾಧಿಕ ಉನ್ನತಿಯನ್ನು ಮಾಡಿಕೊಳ್ಳಲಿಕ್ಕಾಡ್ದು.

೩. ಪರಿಷತ್ತುಗಳ ಮಹತ್ವವು

Conferences; their importance & use

ಸಭೆಗಳಲ್ಲಿ ಸಂಚಾರಿಸುವದರಿಂದ ಮಾನವನ ಜ್ಞಾನರೇಯು ಹೆಚ್ಚಾಗುವದರಿಂದು ಧಾರಾಳವಾಗಿ ಹೇಳಬಹುದು. ಅಲ್ಲಿ ಎಷ್ಟೋ ಪ್ರಕಾರದ ವಿದ್ಯಾನಾ ಮತ್ತು ಅನುಭವಿಕ ಗೈರಿಕರು ಬಹುತ್ತಲಿರುವ ಮೂಲಕ ಅವರ ಕೂಡ ಸಂಭಾಷಣವನ್ನು ಮಾಡುವ ಪ್ರಸಂಗವು ಬರುತ್ತದೆ. ನಾವು ತಪ್ಪುತ್ತಲಿರುವ ಹಲಕೆಲವು ಸಂಗತಿಗಳನ್ನು ಹೇಗೆ ತಿಳಿಕೊಳ್ಳಬೇಕೆಂಬುದನ್ನು ಮತ್ತು ಏರಡನೇಯವರು ತಪ್ಪದಂತೆ ಅವರನ್ನು ಹೇಗೆ ಜಾಗ್ರತ್ತರಣಾಗಿ ಮಾಡಬೇಕೆಂಬುದನ್ನೂ ಸಭೆಗಳಿಗೆ ಮೋಗಿವದರಿಂದ ತಿಳಿಯುತ್ತದಲ್ಲಿದೆ ಏರಡನೇಯವರ ಅಡಚಣಿಗೆ ಇನ್ನು ದೂರೀಕರಿಸಲಿಕ್ಕೆ ಯಾವ ಯಾವ ಉಪಾಯಗಳನ್ನು ಯೋಜಿಸಬೇಕೆಂಬುವ ಯಾಕ್ರಿಯು ಸರ ಹೊಳೆಯುತ್ತದೆ.

ಪ್ರತಿಯೊಬ್ಬನಿಗೆ ಎಲ್ಲ ಜನರ, ಮತ್ತು ಎಲ್ಲ ಜನರಿಗೆ ಪ್ರತಿಯೊಬ್ಬರ ಪರಿಚಯವಿರುವದು ಅವಶ್ಯವು. ಸಮಾಜದಲ್ಲಿ ಕೆಲವರು ಪ್ರತ್ಯೇಕವಾಗಿಯೂ ಬೇರೆ ಕೆಲವರು ತಮ್ಮ ತಮ್ಮ ಹೆಸರುಗಳ ಮೂಲಕ ವಾಗಿಯೂ ಗುರ್ತಿಸಲ್ಪಡುತ್ತಾರೆ. ಪರಿಷತ್ತಿನಲ್ಲಿ ಈ ಪ್ರಕಾರದ ಯಾವಕ್ಕೂ ಘೋಗಳ ಪರಿಚಯವಾಗಿ ಸ್ನೇಹಸಂಬಂಧವಾದರೂ ಪ್ರಾದೀಂಗತವಾಗುತ್ತದೆ.

ಚ್ಹಾನದ ಅನುಭವ, ವ್ಯವಹಾರ, ಜ್ಞಾನರೇಖೆ, ಪರಸ್ಪರ ಪರಿಚಯ ಮುಂತಾದವರುಗಳ ದೃಷ್ಟಿಯಿಂದ ಸಭೆಗಳ ಮಹತ್ವವು ವಿಶೇಷವಾಗಿರುತ್ತದೆ. ಇದಲ್ಲದೆ ತಾವಿರತಕ್ಕ ಸ್ಥಳವನ್ನು ಬಿಟ್ಟು ಪರಸ್ಪರ ಲಿಂಗ

సుఎల్ వివరిసిద లాభగాలేల్ వ్యక్తివ్యవాణింద ఆగు
కుపి: ఆడచే సవాజిడ దృష్టియింద పరిష్కరిగే ఆతి మహావి
రుక్తుచంబి నంగతియస్తు ఏదుగలేల్లరై జన్మన్నగి లక్ష్మిదల్లిడ
తక్క పూతాగింద. లోచమత మత్తు వ్యక్తిమతగాల్లిరువ అంత
రవస్తు కండెంబియువచరల్లి పరిష్వదవ్వ ఒందు ఒళ్లో
సాధనవాగిరువదు.

సద్గుదల్లి సకకారి సంస్థగళ బగ్గె ఆనేక మహత్వధ
ప్రశ్నగణు లుచ్చినుత్తలిరువప్ప. అవగాఁ నిణయాత్మక
ధీరజప్ప యావదిరబీఁంబుదన్ను విజాదమాడి కరాయిస
తక్క వాతాగిదే. వలక్కలవు గొత్తువేగణు (తరావుగణ)
ఒట్టమాతదింద వాసాగుత్తిరువదటింద ఆదష్ట వెళ్ళగి జనరు
సభగాల్లి భూగ కేగెదుకొండట ఆవాళ మహత్వపు వ్యాప్త
వాగుత్కదే.

ಉತ್ತರ ಲಾಗಿ ಸಮ್ಮೇ ಕನಾರೆಟ್‌ಕದಲ್ಲಿ ಸರಕಾರೀ ಸಂಘಗಳ ವರಿಷ್ಠದಗಳು (Conferences) ಮೇಲೆಂದ ಮೇಲೆ ಜರುಗುತ್ತಿರುವವು. ಅವುಗಳ ಉದ್ದೇಶವು ಮುಖ್ಯವಾಗಿ ಸಂಘಗಳ ಅಡಚಣೆಗೆ ಅನ್ನು ತಕ್ಷ್ಯಾಯದ್ವಾರಾ ಮಾಡಿಗೆ ದೂರೀಕರಿಸುವವರಿದ್ವಾಗ್ನೆ ನಮ್ಮ ಸರಕಾರಿ ಪ್ರತಿಭಾವಗಳು ಅನ್ನು ವರೆಗೆ ಸಾಕಷ್ಟು ಮನಸ್ಸು ಹಾಕದಿರುವದನ್ನು

ನೋಡಿದರೆ ವಿಷಾದವಾಗುತ್ತದೆ. ದಲವರು ತಮ್ಮ ತಮ್ಮ ಆಡಜಗೆ ಗಳ ನಿಂತಿರುವನ್ನೇ ಮಾಡುವದಿಲ್ಲ. ಕೆಲವರು ಉದಾಸೀನ ವೃತ್ತಿಯುಕ್ತವರಿರುವರು. ಆದರೆ ಹೀಗೆ ಮಾಡದ ಸಂಘರ್ಷಿಂದ ಆಸಿ ಕಳುಹಿಸಲ್ಪಟ್ಟ ಪ್ರತಿಸಿಫಿಗಳು ಸಭೆಗಳಿಗೆ ಹೋಗಿ ತಮ್ಮ ತಮ್ಮ ಆಡಜಣಿಗಳ ಸಿವಾರಣೆಯ ಒಗ್ಗೆ ಪ್ರಯತ್ನಮಾಡಬೇಕೆಲ್ಲದೆ ಸಹಕಾರೀ ಜಳವಳಿಯಲ್ಲಿ ಮೇಲಿಂದ ಹೇಳಿ ಆಗುತ್ತಲಿರುವ ಸುಧಾರಣೆಯ ಕಡೆಗೆ ಲಕ್ಷ್ಯಕೊಂಡುವಂತಿದೆ.

ನಮ್ಮ ದೈತ ಬಂಧುಗಳ ಧೋರಣವು ಇಂಥ ಪರಿಷತ್ತುಗಳ ಕಡೆಗೆ ಏಶೀಷವಾಗಿ ಹೋಗಿ ಅವುಗಳ ಉಪಯೋಗವನ್ನು ಮಾಡಿ ಕೊಳ್ಳಬೇಕೆಂಬ ಹೇತುವೇ ಪ್ರಸ್ತುತ ಲೇಖಿದ ಧ್ವೇಯವು.

ಕಟ್ಟಿ ಕಡೆಗೆ ನಮ್ಮ ಸಹಕಾರೀ ಬಂಧುಗಳಿಗೆ ಆಗ್ರಹವುಂಟು ಕವಾಗಿ ನಿನಂತಿ ಮಾಡಿಕೊಳ್ಳುವದೇನಂದರೆ, ಇನ್ನು ಮುಂದೆ ಜರುಗುತ್ತ ಪರಿಷದುಗಳಲ್ಲಿ ಆವರು ಅವಕ್ಕಾಗಿ ಭಾಗತೆಗೆದುಕೊಳ್ಳಬೇಕು. ಉದಾಶೀನ ವೃತ್ತಿಯವರಾಗಬಾರದ; ಇಚ್ಛಾಗುವ ಸ್ವಲ್ಪಿ ವಣಿದ ಕಡೆಗೆ ಸೂಡಿತಬಾರದು. ಅನುದಾರಕ್ತವನ್ನು ತೋರಿಸಬಾರದು. ಆಕುಂಜಿತಧಾನವನ್ನು ಹಿಡಿಯಬಾರದು. ಶಕ್ಯವಿದ್ದವುಟ್ಟಿಗೆ ಪರಿಷತ್ತುಗಳ ಉಪಯೋಗವನ್ನು ಮಾಡಿಕೊಂಡು ಎರಡನೇಯವರಿಗೆ ಕಮ್ಮ ಉದಾರರಣೆಯನ್ನು ಹಾಕಿಕೊಂಡು ಉಪಕ್ರಮವನ್ನು ಮಾಡಬೇಕು.

ರ. ೫೦ದೂ ದೇಶದ ಒಕ್ಕುಲಿಗರ ಸಾಲವು

The Indian Agriculturists' Indebtedness.

ಕ್ರಿಸ್ತೀ ಜನರ ಬಾಯಬಲ್ಲಿನಲ್ಲಿಯೂ, ಮಹಮ್ಮದಿಯರ ಕುರಾನದಲ್ಲಿಯೂ ಮತ್ತು ಹಿಂದುಗಳ ಮನುಧರ್ಮ ಶಾತ್ತದಲ್ಲಿಯೂ ಸಾಲ ಮತ್ತು ಬಡ್ಡಿಗಳ ಉಲ್ಲೇಖವಿರುವದರಿಂದ ಈ ನಿಷ-

ಯವು ಅತಿ ಪುರಾತನ ಕಾಲದಿಂದಲೂ ಈ ಜಗತ್ತಿನಲ್ಲಿ ಮನೆಮಾಡಿ ಕೊಂಡಿರುವದೆಂದು ಧಾರಾಳವಾಗಿ ಹೇಳಬಹುದು. ಅಂದಿನಿಂದ ಇಂದಿನವರಿಗೆ ಆಗಿ ಹೋದ ಪೂರ್ವ ಪಶ್ಚಿಮ ಖಂಡಗಳ ರಾಜ್ಯ ಕರ್ತೃಗಳಿಗೂ ಮತ್ತು ಈಗಿನ ಆರ್ಥಿಕ ಶಾಸ್ತ್ರಜ್ಞರಿಗೂ, ಹಾಗೂ ಸರಕಾರಗಳಿಗೂ ಈ ಸಮಸ್ಯೆವು ತೊಡಕು ತೊಡಕಾಗಿಯೇ ನಿಂತುಬಿಟ್ಟಿರುವದು. ಸಾಲಕೊಡುವ ಸಾಹುಕಾರರೂ, ಸಾಲ ತೆಗೆದುಕೊಳ್ಳುವ ಬಡಜನರೂ ಆಗಲೂ ಇದ್ದರು; ಈಗಲೂ ಇರುವರು. ಆದರೆ ಇನ್ನು ಮುಂದೆ ಅವರವರ ಪ್ರಮಾಣವನ್ನು ಕಡಿಮೆಮಾಡಬೇಕೆಂದು ಪ್ರಯತ್ನಗಳು ನಡಿಯಲಾಗಿವೆ.

ಭಾರತದ ಸೌಭಾಗ್ಯವು ಒಕ್ಕುಲಿಗರ ಆರ್ಥಿಕ ಪರಿಸ್ಥಿತಿಯನ್ನು ವಲಂಬಿಸಿರುತ್ತದೆಂದು ಎಲ್ಲರೂ ಒಪ್ಪಿರುವರು. ಇನ್ನು ಈ ಪರಿಸ್ಥಿತಿಯ ಬಗ್ಗೆ ತುಸು ವಿಚಾರಮಾಡುವಾ. ಸಾಲದಲ್ಲಿಯೇ ಹುಟ್ಟಿ, ಸಾಲದಲ್ಲಿಯೇ ಬೆಳೆದು, ಸಾಲವನ್ನೇ ಹೆಚ್ಚಿಸಿ, ಕಡೆಗೆ ಅದರಲ್ಲಿಯೇ ಸಾಯುವವನು ಯಾರೆಂದು ಕೇಳಿದರೆ, ಅವನು ನಮ್ಮ ಒಕ್ಕುಲಿಗನೇ ಎಂದು ಉತ್ತರವು ದೊರೆಯುವದು.

ಹಿಂದುಸ್ಥಾನದ ಒಕ್ಕುಲಿಗರ ಬಟ್ಟು ಸಾಲವು ಸರಾಸರಿ ಒಂದು ಸಾವಿರಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವದಿಲ್ಲಿಂದು ಬಲ್ಲ ವರು ಹೇಳುವರು. ಇದರಲ್ಲಿ ನಿಂಬತ್ತೊಂದು ಕೋಟಿ ರೂಪಾಯಿ ಬರೇ ಮುಂಬಯಿ ಇಲಾಖೆಯದೇ ಇರುವದು. ಈ ಸಾಲವು ಸಾಧಾರಣವಾಗಿ ೫೦೦ ವರ್ಷಗಳಿಂದೀಚೆಗೆ ಆಗಿದ್ದು, ಅದು ಕಳೆದ ಕೆಲವು ವರ್ಷಗಳಿಂದೀಚೆಗೆ ಹೆಚ್ಚಿಗೆ ಉಬ್ಬಿ ಕೊಬ್ಬಿಬಿಟ್ಟಿರುವದು. ಹೀಗೆ ಸಾಲವು ಹೆಚ್ಚಿನದಕ್ಕೆ ಕೆಳಗೆ ಬರೆದ ಕಾರಣಗಳು ಮುಖ್ಯವಾದವುಗಳು:—

(೧) ದೇಶದ ಜನಸಂಖ್ಯೆಯು ಬೆಳೆದಂತೆ, ಆಹಾರವನ್ನು ಹೆಚ್ಚು ಸುವ ಸಾಧನ ಸಾಮಗ್ರಿಗಳು ಬೆಳೆಯದಿರುವಿಕೆ.

(೨) ಹೊಲಗಳ ಸಣ್ಣ ಸಣ್ಣ ವಿಭಾಗಗಳಾಗಿ ಬೇಸಾಯಕ್ಕೆ ಶೈಂದರೆಯಾಗುತ್ತಿದೆ.

(೩) ಒಕ್ಕುಲಿಗರ ದುರ್ಘಟವಾದ ಅಜ್ಞಾನವು.

(೪) ಉಪದಂಥೆಗಳ ಅಭಾವ.

(೫) ಸಕಾಲಕ್ಕೆ ಸರಿಯಾಗಿ ಮಳೆಯು ಬಾರದಿರುವದು.

(೬) ಒಕ್ಕುಲಿಗರ ಅನಾರೋಗ್ಯವು.

(೭) ಯೋಗ್ಯ ಶಿಕ್ಷಣದ ಅಭಾವ.

(೮) ರೋಗ ಮತ್ತು ಬರಗಾಲಗಳ ಮೂಲಕ ದನಕರು ಗಳ ನಾಶ.

(೯) ವ್ಯಾಜ್ಯದ ಸಲುವಾಗಿ ಮೇಲಿಂದ ಮೇಲೆ ಕೋಟುಗೆ ಕೆಡೆರಿಗಳಿಗೆ ಎಡತಾಕುವದರಿಂದಾಗುವ ದ್ರವ್ಯಹಾಸಿಯು.

(೧೦) ಪ್ರಪಂಚದ ಸಂಸ್ಕಾರಗಳಿಗೆ ಪ್ರಮಾಣ ವಿಳಿ ವೆಚ್ಚ ಮಾಡುವದು.

(೧೧) ಹಳೇ ಸಾಲ ಎಂದರೆ ತಮ್ಮ ಅಜ್ಞ ಮುತ್ತಜ್ಞರ ಕಾಲ ದಿಂದ ಬಂದ ಸಾಲದ ಹೆಚ್ಚುವಿಕೆ.

(೧೨) ಸಾಹುಕಾರರ ಒತ್ತಾಯದ ಮೂಲಕ ಹೆಚ್ಚೆಚ್ಚಿಗೆ ಬಡ್ಡ ಯದರದಿಂದ ಹೆಚ್ಚಿಗೆ ಸಾಲವನ್ನು ತರುವದು.

(೧೩) ಹೊಸ ಪರಿಸ್ಥಿತಿಯಿಂದುಂಟಾದ ಅನೇಕ ತರದ ಅನವಶ್ಯಕ ಬೇಡಿಕೆಗಳನ್ನು ಪೂರ್ವಸಿಕೊಳ್ಳಲು ದ್ರವ್ಯವು ವೆಚ್ಚವಾಗುವಿಕೆ.

(೧೪) ಚಕ್ರಬಡ್ಡಿ, ಪರಿಕೆಯ ಬಡ್ಡಿಯನ್ನು ಕೊಡುವದು.

(೭) ಪತ್ತು ಇರುವದೆಂಬ ಒಣ ಹೆಮ್ಮೆಯಿಂದ ಆಗಾಗ್ನಿ ಸಾಲವನ್ನು ತರುವದು.

(೮) ಭೂವಿಯ ಕಂದಾಯವನ್ನು ಹಣದ ರೂಪದಲ್ಲಿ ಕೊಡುವದರಿಂದ ಒಕ್ಕುಲಿಗರಿಗಾಗುವ ತೋಂದರೆ.

(೯) ಪೂರ್ವಕಾಲವಿಂದ ಒಂದೇ ಭೂವಿಯಲ್ಲಿ ಹೊರಳಿ ಮರಳಿ ಒಂದೇ ರೀತಿಯಲ್ಲಿಯೇ ಸಾಗುವಳಿಯನ್ನು ಮಾಡುತ್ತೇ ಒಂದಿ ರುವದರಿಂದ ಸದರೀ ಭೂವಿಗಳು ಶಾಸ್ತ್ರೀಯ ದೃಷ್ಟಿಯಿಂದ ನಿರ್ವಿ ಷ್ಯಾವಾಗಿರುವದರಿಂದ ಸಂಪೂರ್ಣ ಬೆಳೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದಂತಾಗಿ ಒಕ್ಕುಲಿಗರ ಆದಾಯವು ಕಡಿಮೆಯಾಗಬಹುದ್ದಿದೆ.

(೧೦) ಒಕ್ಕುಲಿಗನು ತನ್ನ ಸಂಸಾರವನ್ನು ಸುಸೂತ್ರವಾಗಿ ಸಾಗಿಸಿಕೊಂಡು ಹೋಗಲಿಕ್ಕಾಗುವ ಉತ್ಪನ್ನ ಮತ್ತು ಬಿಚುಗಳ ಅಂದಾಜು ಪ್ರಮಾಣವು ಹೊಳೆಯದೇ ಹೋಗಿ, ಕೈವಿಲಾರಿ ಖಚಾದ ಕೂಡಲೇ ಸಾಹುಕಾರರ ಕಡೆಗೆ ಧಾವಿಸುವನು.

(೧೧) ಹಲವು ಕೆಲವು ಪ್ರಾಂತಗಳಲ್ಲಿ ಸಾಲವನ್ನು ತೆಗೆದು ಕೊಂಡ ರೈತರು, ಸಾಪುರಾರರು ಕಡೆದಾಗ, ತಮ್ಮ ಎಂತಹ ಲಾಭ ದಾಯಕ ಕೆಲಸವಿದ್ದರೂ ಕೂಡ ಅದನ್ನು ಬಿಟ್ಟು, ಆವರು ಹೇಳಿದ ಕೆಲಸವನ್ನು ಹೇಳಿದಷ್ಟು ಉಸಗಳವರಿಗೆ ತೀರ ಕಡಿಮೇ ಪಗಾರಕ್ಕೆ (ಒಂದು ಹೊತ್ತಿನ ಉಟಕ್ಕೆ ಸಾಕಾಗುವಷಟ್ಟು) ದುಡಿಯಲಿಕ್ಕೆ ಹೋಗುವರು. ಇದರಿಂದಲಂತೂ ಮೊದಲಿನ ಸಾಲವು ಹಾಗೇ ಉಳಿಯುತ್ತ ಹೋಗಿ ಬಡವರು ಉದ್ದಾರವಾಗುವ ಮಾರ್ಗವೇ ಇರುವದಿಲ್ಲ.

(೧೨) ಅನುತ್ಪಾದ ಕೆಲಸಗಳಿಗೆ ಸಾಲವನ್ನು ತರುವದು.

ಇವೇ ಮೊದಲಾದ ಅನೇಕ ಕಾರಣಗಳಿಂದ ಸಾಲವು ಬೆಳೆಯುತ್ತಹೋಗಿ ರೈತರು ತಮ್ಮ ಹೂಲಗಳನ್ನು ಮಾರಹಕ್ಕಿರುವರು. ಇವುಗಳಲ್ಲಿ ಹಳೆಯ ಸಾಲವು ಮಹತ್ವದಿದೆ. ಇದರಿಂದ ರೈತನಿಗೆ

ಹೆಚ್ಚಿಗೆ ಬಡ್ಡಿಯಿಂದ ಸಾಲವನ್ನು ತರುವ ಪ್ರಸಂಗವು ಒದಗುತ್ತದೆ.
“ಹುಲಿ ಬಡ್ಡಿ” ಯ ರೂಪಿಯು ಇದರಿಂದಲೇ ನಿರ್ವಹಣಾಗಿದೆ.

ಇನ್ನು ಈ ಅನಿಷ್ಟ ಸ್ಥಿತಿಯ ಕಾರಣಗಳು ಗೊತ್ತಾದ ಬಳಿಕ ಇವುಗಳನ್ನು ದೂರವಾಡದ ಹೋದರೆ, ಒಕ್ಕಲಿಗನು ಇದಕ್ಕೂ ಹೆಚ್ಚಿನ ಬಿಕ್ಕಟ್ಟಾದ ಪರಿಸ್ಥಿತಿಗಳಾಗುವದು ಸಹಜವು

ಈ ಬಗ್ಗೆ ಯೋಜಿಸತಕ್ಕ ಉಪಾಯಗಳಲ್ಲಿ ಕೆಲವು ಒಕ್ಕಲಿಗನೇ ಮಾಡತಕ್ಕ ಪ್ರಗಳಿರುವವು; ಇನ್ನು ಕೆಲವು ಸರಕಾರದಿಂದೊದಗತಕ್ಕ ಸಹಾಯವನ್ನು ವಲಂಬಿಸಿರುತ್ತವೆ. ಒಕ್ಕಲಿಗನು ಜಾಣನಾಗಿ, ಲಗ್ನ ಮುಂತಾದ ಕಾರ್ಯಗಳಲ್ಲಿ ಬಹು ಹುರುಪುಗೊಂಡು (ಸಾಲವಾಡಿ) ಅಳತೆ ವಿಂತಿ ಹೆಚ್ಚಿಸುತ್ತಾದ್ದು. ಬೆಳೆಗಳು ಚನ್ನಾಗಿ ಬಂದು ಕ್ಯೂಟಲ್ಲಿ ಉಣಿರುವಾಗ್ಗೆ ಅದನ್ನು ಕಾಯ್ದುಕೊಂಡು ಅದರ ಸಹಾಯದಿಂದ ಮತ್ತೆ ಹೆಚ್ಚಿಗೆ ಹಣವನ್ನು ಗಳಿಸುವ ಯೋಜನೆಯನ್ನು ಮಾಡಿದೆ ಸಿಕ್ಕಿ ಸಿಕ್ಕಂತೆ ಏಜೆಂಟಮಾಡಿ ಮುಂದೆ ಬೆಳೆ ಬರದ ಹೋದಕಾಲಕ್ಕೆ ತಿನ್ನಲಿಕ್ಕು ಸಹ ಕೂಡಲ್ಲಿದೆ ವೇಚಾದಬೇಕಾಗಬ ಪ್ರಸಂಗವನ್ನು ಮುಂಚಿತವಾಗಿಯೇ ಅರಿತು, ಈ ಬಗ್ಗೆ ಮುಂಜಾಗ್ನತೆಯನ್ನು ತಾಳಿ ಮಿತವ್ಯಯವನ್ನು ಅನುಸರಿಸತಕ್ಕದ್ದು. ಏರು ಲಾವಣಿಗಳಿಂದ ಹೊಲಗಳನ್ನು ಹಿಡಿದು ಲಾಭವಿಲ್ಲದ ಗೋಳಾದುವ ದನ್ನು ಒಕ್ಕಲಿಗೇ ಒಕ್ಕಟ್ಟಾಗಿ ನಿಲ್ಲಿಸಬೇಕು. ಬೇರೆ ಬೇರೆ ಕಡೆಯಲ್ಲಿ ಸಾಲವಾಡುತ್ತ ಹೂಗಬಾರದು. ಅಂದರೆ ಒಬ್ಬನೇ ಮನುಷ್ಯನು ಒಂದಕ್ಕಿಂತ ಹೆಚ್ಚಿಗೆ ಸ್ಥಳದಲ್ಲಿ ಸಾಲತೆಗಿದುಕೊಳ್ಳಬಂತೆ ಜಾಗರೂಕರಾಗಿರಬೇಕು. ಇದರಂತೆ, ತನ್ನ ಪೇಳಿಯ ಅಪವ್ಯಯ ಆಗದಹಾಗಿ ಹೊಲದಲ್ಲಿ ಕೆಲಸವಿಲ್ಲದಾಗ್ಗೆ, ಏನಾದರೀಂದು ದುಯ್ಯಂ ದಂಢೆ (ಉಪದಂಢೆ) ಯನ್ನು ಒಕ್ಕಲಿಗನು ಮಾಡಲಿಕ್ಕೆ ಕಲಿಯಬೇಕು.

ಇದರಂತೆ, ಈ ವಿಷಯದಲ್ಲಿ ಸರ್ವಕಾರದ ಒಳ್ಳೆ ಸಹಾನುಭೂತಿಯು ಅತ್ಯವಶ್ಯವಿದೆ. ಆ ಮೇರಿಗೆ ಅವರ ಪ್ರಯತ್ನಗಳೂ ನಡೆದಿವೆ. ಕಾಲಕಾಲಕ್ಕೆ ವಿಚಾರಣಾ ಕರ್ಮಾಟಕಗಳನ್ನು ನಿಯಮಿಸಿ, ತಜ್ಞರ ಅಭಿಪ್ರಾಯಗಳನ್ನು ಪಡೆದು, ಆ ಮೇರಿಗೆ ಹೊಸ ಕಾಯದೆ ಕಾನೂನುಗಳನ್ನು ಲಿರ್ಕಾರಪ್ರಾಗಿಂದಾಗ್ಗೆ ಅವಲಿನಲ್ಲಿ ತಂದಿರುವದು.

(೨) ತಗಾಯಿ ಸಾಲವು— ಒಕ್ಕೂಟಿಗೆಗೆ “ತಗಾಯಿ” ಸಾಲವನ್ನು ಕೊಟ್ಟಿ ಅನುಕೂಲತೆ ಮಾಡಿಕೊಂಡುವದು ಬಹಳ ದಿವಸಗಳಿಂದ ಸಾಂದರ್ಭ ಬಂದಿದೆ. ಸನ್ ಐಇ, ಇಇ ಮತ್ತು ಇಇ ರಲ್ಲಿ ಈ ಬಗ್ಗೆ ಬೇರೆ ಬೇರೆ ಕಾಯದೆಗಳಾದವು. ಆದರೆ, ಮುಂದೆ ಸನ್ ಇಇಇರಲ್ಲಿ “ಜರ್ವಿಸನ ಸುಧಾರಣೆಯ ಕುರಿತು ಸಾಲದ ಕಾಯದೆ” (Land Improvements Loans Act) ಮತ್ತು ಸನ್ ಇಇಇ ರಲ್ಲಿ ‘ಒಕ್ಕೂಟಿಗರ (ಕಿರುಕೋಡು) ಸಾಲದ ಕಾಯದೆ’ (Agriculturists’ Loans Act) ಗಳಾದಂದಿಸಿದೆ, ತಗಾಯಿ ಸಾಲಗಳ ಉಪಯುಕ್ತತೆಯು ಒಕ್ಕೂಟಿಗೆಗೆ ಒಳಿತಾಗಿ ದೊರೆಯಕ್ಕಿಂತು. ಮೊದಲನೆಯ ಕಾಯಿದೆಯಿಂದ ಭೂವಿಧಾನ ಮಾಡಬೇಕಾದ ಒಡ್ಡು, ಭಾವಿ ಮೊದಲಾದ ಶಾಸ್ತ್ರವಾದ ಸುಧಾರಣೆಗಳ ಸಲುವಾಗಿಯೂ, ಎರಡನೆಯ ಕಾಯಿದೆಯಿಂದ “ಇಲ್ಲಿ” ಖಚಿತ ಆಡಜಿಂಗಾಗಿಯೂ (ಎಂದರೆ ಬೀಜ, ಗೊಬ್ಬರ, ಗಳಿಂದ ಸಾರ್ವಜನಿಕ ಮುಂತಾದವುಗಳನ್ನು ಕೊಳ್ಳಲು ವದರ ಸಲುವಾಗಿ) ಸಾಲವು ಸಿಗಹತ್ತಿತು.

(೩) ಕೆಲವ್ವೊಂದು ಸಿಧಿಕ್ಕೆ ಕೆಲಸಗಳಿಗೆ ಮಾತ್ರ ಈ ಕಾಯಿ ಸಾಲಗಳು ದೊಲೆಯಬಹುದಾದ್ದರಿಂದ, ಒಕ್ಕೂಟಿಗನು ತನ್ನ ಬೇರೆ ಕಾಯದೆಗಳೆ ಸಲುವಾಗಿ ಸಾಕುಕಾರನನ್ನೇ ಕಾಣಬೇಕಾಗಿ ಆಗಿತ್ತು. ಅವನ ಬೇರೆ ಸಾಲವು ದೆಹ್ಮತ್ತಲೇ ಸಾಂಪ್ರದಾಯಿತು. ಇದನ್ನು ಕಂಡಾಗಿದೆ, ಸನ್ ಇಇರಲ್ಲಿ “ಶೇತಕೇ ರಿಲೀಫ್ ಆಕ್ಟ್”

(Deccan Agriculturists Relief Act of 1879) ಎಂಬ ಹೊಸಕಾಯಿದೆಯು ವಾಸಾಯಿತು. ಇದರಿಂದ ಸಾಪ್ತಕಾರರು ಒಕ್ಕಲಿಗನಿಂದ ತಮಗೆ ಸಲ್ಲಿತಕ್ಕ ಸಾಲವನ್ನು ಸರಿಯಾದ ಜಣದ ಮೇಲೆ ಯೋಧ್ಯ ಬಡ್ಡಿಯದರದಿಂದ ಶೀರಿಸಿಕೊಳ್ಳಬೇಕೆಂದು ಕಟ್ಟಿರುತ್ತಾಯಿತು. ಮತ್ತು ಒಕ್ಕಲಿಗರ ಭಾವಿಗಳು ನಾಲಿಯೋಗಾವದಕ್ಕ ತಡೆಹಾಕಿದ್ದಿಲ್ಲದೆ, “ದಾವೆ” ವಾಡಲಿಕ್ಕ ಬೇಕಾಗುವ ಆವಧಿಯನ್ನು ಹೇಜ್ಜಿಸಿತು.

ಈ ಕಾನೂನಿನಿಂದ ಕೆಲವು ದಿವಸಗಳ ವರ್ತೆಗೆ ಒಕ್ಕಲಿಗರ ಹಿತ ವಾದಾಗ್ಯ ಮುಂದೆ ಆವನ ದುಡ್ಡಿನ ಕೂರತೆಯು ತಪ್ಪದೇ ಹೋದ್ದಿರಿಂದ, “ದುಪ್ಪಟಿ ಬರಿಸಿ ಕೊಡುವದು”, “ಕರ್ಕೆ ಖರೀಡಿ” ಮೆದಲಾದ ದುಪ್ಪರಿಣಾಮಾವಾಗಳು ಹೊರಬಿದ್ದು, ಒಕ್ಕಲಿಗನಿಗೆ ತೊಂದರೆಯು ಚೆಚ್ಚಾಯಿತು; ಆವನ ವಶ್ತು ಕಡಿಮೆಯಾಗಿ ಹೋಯಿತು.

(೫) ಸನ್ ಱಲೆರಲ್ಲಿ “ ಕಂಪ್ರಾಕ್ಟ್ ಅಕ್ಟ್ ” ಸಿಂದಲೂ (Contract) ಮತ್ತು ಸನ್ ಱಳಿಲ “ಹುಲಿಬಡ್ಡಿ”ಯ ಕಾಯದೆಯಿಂದಲೂ (Usurious Loans Act) ಒಕ್ಕಲಿಗನಿಗೆ ಮತ್ತು ಕೆಲವು ಅನುಕೂಲತೆಗಳು ಒದಗಿಸಿ ಕೊಡಲ್ಪಟ್ಟವು.

(೬) ಕಡೆಯಲ್ಲಿ ಸಿಕ್ಕೇಲಸನ್ಸರ್ : (Madras Government) ಸಹಕಾರೀ ಯೋಜನೆಯಿಂದ ಒಕ್ಕಲಿಗರ ಸಾಲವು ಹಿಂಗಾಬಹುದಂದು ತಿಳಿದು, ಅದರಂತೆ ಸರಕಾರಕ್ಕೆ ತನ್ನ ವರದಿಯನ್ನು ಸಾದರಪಡಿಸಿದನು. ಇದರಿಂದ ಸಹಕಾರೀ ಸಂಘಗಳ ಕಾಯದೆಯುಂಟಾಗಿ ಹಿಂದುಸ್ಥಾನದಲ್ಲಿಲ್ಲ ಈ ತರದ ಸಂಸ್ಥೆಗಳು ಸಾಫಿಸಲ್ಪಟ್ಟವು. ಸದ್ಯದ ಕೂರತೆಗಾಗಿಯೂ, ಹಳೆಯ ಸಾಲವನ್ನು ಶೀರಿಸುವದಕ್ಕಾಗಿಯೂ ಹೊರಿಯಹತಿತು.

**ಮುಂಬಯಿ ಒಕ್ಕಲಿಗ ಸಾಲಗಳರ ಮತ್ತು ಪರಿಹಾರ
ಕಾರ್ಯದೇಶ**

ಸಿನಾ ಐಣಿನೇ ಇಸವಿಯ ಮುಂಬಯಿ ಪ್ರಾಂತದ ಒಕ್ಕಲಿಗರ ಸಾಲಪರಿಹಾರ (Bombay Agriculturists Debt Relief Act) ಕಾಯಿದೆಯು. ಇದ್ದೇರವು ಒಕ್ಕಲಿಗರನ್ನು ಸಂಪೂರ್ಣವಾಗಿ ಅವರ ಸಾಲದ ಹೊರೆಯಿಂದ ಮುಕ್ತ ಮಾಡುವದೂ ಮತ್ತು ಸಾಲಗಳನ್ನು ಒತ್ತಾಯದಿಂದ ಸರಿಪಡಿಸುವದೂ ಆಗಿದ್ದು ಇತ್ತಿತ್ತಲಾಗಿ ಈ ಕಾಯಿದೆಯು ಕೆಲವು ಕಾಲಮಾನಗಳನ್ನು ಮತ್ತು ಸಾಲಗಳನ್ನು ವ್ಯವಾಳದಂತೆ ಕಡಿಮೆ ಮಾಡಿ ಅವುಗಳನ್ನು ಯೋಗ್ಯ ಕಂಟುಗಳಮಾಲಕ ವಸೂಲ ಮಾಡುವದು ನಡೆದರುತ್ತದೆ.

ಈ ಮೇರೆಗೆ ಅನೇಕ ಕಾರ್ಯದ ಕಾನೂನುಗಳು ಮಾಡಲ್ಪಟ್ಟಿ, ಒಕ್ಕಲಿಗನ ಸಾಲದ ಭಾರವನ್ನು ಇಳಿಸಲು ಸರ್ಕಾರದಿಂದ ಯತ್ನಗಳು ಮಾಡಲ್ಪಟ್ಟಿವೆ. ಈ ಬಗ್ಗೆ ಕ್ರೀಕೋಳ್ಬಿಖುದಾದ ಕೆಲವು ಉಪಾಯಗಳನ್ನು ಕೆಳಗೆ ಸೂಚಿಸುವೆವೆ.

(೧) ಹಿಂದುಸ್ಥಾನದ ಒಕ್ಕಲಿಗರ ಸಾಲ ಮುಕ್ತಿಯ ಮಹಡ್ವಾರವು ಸುಸಂಘಟಿತವಾದ ಸರ್ಕಾರೀ ಸಂಘಗಳ ಕ್ಷೇತ್ರಗಳಲ್ಲಿದೆ. ಇವುಗಳ ಪ್ರಗತಿಯು ಹೆಚ್ಚು ಜಾರಿಯಿಂದ ಸಾಗುವಂತೆ ಜನರ ಮತ್ತು ಸರಕಾರದ ಸಹಾಯವು ಇವುಗಳಿಗೆ ಹೆಚ್ಚು ದೊರೆಯಬೇಕು. ಆಗಿದ್ದು ಸಂಘಗಳಿಗೆ, ಕಾಲಕಾಲಕ್ಕೆ ಸರಿಯಾಗಿ ಸರಕಾರವೂ, ಬ್ರಾಂಕಿನವರೂ, ತರಕಾರಿಯ ಶಿಟ್ಟರೂ, ಹಳ್ಳಿಯ ಸಾಮೃಕಾರರೂ ಕೂಡಿ ಸಹಾಯ ಮಾಡಿದರೆ, ಇಷ್ಟವಿಂದಲೇ ಒಕ್ಕಲಿಗರ ಸಾಲವು ಇಲ್ಲಿದಾಗುವದು.

(೨) ಶಿಕ್ಷಣವಿಲ್ಲದ ಯಾವ ಕೆಲಸದಲ್ಲಿಯೂ ಪ್ರಗತಿಯಾಗ ರಾರುವ. ಹಳ್ಳಿಗಳಲ್ಲಿ ಶಿಕ್ಷಣದ ಪ್ರಸಾರವು, ಮುಖ್ಯವಾಗಿ ಚಿದ್ಯೋಗಿಕ

ಶಿಕ್ಷಣವು, ಹೆಚ್ಚು ಜಾರಿಯಿಂದ ಸಾಗಬೇಕು ಮತ್ತು ಒಕ್ಕಲಿಗರೆಲ್ಲರೂ ಅದರ ಲಾಭವನ್ನು ಪಡೆಯಲು ಮುಂದುವರಿಯಬೇಕು.

(೩) ಉಪಥಂಡೆಗಳ ಜಾಖಾನವನ್ನು ಒಕ್ಕಲಿಗೆರಲ್ಲಿ ಹೆಚ್ಚಿಸಿ, ಅವರು ಆ ಮೇರಿಗೆ ತಯಾರಿಸಬಹುದಾದ ವಸ್ತುಗಳ ಮಾರಾಟವನ್ನು ಸಹಕಾರೀ ತತ್ವದ ಮೇರಿಗೆ ಪರಾಡಿಸಿದರೆ ಒಕ್ಕಲಿಗನಿಗೆ ಲಾಭ ವಾಗುವದು.

(೪) ಸಾಮ್ರಾಜ್ಯಾಂತರಿಕ ಬರೆದುಕೊಟ್ಟಿರುವ ಹೊಲವನ್ನು ಇಂತಿಷ್ಟು ವರ್ಷಗಳವರೆಗೆ (ಪರಮಾವಧಿ ೩೦ ವರ್ಷ) ಅವರು ಉಪ ಭೋಗಿಸಿ, ತಿರುಗಿ ಅವುಗಳನ್ನು ಮಾಲಕರಿಗೆ ಬಿಟ್ಟುಕೊಡಬೇಕೆಂದು ಕಾಯಿದೆಯಾಗುವದು ಏಷಿತ್ತವು.

(೫) ಹಳೇ ಸಾಲವನ್ನು ಶೀರಿಸುವ ಕುರಿತು ಲ್ಯಾಂಡ ಮಾರ್ಗೇಜ ಬ್ಯಾಂಕುಗಳನ್ನು (Land Mortgage Banks) ಸಾಫಿಸ್ತತೆಕ್ಕಿಂತ.

(೬) ಎಲ್ಲ ವ್ಯಾಂತಗಳಲ್ಲಿ ಹೆಚ್ಚನ ಬಡ್ಡಿಯ ಸಾಲಗಳ ಬಗ್ಗೆ ವಿಚಾರನೆಯಾಗಬೇಕು. ಇದರಿಂದ ಸನ್ನ ಗಣಾರಲ್ಲಿ ಹೊರಟು ಕಾಯಿದೆಯು ಎಷ್ಟರಮಟ್ಟಿಗೆ ಬಳಿಕೆಯಲ್ಲಿ ಬಂದಿದೆಂಬುದು ಕಂಡು ಬರುವದು.

(೭) ನ್ಯಾಯಬಾಳೆಯ ವಾರ್ಷಿಕ ವರದಿಗಳಲ್ಲಿ ಮೇಲೆ ಕಾಣಿಸಿದ ಕಾಯಿದೆಯು ಮೂಲಕ ಒದಗಿದ ಹಿತಾಂತರಗಳನ್ನು ಪ್ರತ್ಯೇಕವಾಗಿ ನಮೂದಿಸಬೇಕು.

(೮) “ಬಡ್ಡ ಪ್ರವಹಾರ” ವರ್ದುವ ಸಾಮ್ರಾಜ್ಯಾಂತರಿಕ ನಿಷಯವಾಗಿ ಇನ್ ಕಮ್ ಟ್ರಾಕ್ ಅಫೀಸರರು (Income Tax Officers) ಕಾಲಕಾಲಕ್ಕೆ ತಪಾಸಿಸಬೇಕು.

(೬) ಸಹಕಾರೀ ಸಂಘಗಳು ಎಲ್ಲ ಗ್ರಾಮಗಳಲ್ಲಿ ಬೇಗನೇ ಸ್ಥಾಪಿಸಲ್ಪಡಬೇಕು. ಈ ತರದ ಸಂಘಗಳಲ್ಲಿ ಸರಕಾರದವರೇ ಕೊಡತ್ಯೇಯಿಂದ ಮತ್ತು ಆಧುಭದ್ರಿಯ ಮೇಲೆ ತಗಾಯಿ ಸಾಲವನ್ನು ಕೊಡತಕ್ಕದ್ದು; ಮತ್ತು ಈ ಸಾಲವು ಸಕಾಲಕ್ಕೆ ಸಿಗುವಂತೆ ವ್ಯವಸ್ಥೆಯಾಗಬೇಕು.

(೭) ಅಡಿವ್ಯಾಪ್ತಿ, ಅನಾವ್ಯಾಪ್ತಿ ಮೊದಲಾದ ದುರ್ಭ್ಯಾಟಪ್ರಸಂಗ ಮೇದಗಿದಲ್ಲಿ ಸರಕಾರವು, ಬ್ಯಾಂಕಿನವರೂ, ಸಹಕಾರೀ ಸಂಘಗಳೂ, ಸಾರ್ವಕಾರ ಜನರೂ ತಕ್ಕ ಸಹಾಯವಾಡಿ ಒಕ್ಕಳಿಗಿಗೆ ಧಾರೆವಾಗದಂತೆ ಸೋಡಿಕೊಳ್ಳಬೇಕು.

(೮) ಸದ್ಯದ ಪ್ರೀಪ್ತಲ ಸೇವ್ಯಾಂಗ್ಸ್ ಬ್ಯಾಂಕಿನ (Postal Savings Bank) ಲಾಭವು ಎಲ್ಲ ಹಳ್ಳಾಗಳಿಗೆ ದೊರೆಕುವಂತೆ ಅಪ್ರಾಗಣ ಸಂಪರ್ಯಾಸನ್ನು ಹೆಚ್ಚಿಸಬೇಕು. ಇವು ಪಣದ ಉಳಿತಾಯವನ್ನು ಕಲಿಸುವ ಪಾಠಸಾಲೆಗಳು.

(೯) ಸಾಲವನ್ನು ತೀರ್ಣಸಲು ವಾರ್ಷಿಕ ಕಂತಿಗಳನ್ನು ರೊತ್ತುವಡಿಸುವಾಗೆ, ಒಕ್ಕಳಿಗರ ನಿತ್ಯದ ಬಿಜೆಗೆ ಎಂದರೆ, ಮನೆಕನ ಮತ್ತು ಒಕ್ಕಳಿತನ ಸಾಗಿಸುವದಕ್ಕೆ ತಗಲುವ ಅವಕ್ಕೆ ಬಿಜೆಗೆ ಬೇಕಾಗುವಘ್ಯ ಪಣವನ್ನು ಬದಿಗಿಟ್ಟು ಗೊತ್ತುವಡಿಸಬೇಕು.

(೧೦) ಸಾರ್ವಕಾರ ಮತ್ತು ಸಾಲಗಾರ ಒಕ್ಕಳಿಗೆ ಇವರ ನಡುವಿನ ವ್ಯವಹಾರವನ್ನು ತೀರ್ಣಸುವದಕ್ಕೆ ಪ್ರಕ್ರೀಕರಾಗಿ ಕಾಮುದಾರರನ್ನು ಸಂಧಾನಮಂಡಳಗಳನ್ನು (Arbitrators and Conciliation Boards) ಎವರಾಜಿಸಬೇಕು.

(೧೬) ಯಾವಪ್ರದೇಶದಲ್ಲಿ ಒಕ್ಕಳಿಗರ ಸಾಲಪು ಮಿತಿನಿಂದಿಂದ ಬೆಳೆದು ಹೋಗಿ, ಅದನ್ನು ತೀರಿಸಲಿಕ್ಕೆ ಶಕ್ಯವಿರುವದಿಲ್ಲವೋ, ಅಲ್ಲಿ ಸರಕಾರದವರು ಪ್ರತ್ಯೇಕವಾಗಿ ತಮ್ಮ ಅಮಲದಾರರನ್ನು ನಿಯಮಿಸಿ ಒಕ್ಕಳಿಗಿಗೆ ಹಾಸಿಯಾಗದಂತೆ ಸಹಾಯಮಾಡಬೇಕು.

Institutions for Rural Reconstruction

೬. ಗ್ರಾಮಸುಧಾರಣೆ ಸಂಸ್ಥೆಗಳು

ಈ ಪ್ರಪಂಚದಲ್ಲಿ— ಆದರಲ್ಲಿಯೂ ನಮ್ಮೆ ಹಿಂದೂ ದೇಶದಲ್ಲಿ ಸದ್ಯಕ್ಕೆ ವಿಚಾರಿಸಿದುಯಾಗುತ್ತಿರುವ ಫ್ರಾನ್ಸಾದ ವಿಷಯವೆಂದರೆ ಗ್ರಾಮಸುಧಾರಣೆಯು. ಎತ್ತ ಸೋಇದತ್ತ, ‘ಹಳ್ಳಿಗಳನ್ನು ಸುಧಾರಿಸಿ, ಚಳ್ಳಿಗಳ ಪುನರ್ಜೀವಣಿಕೆಯನ್ನು ಕೊಳ್ಳಿ,’ ಇವೇ ಮೊದಲಾದಪುಗಳು ಮೇಲಿಂದ ಮೇಲೆ ಕೇಳಬರುತ್ತಿಲ್ಲದ್ದು ಜಲವೆಚೆಯಲ್ಲಿ ಈ ಬಗ್ಗೆ ಪ್ರಯತ್ನಗಳೂ ಸರ್ ಈಗಾಗಲೀ ನಡೆದುಹೋಗಿವೆ. ಈ ವಿಷಯದ ಮೇಲೆ ಬಗೆಬಗೆಯ ನಿಬಂಧಗಳೂ ಪ್ರಸ್ತುತಗಳೂ ಬಹಳಿರುವವು. ಅವೆಲ್ಲಾಗಳನ್ನು ಅಭಿಖ್ಯಾಸಿಸಲಿಕ್ಕೆ ನಮ್ಮೆ ಆಯುಷ್ಯವು ಸಾಲುವಂತಿಲ್ಲ ಆದರೂ ಸರ್ವಸಾಧಾರಣಾಗಿ ಸಾಮುದಾಯಕ ರೀತಿಯಿಂದ ಅವು ಗಳ ವಿಚಾರಿಸಿದುವನ್ನು ಮೇಲಿಂದ ಮೇಲೆ ಮಾಡುವದರ ಮೂಲಕ ಏಷ್ಟೋ ಲಾಭವಾಗುವದು.

ಹಿಂದೂ ದೇಶದ ಸ್ವೇಸ್ವರ್ಗಿಕ ರಚನೆಯನ್ನು ವಲೋಕಿಸಿದರೆ ಹೋಳಿ ಹಳ್ಳಿ-ದಂ-ಕಂದರಗಳಿಂದಲೂ ಮತತ್ತರವಾದ ಅಡವಿ ಫೋರಾರಣ್ಯಗಳಿಂದಲೂ ಅದು ಉಂಟಿಕೊಂಡಿದ್ದು ಆದರ ಇಂ ಕೋಟಿ ಜನರಲ್ಲಿ ಅಲ ಕೋಟಿ ಜನರು ಸುಮಾರು ೨ ಲಕ್ಷ ಹಳ್ಳಿಗಳಲ್ಲಿದ್ದು, ಇನ್ನುಳಿದ ಜನರು ಸುಮಾರು ಎರಡು ಸಾವಿರ ಶಹರಗಳಲ್ಲಿದ್ದುದು ಕಂಡುಬರುವದು. ಹಳ್ಳಿಗಳಲ್ಲಿರುವವರಲ್ಲಿ ಒಕ್ಕಳಿಗಳನ್ನೇ ಬಹು ಜನರ ಮುಖ್ಯ

ಉದ್ದೋಽವಾಗಿದೆ. ಆದರಲ್ಲಿ ೧೦೦ಕ್ಕೆ ೬೦ ರಂತೆ ಅತಿಕ್ಷೇತರಿರುವರು. ಇದರ ಮೇಲಿಂದ ನೋಡಲಾಗಿ ದೇಶದ ಕಲಾಳಣವನ್ನಿಜಿಸುವವರು ಒಕ್ಕುಲಿಗರ ಉತ್ತರವನ್ನು ಹೆಚ್ಚಿಸಲಿಕ್ಕೆ ಕಾರಣರಾಗಿ ಆವರ ಸಾಂಪ್ರದಾಯಿಕ ಸ್ಥಿತಿಯನ್ನು ಸುಧಾರಿಸುವದು ಅತ್ಯಾವಶ್ಯಕವಿರುವದೆಂಬ ಸಂಗತಿಯನ್ನು ಚನ್ನಾಗಿ ಉತ್ತರಿಸಲಿ ತರತಕ್ಕಿದ್ದು.

ಪೂರ್ವಕಾಲದ ಹಳ್ಳಿಗಳ ಸ್ಥಿತಿಯ ಬಗ್ಗೆ ತುಸು ವಿಚಾರಮಾಡಿ ನೋಡಿದರೆ ಅವು ಸ್ವಯಂಪೂರ್ವಿಕವಿದ್ದದ್ದು ಕಂಡುಬಂದುವದು. ಜನರು ಈಗಂತೆ ಉದ್ದೋಽಗದ ಮೇಲಾಟಿದ ರಭಸಕ್ಕೆ ಹೊಗದೆ, ಬೇರೆ ಬೇರೆ ಉದ್ದೋಽಗಗಳನ್ನು ಬೇರೆ ಬೇರೆ ಸಮಾಜದವರು ನಿಷ್ಟು ಯಿಂದ ಮಾಡಿ ತಮ್ಮ ತಮ್ಮ ಗ್ರಾಮಗಳನ್ನು ಸಂಪೂರ್ಣ ಸ್ಥಿತಿಯಲ್ಲಿ ರಿಸಿದ್ದರು. ಈ ರೀತಿಯಲ್ಲಿ ಒಬ್ಬರು ಮತ್ತೊಬ್ಬರ ಸಲುವಾಗಿ ಶ್ರಮ ಬಡುವದಕ್ಕಾಗಿ ಆವರವರಿಗೆ ಗೊತ್ತುಪಡಿಸಿದ ಫಾಸ್ಯದ ರೂಪದಲ್ಲಿ ಸಹಾಯಮಾಡುವ ವದ್ದತ್ತಿಯು-ಇದಕ್ಕೆ ವಿನಿಮಯವನ್ನುವರು-ಅವು ಲಿನಲ್ಲಿದಿತು. ಗ್ರಾಮವಂಚಾಯತಿಯ ವದ್ದತ್ತಿಯು ಇದ್ದ ಆದರ ಮುಖಾಂತರ - ಕಾಸು ಸಹ ಖಚಿಗೊಳಿಗಾಗದೆ - ತಮ್ಮ ತಮ್ಮ ನ್ಯಾಯಗಳನ್ನು ಹೊಗಲಾವಿಸಿಕೊಳ್ಳುತ್ತಿದ್ದರು, ಗ್ರಾಮಗಳಲ್ಲಿ ದೇವಾಲಯಗಳ ಬಗೆ ಬಗೆಯ ಉತ್ತರವದ ಕಾಯುಕ್ರಮಗಳನ್ನು ಗೊತ್ತುಪಡಿಸಿ ಕೊಂಡು ಅವುಗಳ ಮುಖಾಂತರ ಕೀರ್ತನ, ಪೂರಾಣ. ಜಾತ್ರೆ ಮೊದಲಾದ ಪುಗಳಿಂದ ಹಳ್ಳಿಗರಿಗೆ ಸಾಮಾಜಿಕ ಶಿಕ್ಷಣವನ್ನು ಕೊಡುವದರಲ್ಲಿ ಬರುತ್ತಿತ್ತು. ಈ ತರಹದ ವ್ಯವಸ್ಥೆಯಿಂದ ಹಳ್ಳಿಗರಲ್ಲಿ ಪರಸ್ಪರ ಪ್ರೇಮಭಾವವಿದ್ದು ಕೊಂಡು, ಒಟ್ಟೆನಲ್ಲಿ, ಸಂಪೂರ್ಣ ಹಳ್ಳಿಯು ಸುಖವಾಗಿರಲೆಂದು ವೃತ್ತಿಯೊಬ್ಬನು ಹಾರ್ಯಸುತ್ತಿದ್ದನು ಇರಲಿ.

ಕಳೆದ ಮುಕ್ಕಾಲು ಶತಮಾನದಿಂದ ಶಹರಗಳ ಘಟನೆಯ ಕಡೆಗೆ ಜನಮನವು ಒಲಿಯಹತ್ತಿದೆ. ಗ್ರಾಮವಂಚಾಯತಿಯ ವದ್ದ

ತಿಯಬದಲು ಕೋಟ್ಟ ಕಚೇರಿಗಳು ಆ ಕೆಲಸವನ್ನು ಮಾಡುತ್ತೆ ಲಿರುವವು. ಉಚ್ಚತರದ ಶಿಕ್ಷಣಾಲಯಗಳೆಲ್ಲ ಶಹರಗಳಲ್ಲಿರುವದರಿಂದ ಹಳ್ಳಿಗಳಲ್ಲಿದ್ದ ಕೊಂಡು ತಮ್ಮ ಉನ್ನತಿಯನ್ನಿಂಖಿಸುವಂತಹ ಜನರು ತಮ್ಮ ಕರ್ಮ ಬಾಲಕರ ಶಿಕ್ಷಣದ ಸಲುವಾಗಿಯೂ ಬೇರೆ ಬೇರೆ ಉದ್ಯೋಗಗಳ ಸಲುವಾಗಿಯೂ, ಶಹರಗಳಲ್ಲಿ ಮನೆಮಾಡಿಕೊಂಡು ಇರವತ್ತಿದರು. ಹಳ್ಳಿಯ ಉತ್ತಮೋತ್ತಮವಾದ ದನಕರುಗಳು ವಟ್ಟಣಕ್ಕೆ ಬರಲಾರಂಭಿಸಿದವು. ವಟ್ಟಣಗಳ ವ್ಯಾಪಾರವು ಬೆಳೆದುದರಿಂದ, ವ್ಯಾಪಾರಕ್ಕಾಗಿಯೂ, ನ್ಯಾಯಾಲಯಗಳನ್ನು ಹೋಗಲಾಡಿಸಿ ಕೊಳ್ಳಲ್ಪಡಕ್ಕಾಗಿಯೂ, ಹಳ್ಳಿಗರು ಮೇಲಿಂದ ಮೇಲೆ ವಟ್ಟಣಗಳಿಗೆ ಬರಹೋಗುವ ಪ್ರಸಂಗಗಳು ಬಂದವು. ಇದರಿಂದ ಅವರಲ್ಲಿದ್ದ ಅಲ್ಲ ಸ್ವಲ್ಪ ಹಣವು ವಟ್ಟಣಗಳಲ್ಲಿ ‘ಚಯನಿಯ, ಸಲುವಾಗಿ ಖಚಾಗ ಗಹತ್ತಿತು. ಒಟ್ಟೆನ್ನಲ್ಲಿ ಹೇಳುವದೇನಂದರೆ ಯಾವತ್ತೂ ಮೇಲ್ತರದ ವದಾಧಾಗಳ ಶೈತ್ಯವು ವಟ್ಟಣಗಳ ಕಡೆಗೆ ಹೊರಳಿ ಅವು ಸಂಪನ್ಮೂಲಾಗಿ ಹಳ್ಳಿಗಳು ದರಿದ್ರವಾದವು. ಮೊದಲು ಮೊದಲು ಹಳ್ಳಿಗಳಿಂದ ಹೊರಗೆ ಹೋದಂತಹ ಜನರಿಗೆ ಶಹರಗಳಲ್ಲಿ ನಾಲ್ಕು ದುಡ್ಡಗಳು ದೊರೆತಾಗ್ಯಾ ಅವರು ಆವೃಗಳನ್ನು ತಮ್ಮ ಉಪಯೋಗಕ್ಕಾಗಿ ಮನೆಗೆ ತರುತ್ತಿದ್ದರು. ಆದರೆ ಕೆಲವು ಸಂವರ್ಕಶರಗಳ ತರುವಾಯ ಶಿಕ್ಷಣ, ದುಡ್ಡ ಮೊದಲಾದವುಗಳ ಆಚಾರ ನಿಹಾರಗಳ ನಿಷಯಗಳಲ್ಲಿ ಒಂದೇ ಕುಬುಂಬದಲ್ಲಿರತಕ್ಕ ಶಹರಗಳ ಜನರಿಗೂ ಹಳ್ಳಿಯ ಜನರಿಗೂ ಹೆಚ್ಚು ಕಾವೆಯಾಗಹತ್ತಿ ‘ಕಣ್ಣಿಗೆ ನುಣ್ಣಿಗಿರುವದೆಲ್ಲಾ ಸೆಟ್ಟಿಗೆ, ಎಂಬ ಭಾವ ನೆಯುಂಟಾಗಿ ಪ್ರತಿಯೊಬ್ಬ ತಂದೆಯು ತನ್ನ ಹುಷಾರಿ ಮಗನನ್ನು ವಟ್ಟಣಕ್ಕೆ ಕಳುಹಿಸುವ ಇಚ್ಛೆಯನ್ನು ತೋರಿಸಹತ್ತಿದನು. ಇದಲ್ಲದೆ ವಟ್ಟಣದಲ್ಲಿದ್ದ ಕೊಂಡು ನೌಕರಿ ಮಾಡುವಂತಹ ಜನರಿಗೆ-ಅಂದರೆ ಯಾರು ಹೆಚ್ಚು ಪಾರತಂತ್ರದಲ್ಲಿರುವರೆ ಅಂಥವರಿಗೆ - ಹಳ್ಳಿಗರು ಅಂದರೆ ಹೆಚ್ಚು ಸ್ವತಂತ್ರದಲ್ಲಿರುವವರು ಮನ್ನಣಿಯನ್ನು ಮಾಡಹತ್ತಿ

ದರು. ಇದರ ಮೂಲಕ, ವಿಜಾರವಂತರೂ ಶೋಭಕ ಖುದ್ದಿಯುಳ್ಳ ವರೂ ಶಹರಗಳಲ್ಲಿ ಹೋಗಿ ಇರಹತ್ತಿದರಿಂದ ಹೆಚ್ಚಿನ ಯೋಗ್ಯ ಮಾರ್ಗದರ್ಶಕರಿಲ್ಲದಂತಾಗಿ (ಹೆಚ್ಚಿಗಳಿಗೆ) ಅವರಿಗಿರುತ್ತಾನಿಯೋದಿತು. ಹೆಚ್ಚಿಗಳಲ್ಲಿ ಪಂಗಡಗಳುಧ್ವನಿಸಿ, ಮೈಷ್ವಾಸೂಲಿಯೇಗಳು ಯೆಚ್ಚಿ ತಮ್ಮ ತಮ್ಮ ಗೊಳಿಗೆ ಬಹಿದಾಡಹತ್ತಿದರು; ಕೋಟಿ ಕಂಡೆರಿಗಳಿಗೆ ಎಂತ ತಾಕಹತ್ತಿದರು; ಸಾಲಗೊಯ್ಯಾರಾದರು; ನೀತಿಗೆ ಬೆಳೆಯಿಲ್ಲದಾಯಿತು; ಈ ಪ್ರಕಾರ ಹೆಚ್ಚಿಯ ಪರಿಸ್ಥಿತಿಯು ಹೇಳಿಕೊಡದಪ್ಪು ನಿಕೃಷ್ಟವನ್ನಿಗೆ ಬಂದುಬಿಟ್ಟುತ್ತು.

ಈ ತರದದ ಸ್ಥಿರತ್ವನ್ನು ಸುಧಾರಿಸುವ ಸಲುವಾಗಿ ಇತ್ತೀಚೆಗೆ ಪ್ರಸಿದ್ಧಿಸಲ್ಪಟ್ಟಿ “Village Uplift in India” ಈ ಪ್ರಸ್ತುತವಿಂದ ಮೇಲ್ವಿಚಾರಣೆ. ಎಲ್. ಬ್ರೀನ್ I. C. S., ಡೆಪ್ಲೌಟ್ ಕರ್ಮಿಕನರ ಗುರುಗಾಂವ (ವಂಜಾಬ) ಇವರು ಗುರುಗಾಂವ ಜಿಲ್ಲೆಯೊಳಗಿನ ಯಾವತ್ತೂ ಇಳಂಂ ಹೆಚ್ಚಿಗಳ ಒಕ್ಕಲಿಗರ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನವನ್ನು ಮಾಡಿರುವದು ಕಂಡುಬರುತ್ತದೆ. ಇವರು ಸ್ವತಃ ಹೆಚ್ಚಿಗಳಲ್ಲಿ ತಿರುಗಾಡಿ ಆಲ್ಲಿಲ್ಲಿರುವ ಜನಿಂಸಾಗಳ ಸಣ್ಣ ಸಣ್ಣ ಭಾಗಗಳಿಂದ ಒಕ್ಕಲತನಕ್ಕೆ ಯಾವಪ್ರಕಾರದ ಅಡ್ಡಿಯಾಗುತ್ತದೆಂಬುದನ್ನು ನೋಡಿರು; ಮತ್ತು ಸುಧಾರಿಸಿದ ಬೀಜಗಳನ್ನು ಪಯೋಗಿಸದಿರುವದು, ಒಂದೇತರದ ಪೈರನ್ನು ಒಂದೇ ಕಡೆಯಲ್ಲಿ ಮೇಲಿಂದಮೇಲೆ ಬೆಳೆಯಿಸುವದು, ಇವುಗಳ ಮೂಲಕ ಒಕ್ಕಲಿಗಿಗೆ ಯಾವ ಯಾವ ರೀತಿಯಿಂದ ಹಾಸಿಯಾಗುತ್ತದೆಂಬುದನ್ನು ತಿಳಿದು ಕೊಂಡರು. ಒಕ್ಕಲಿಗರ ಗುಡಿಸಲುಗಳನ್ನು ನೋಡಲಾಗಿ ಅವರು ಅಷ್ಟೋಂದು ಹೊಲಸು ರೀತಿಯಲ್ಲಿ ಅವ್ಯವಸ್ಥಿತ ರೀತಿಯಿಂದಿರುವ ದನ್ನು ಕಂಡರು. ಇವೆಲ್ಲವುಗಳನ್ನೇಲ್ಲ ಮನಸ್ಸಮಾಡಿ, ಒಕ್ಕಲಿಗಿಗೆ ತುಸು ಮಾರ್ಗವನ್ನು ತೋರಿಸಿದರೆ ಅವರು ಅವರ ಸ್ಥಿರತ್ವ ಸುಧಾರಿಸಬಹುದೆಂದು ಅವರಿಗೆ ಹೋಳಿಯಿತು.

ఈ విషయదల్లి అవరు క్షేకొండ కాయ్యవన్నో మత్తు అవర అభిప్రాయగళన్నో ఉదరచియల్లి బరేదిరువేపు.

‘ఒక్కలిగర ఉన్నత మత్తు అవనత స్థితిగటు ఆవరస్తే ఆవలంభిసిరువపు, ‘మిత్తవ్యర్థుద తత్త్వవన్ను ఆవరిగే కలిసిదిరే ఆవర సాంప్రదీయ స్థితియు సుధారిసువదు, ఈ మొదలాద విషయగటు ఆవరిగే మనదట్టగువంతే సినేమా, మ్యాజిస్టర్ ల్యాబంటన్ దాగై నాటికగళ ముఖంతర ఆవరిగే జ్ఞానవూడు కొట్టిద్దల్లిదే వృత్తియోందు యథ్యగే ఆవరు స్వతః హోగి ఒక్కలిగర ప్రత్యక్ష సేవేయన్నవాడి, సావాజనిక సేవేయ మహత్వము ఆవర మనస్సినల్లి నాటువంతే మాడిదరు; ఒక్కలిగర జీవనదండ్రీయపు అశుంచితవాగిరువదన్ను కండు ఆదన్ను విస్తారగొమ్మి ఇసి మహత్వాకాంచ్చేయ బిజవన్ను ఆవర జ్యుదయుదల్లి బేరారిదరు.

ఓగి హలవుతరచింద, సాధ్యవిద్ధమట్టిగే స్వల్పదరచల్లియే ఉచ్ఛతరగతియ వాగివన్ను ఆవరిగే తోరిసికొట్టరు.

యథ్యయు సుఖసంవన్నవాగబేఁకు, ప్యేరుగటు జన్మాగిఫలిసబేఁకు, ఒక్కలిగర మక్కలు సతక్తదాగిరబేఁకు, మత్తు ఆవర దశకరుగటు ధష్ట పుష్టవాగిరబేఁంబ విషయదల్లి మే॥ బ్రీన సాచేబర అభిప్రాయగటు ఓగిరువపు.

(ఱ) ఈగిన ఒక్కలిగన ఒక్కలతనద వొదరియు ఆధ్యికచద్యస్తుయింద లాభకరవాగిరువదిల్లి.

(డ) ఆవన మనయ మత్తు సుత్తముత్తలిన స్థలవు అస్వచ్ఛవిరువదు.

(೩) ಅವನು ವಾಸಿಸುವ ಉರು ಹೊಲಸಿಸಿದೆ ತುಂಬಿ, ರೋಗಗಳು ಮಟ್ಟವವು.

(೪) ಹತ್ತರಿರುವ ಅಲ್ಪಸ್ವಲ್ಪ ಕಣವನ್ನು ಅವನು ಲಗ್ನ ಮಂತಾದವುಗಳಲ್ಲಿ ಖಚು ಮಾಡುತ್ತಾನೆ.

(೫) ಅವನು ತನ್ನ ಸ್ಥಿತಿಗಳ ವಿಷಯದಲ್ಲಿ ನಿರಾರ್ಥಾದಿ ಯಾಗಿ ಅವನ್ನು ಸುಧಾರಿಸಲಿಕ್ಕೆ ಎಂದೂ ಮನಸ್ಸು ಮಾಡುವದಿಲ್ಲ.

(೬) ತನ್ನ ಮತ್ತು ತನ್ನ ವಿಚಬಲಕ್ಕಿರುವವರ ಸುಧಾರಣೆಯನ್ನು ಮಾಡುವ ವಿಚಾರದಲ್ಲಿಯಾಗಲಿ ಅಥವಾ ಇವುಗಳನ್ನು ಪ್ರಕ್ಷೇಪಿಸೋಡುವದರಲ್ಲಿಯಾಗಲಿ ಹೇಳೆಯನ್ನು ಖಚು ಮಾಡುವದಿಲ್ಲ.

(೭) ಅವನು ಸಾಧಾರಣವಾಗಿ ಆಶಿಷೆತನಿದ್ದು ಹಳೇ ಪದ್ಧತಿಗಳಿಗೆ ಅಂಟಿಕೊಂಡಿರುವನು.

(೮) ಬೇರೆ ಬೇರೆ ದೇಶಗಳೊಳಗೆ ಯಾವ ಯಾವ ವಿಷಯಗಳಲ್ಲಿ ಯಾವ ಯಾವ ಸುಧಾರಣೆಗಳಾಗಿರುವವೆಂಬದನ್ನು ಅವನು ತಿಳಿದುಕೊಳ್ಳಲಿಕ್ಕೆ ಮನಸ್ಸು ಮಾಡುವುದಿಲ್ಲ.

ಮೆ॥ ಈರು ತೀರ ಸಣ್ಣ ಕಲ್ಪನೆಗಳಿಂದಳೇ ಮೇಲಿನ ವಿಷಯಗಳಲ್ಲಿಲ್ಲ ಸುಧಾರಣೆಯ ಕ್ಷಾಂತಿಯನ್ನು ಒಳಗೊಂಡಿದ್ದು. ಮೇಲ್ತು ರದ ದನಕರಗಳನ್ನು ಸಾಕುವದು, ಸುಧಾರಿಸಿದ ಬೀಜ ಗೊಬ್ಬರಗಳನ್ನೂ ಒಕ್ಕಲಕ್ತನ ಆಯುಧಗಳನ್ನೂ ಉಪಯೋಗಿಸುವದು, ವಿಭಾಗವಾದ ಸಾಗುವಳಿಯ ಭೂಮಿಯ ತುಂಡುಗಳನ್ನು ಒಟ್ಟುಮಾಡುವದು, ಸದಿಗಳಿಗೆ ಒಡ್ಡುಕಟ್ಟಿ ಭೂಮಿಗಳಿಗೆ ನೀರು ತೆಗೆದುಕೊಂಡು ಮತ್ತೊಂದು ಹೆಚ್ಚಿಗೆ ಉತ್ತರಣ್ಣ ಕೊಡುವ ಬೆಳೆಯನ್ನು ತೆಗೆದುಕೊಳ್ಳುವದು, ಹೇಳಿಯಲ್ಲಿ ದೇಜ್ವಾಗಿ ಮಾರ್ಪಾಡುವ ಪ್ರೇರನ್ನೇ ಬೆಳೆಯಿಸುವದು ಹೊಲದಲ್ಲಿ ತೆಗ್ನು ಕೊಡಿ ಆದರಲ್ಲಿ ಕೆಸಕಡ್ಡಿಗಳನ್ನು ಚಲ್ಲಿಕೊಟ್ಟು

ಗೊಬ್ಬರಮಾಡುವದು ಇವೇ ಮೊದಲಾದವುಗಳ ಸುಧಾರಣೆಯನ್ನು ಮಾಡುವದರ ಕಡೆಗೆ ಜನಮನವನ್ನು ಹೊರಳಿಸಿದರು.

ದಸಗಳ ಸೆಗಟೆಯನ್ನು ಸುಧುವುದರ ಬದಲಾಗಿ ಅದರಿಂದ ಗೊಬ್ಬರವನ್ನು ಮಾಡುವ ರೀತಿಯನ್ನು ಕಲಿಸಿದರು. ಮರಡಿಗಳಲ್ಲಿಯೂ ಪಡೆಭೂಮಿಗಳಲ್ಲಿಯೂ ಗಿಡಗಳನ್ನು ಹಚ್ಚಲಿಕ್ಕೆ ಉಪದೇಶಿಸಿದರು; ಸ್ವಲ್ಪ ಖಚಿತ ನಿಂದ ಹೆಚ್ಚು ಭೂಮಿಯನ್ನು ಸಾಗುಮಾಡಿ ಉತ್ಪನ್ನ ವನ್ನು ಹೆಚ್ಚಿಸುವ ಕ್ರಮಗಳನ್ನು ಹೇಳಿದರು. ಹಳ್ಳಿಯ ಆರೋಗ್ಯ ವನ್ನು ಕಾಯ್ದು ಕೊಳ್ಳುವ ರೀತಿಯನ್ನು ಚನ್ನಾಗಿ ಕಲಿಸಿಕೊಟ್ಟರು. ಈ ಕೆಲಸದಲ್ಲಿ ಮೇ|| ರವರ ಪಶ್ಚಿಮ, ಲೋಕಲ್ ಬೋರ್ಡ್ ಮೆಂಬರರೂ, ಬೀಸಾ ಸರಕಾರೀ ಗೃಹಸ್ಥರೂ, ಮತ್ತು ಸಾರ್ವಜನಿಕ ಕೆಲಸ ಮಾಡುವವರೂ ಅವರಿಗೆ ಹಲವು ರೀತಿಗಳಿಂದ ನೆರವಾದರು. ಇರಲಿ.

ಅ ತರಹದ ಕಾರ್ಯಗಳು ಕೈಗೊಡಬೇಕಾದರೆ ನಿಯಮಬದ್ದು ಸಂಸ್ಥೆಗಳಿಂದ ಅವುಗಳಿಗೆ ತುಸುಮಟ್ಟಿಗೆ ಅಧಿಕಾರವನ್ನು ಕೊಡಲಿಕ್ಕು ಬೇಕು. ಈ ವಿಷಯವಾಗಿ ಸಹಕಾರೀ ಚಳವಳಿಯ ಸಹಾಯದಿಂದ ಕೆಳಗೆ ಒಂದು ಯೋಜನೆಗಳನ್ನು ಕೈಕೊಳ್ಳಬಹುದು:—

(ಗ) ಒಕ್ಕುಲಿಗರೊಳಗೆ ಕೂಡಿಕೊಂಡು, ವಿಚಾರವಿನಿಮಯಗಳಿಂದ ಆವರ ಹೀನಸ್ಥಿತಿಯನ್ನು ಸುಧಾರಿಸುವದಕ್ಕಾಗಿ ಮಾಯಾಲಾಂಡ ರವನ್ನು ಉಪಯೋಗಿಸಬಹುದು.

(ಾ) ಉರಳ್ಲಿ ಹೋಗಿಬರುವ ಹಾದಿಯನ್ನು ದುರಸ್ತ ಮಾಡಬೇಕು.

(ಇ) ಉರನ್ನು ಸ್ವಚ್ಚವಾಗಿಸಬೇಕು.

(಍) ಆರೋಗ್ಯರಕ್ಷಣೆಯ ಮತ್ತು ಬೈಷಧಗಳ ಯೋಗ್ಯ ವ್ಯವಸ್ಥೆಯನ್ನುಡಬೇಕು.

(೩) ಹಳ್ಳಿಗರು ತಮ್ಮೊಳಗಿನ ವ್ಯಾಜ್ಯಗಳನ್ನು ತಮ್ಮ ತಮ್ಮ ಲ್ಲಿಯೇ ತೀರಿಸಿಕೊಳ್ಳಬೇಕು.

(೪) ಒಕ್ಕೆಲಿಗರನ್ನೂ ಒಕ್ಕೆಲತನವನ್ನೂ ಸುಧಾರಿಸಬೇಕು.

ಮೇಲೆ ವಿವರಿಸಿದ ಕಾರ್ಯಗಳಿಗೆ ಕೆಳಗೆ ಬರೆದ ರೀತಿಯಲ್ಲಿ ನಣವನ್ನು ಕೂಡಿಸಬಹುದು.

(೫) ಒಕ್ಕೆಲಿಗರಿಂದ ವರ್ಗಾಣಿಯನ್ನು ಕೂಡಿಸಬೇಕು. (೬) ಲೋಕರೂ ಬೋಽಚುಗಳಿಂದ ದೇಣಿಗೆಯನ್ನು ದೂರಕಿಸಬೇಕು.
(೭) ಸಹಕಾರೀ ಸಂಘಗಳ ಧರ್ಮಾರಥ ಫಂಡಿನಿಂದ ಸಹಾಯ ಪಡೆಯುವದು. (೮) ಧನಿಕರಿಂದ ದೇಣಿಗೆಯನ್ನು ದೂರಕಿಸುವದು.

ಕ್ಕುಮದಂತೆ ಜಲವು ವ್ಯಾಳೋಗಗಳು ಸಾರ್ವಿದ್ದು ಬೇರೆ ಸಹಕಾರೀ ಸಂಘಗಳಾದರೂ ತಮ್ಮ ತಮ್ಮ ಗ್ರಾಮಗಳ ಸುಧಾರಣೆಯನ್ನು ಮಾಡಿಕೊಳ್ಳಲು ಮುಂದೆ ಬರುವವೆಂದು ನಂಬಿದ್ದೇವೆ.

(೧೦) ಹಳ್ಳಿಗಳ ಪುನರ್ಘಟನೆಯು

Rural Reconstruction.

ಹಳ್ಳಿಗೂ ಒಕ್ಕೆಲತನಕ್ಕೂ ಅಸ್ಥೋನ್ಯಾಸಿ ನಿರ್ಕಟ ಸಂಬಂಧವಿರುವ ದೆಂದು ಬೇರೆ ಹೇಳಲು ಕಾರಣವಿಲ್ಲ. ಹಳ್ಳಿಯ ಹೊರತು ಒಕ್ಕೆಲ ತನಕ್ಕೂ ಒಕ್ಕೆಲತನದ ಹೊರತು ಹಳ್ಳಿಗೂ ಮತ್ತೆವಿಲ್ಲ. ಈ ದೃಷ್ಟಿಯಿಂದ ಹಿಂದುಸ್ಥಾನದೊಳಗಿನ ಹಳ್ಳಿಗಳ ಪರಿಸ್ಥಿತಿಯನ್ನು ಸೋಡಿ ದರೆ ಅಪ್ಪಿಗೆ ಪುನರ್ಘಟನೆಯನ್ನು ಮಾಡುವದು ಎಷ್ಟು ಅವಕ್ಷೇತ್ರ ದ್ವಾರಾ ದೆಂಬುವದು ಕಂಡು ಬರುವದು.

ಪೂರ್ವದ ಪರಿಸ್ಥಿತಿ

ನಮ್ಮ ದೇಶದ ಪೂರ್ವಕಾಲದ ಪರಿಸ್ಥಿತಿಯನ್ನು ವಲೋಕಿಸಿದರೆ ಕಂಡುಬರುವ ಸಂಗತಿಯಂದರೆ—ಹಿಂದುಸ್ಥಾನದ ದೇಶವು ವಾಶ್ವತ್ತಿ

ರಾಷ್ಟ್ರಗಳಂತೆ ದೊಡ್ಡದೊಡ್ಡ ವಟ್ಟಣಗಳಿಂದ ಕೂಡಿದ್ದಾಗಿರದೆ, ಪ್ರತಿಯೋಂದು ಸಣ್ಣ ದೊಡ್ಡ ಹಳ್ಳಿಯು ಅಚ್ಚುಕಟ್ಟಾದ ಕಲ್ಲುಗಳ ಗುರುತುಗಳಿಂದ ಅಲ್ಲಿಯ ಜನರ ಕೌಸಲ್ಯತೆಯನ್ನು ವ್ಯಕ್ತಪಡಿಸುವ ರಾಷ್ಟ್ರಮಂದಿರದ ತಳಹದಿಯ ಹೆಗ್ಗಟ್ಟನ್ನು ತೋರಿಸುವಂತೆ ನಿಲ್ಲಿಸುವದರಲ್ಲಿ ಬಂದಿತ್ತು. ಈ ಹಳ್ಳಿಯು ನಮ್ಮ ರಾಷ್ಟ್ರಪುರುಷನ ಅವಶ್ಯವಾದ ಅವಯವ ನಿಷ್ಠೆ ಪ್ರತಿಯೋಭ್ಯರಿಗೆ ರಾಷ್ಟ್ರಸಂವರ್ಧನವನ್ನು ಮಾಡಲಿಕ್ಕೆ ಶ್ರಮವಿಭಾಗದ ಪದ್ಧತಿಯಮೇಲೆ ಕಾರ್ಯಗಳನ್ನು ಗೊತ್ತುಪಡಿಸಿತ್ತು. ಈ ಯೋಗದಿಂದ ರಾಜಕಾಸನ ಯಂತ್ರಪು ಸಹಕಾರವೆಂಬ ಸ್ವಿಗ್ನವಾದ ಎನ್ನೆಯಿಂದೊಡಗೂಡಿಕೊಂಡು ಸುಸೂತ್ರವಾಗಿ ಸದೆಯುತ್ತಿತ್ತು. ಪ್ರತಿಯೋಂದು ಹಳ್ಳಿಯು ಈ ರಾಷ್ಟ್ರಪುರುಷನ ಒಂದೊಂದು ಅವಯವವೆಂದು ತಿಳಿದು ಅದು ಸಂಪೂರ್ಣ ಮತ್ತು ಸ್ವಯಂ ಸಿದ್ಧವಿರುತ್ತಿತ್ತು. ಇದರ ನಿರುಧ್ವ

ಈಗಿನ ಪರಿಸ್ಥಿತಿ.

ಈಗಿನ ಪರಿಸ್ಥಿತಿ ಒಂಬದನ್ನು ಕಂಡುಕೊಳ್ಳುವಾ. ಯಾವ ಹಿಂದು ಸಾಫಾನವು ಒಂದುಕಾಲದಲ್ಲಿ ವಿದ್ಯುದ ತವರಮನೆಯೆಂದು ಪ್ರಸಿದ್ಧವಿದ್ದೀರೋ, ಯಾವ ಹಿಂದುಸಾಫಾನದಲ್ಲಿ ಸದ್ಯೇವ ಜ್ಞಾನದೀಪದ ಚೈತ್ಯಾತ್ಮುಂಬಿಗಿ, ಅದರ ಪ್ರಕಾಶಕ್ಕೆ ಜೀನದಂಧ ದೂರದೂರದ ಜನರು ಸಹ ಮೈಮರಿತು ಆಶ್ಚರ್ಯಚಕ್ರವಾಗಿ ಬೊಟ್ಟು ಕಚ್ಚುತ್ತಿದ್ದರೀರೋ, ಅದೇ ಹಿಂದುಸಾಫಾನದಲ್ಲಿ ಈಗ ೧೦೦ ಕ್ಕೆ ಉಂಟಾಗಿ ಅಕ್ಷರ ಜ್ಞಾನವಿದ್ದವರು ಇರುವದಿಲ್ಲ ! ಇದು ದೇಶದ ದುರ್ದ್ರವಣಲ್ಲದೆ ಮತ್ತೇನು ?

ಯಾವ ಆಯಾರವರ್ತದಲ್ಲಿ ಭೀಮ, ಭಿಷ್ಣು, ವಿಕ್ರಮಾದಿತ್ಯ, ಪುಲಿಕೇಶಿ ಮತ್ತು ಬಸವರಾಜರಂಥ ಅವತಾರಿಕ ಪುರುಷರು ಆಗಿಹೋದರೀರೋ, ಅದೇ ಆಯಾರವರ್ತದಲ್ಲಿ ಈಗಿನ ಕಾಲದ ಮಾನ

ಮುಖಗಳನ್ನು ಮತ್ತು ಕೃತ ಶರೀರಗಳನ್ನು ನೋಡಿದರೆ, ಮೇಲಿನ ಮಹಾತ್ಮರು ನಿಜವಾಗಿಯೇ ಇವರ ಪೂರ್ವಜರಿರಬಹುದೋ ಇಲ್ಲವೇ ಎಂಬದರ ಬಲವಾದ ಸಂಚೇಯವು ಮನಸ್ಸಿನಲ್ಲಿ ನಡೆತತ್ವವದು. ಯಾವ ಆಯ್ದಾವರ್ತವು ವ್ಯಾಸಿಧ್ವಾದ ಸುವರ್ಣಾಭಾವಿಯೆಂದು ಕರೆಯಲ್ಪಡುತ್ತಿತ್ತೂ, ಅದೇ ದೇಶದಲ್ಲಿ ಈಗ ಸಾಧಾರಣ ಆರುಕೇಂಟೆ ಜನರು ಒಷ್ಟುತ್ತೇ ಒಣ ಭಕ್ತರಿಯನ್ನು ತಿಂದು ಕಾಲಕೆಳೆಯುವದನ್ನು ನೋಡಿದರೆ ಯಾರಿಗೆ ತಾನೇ ಲಜ್ಜೆಯುತ್ತನ್ನಾಗಲಿಕ್ಕಿಲ್ಲ.

ಈ ಯಾವತ್ತೂ ಪರಿಸಿತಿಯ ತಳದಲ್ಲಿ ಏನೇ ಕಾರಣವಿದ್ದರೂ, ಮುಖ್ಯತಃ ತಮ್ಮ ತಮ್ಮ ನಿಷಯಕ್ಕೆ ತಮ್ಮ ತಮ್ಮಲ್ಲಿಯೇ ದಪ್ಪಾದ ಅಜ್ಞಾನದ ಸಾಮಾಜಿಕವು ಬಹಳೇ ಹಬ್ಬಿರುತ್ತದೆ. ಜನ-ಪ್ರಾರ್ಥಿಗಳು ತಮ್ಮ ಸಮಾಜದ ಕರ್ತವ್ಯಗಳನ್ನು ಮನಃಪೂರ್ವಕವಾಗಿ ಮಾಡಿ ತಮ್ಮ ಅಜ್ಞಾ ಬಂಧುಗಳ ಅಂತರಾಣದ ಮೇಲೆ ಜ್ಞಾನತೇಜದ ಪ್ರಕಾಶವನ್ನು ಪರಿಸಿಸುವದು ಮುಖ್ಯ ಕರ್ತವ್ಯವಾಗಿದೆ. ಇರಲಿ.

ಹಳ್ಳಿಗಳ ಪುನರ್ಫರ್ಮಿನೆ ಎಂದರೆನೇಂಬುದನ್ನು ಮೊದಲು ನಿಜಾರಿಸುವಾ. ಯಾವ ರೀತಿಯಿಂದ ಮಂದಿರಕ್ಕೆ (ಇವಾರತಿಗೆ) ಮೂಲ ತಳಗಟ್ಟಿನಿಂದ ವಾರಂಭವಾಗುವದೋ, ಅದೇ ರೀತಿಯಲ್ಲಿ ರಾಷ್ಟ್ರ ಮಂದಿರದ ತಳಗಟ್ಟಿಂದರೆ ಹಳ್ಳಿಯು. ಇವಾರತಿಯ ಚಿರಸಾಂಪ್ರಕ್ರಿಯೆ ತಳವು ಎಷ್ಟು ಅಳವಾಗಿಯೂ ಗಟ್ಟಿಯಾಗಿಯೂ ಇರುವದೋ ಅದೇ ಪ್ರಮಾಣವನ್ನುವಲಂಬಿಸಿರುವದು. ಇದೇ ರೀತಿಯಿಂದ ರಾಷ್ಟ್ರವು ಪ್ರಗತಿಯ ಶಿಖರವನ್ನು ಮುಟ್ಟಬೇಕಾದರೆ ಅದರ ಮೂಲ ತಳವಾದ ಹಳ್ಳಿಯನ್ನು ಸರಾಂಗಸುಂದರ ರೀತಿಯಿಂದ ಪರಿಪೂರ್ಣವಾಗಿ ಮಾಡುವದು ಅತಿ ಮಹತ್ವದ್ದಾಗಿದೆ. ನಮ್ಮ ದೇಶದಲ್ಲಿ ೧೦೦ ಕ್ಕೆ ೧೦ ರಂತೆ ಒಕ್ಕುಲತನದಿಂದ ಜೀವಿಸುವವರಂತೆ ವಾಶ್ವತ್ತಿ ದೇಶಗಳಲ್ಲಿ ಆ ಜನರ ಜೀವನವು ಮುಖ್ಯತಃ ಕಾರಿಬಾನೆಗಳ ಮೇಲೆ ಅವಲಂಬಿಸಿರುತ್ತದೆ.

ಆವರು ಇಕ್ಕೆ ಮತ್ತು ಸಹಕಾರವನ್ನು ವಲಂಭಿಸಿ ಯಾವರಿತಿಯಿಂದ ತಮ್ಮ ಉನ್ನತಿಯನ್ನು ಮಾಡಿಕೊಂಡಿರುವರೆಂಬುದನ್ನು ನಾವು ಈಗ ಸೂರ್ಯಪುತ್ರೀವೇ. ಅದರಂತೆ ನಾವಾದರೂ ಅದೇ ಸಾಧನವನ್ನು ಸ್ಪೀಕಾರ ವರಾಡಿ ನಮ್ಮೆ ಸ್ಥಿತಿಯನ್ನು ಸುಧಾರಿಸುವದು ಇಷ್ಟವಾಗಿರುವದು. ಈಗ ನಾವು ಹಳ್ಳಿಗಳ ಪ್ರೊಫೆಟಿನೆಯನ್ನು ಮಾಡಲಿಕ್ಕೆ ಯಾವರಿತಿಯಲ್ಲಿ ಹೃದಯ ಶಿಖಿಸಬೇಕೆಂಬುದನ್ನು ಅತಿ ಸಂಪ್ರೇಪ್ತ ರೀತಿಯಿಂದ ಕೆಳಗೆ ಒರೆಯುಳ್ಳಬ್ಬಿದೆ.

ಈಗಿನ ಹಳ್ಳಿಗಳ ವರಿಸಿತಿಯು ಇಷ್ಟೆಂದು ನಿಕ್ರಷಿತವಿರ್ಣಿಗೆ ಹಳ್ಳಿಕ್ಕೆ ಕಾರಣವೇನೇಂಬುದನ್ನು ವಿಚಾರಮಾಡಲಾಗಿ ಕಂಡುಬರುವ ಸಂಗತಿಯಿಂದರೆ, ಪ್ರೊರ್‌ದಲ್ಲಿ ಹಳ್ಳಿಯು, ಯಾವವು ಕಾರ ಸ್ವಯಂ ಸಿದ್ಧಾಂತಿಕ್ಕಿಂತೋ, ಅದರಂತೆ ಈಗ ನಮಗೆ ದೃಗೋಽಚರವಾಗುವದಿಲ್ಲ. ಒದಲಾವತ್ತೆಯ ಕಾಲಜಕ್ಕೆಂದ ಹೊಸ ಹೊಸ ಶೈಲಿಧಾರ್ಥಕ್ಕೂ ಮತ್ತು ಯಾಂತ್ರಿಕ ಸುಧಾರಣೆಯೂ ಅಮಲಿಸಲ್ಪಿ ಒಂದಕೂಡಲೇ ಅಪ್ರಗಳ ಜಗ್ಗಾಟದಲ್ಲಿ ಪ್ರೊರ್‌ದ ದುರ್ಘಾತ್ಮಕ ಹೋರೆಯು ವಲಾಯನ ಹೇಳಿ ಸಿತು. ಇದನ್ನು ತುಂಬಿಕೊಡಲಿಕ್ಕೆ ಜನತೆ ಮತ್ತು ಸರಕಾರದವರು ಮಾಡತಕ್ಕ ಒಂದರೆಡು ಮಹತ್ವದ ಕೆಲಸಗಳ್ಳಾವಂದರೆ ನಮ್ಮಲ್ಲಿಯ ಮೂಲ ಭಾಂಡವಲಗೆ ಸರಕಾರದ ಸಹಾಯ, ಉತ್ತೇಜನ ಮತ್ತು ಶಾಂತಾಸೂಭಂತಿಗಳನ್ನು ಕೊಟ್ಟಿ ಈ ಯಾಂತ್ರಿಕ ಸುಧಾರಣೆಯ ಪ್ರಸಾರಣನ್ನು ನಮ್ಮೆ ದೇಶದಲ್ಲಿಯೇ ಪಕ್ಕಾಮಾಲನ್ನು ಹೊರಡಿಸಬೇಕು. ‘Free Trade’ ಅಥವಾ ಇತರವಾರದ ತತ್ವವನ್ನು ಸಂಪೂರ್ಣವಾಗಿ ಒಂದುಮಾಡಿ ಈಗ ಆಗುತ್ತಿರುವ ಕಡ್ಡಾ ಮಾಲಿನ ನಿರ್ಗತವನ್ನು ಸಿಲ್ಲಿಸಿ ಅದೇ ಮಾಲಿಸಿಂದ ನಮ್ಮೆ ದೇಶದಲ್ಲಿಯೇ ಪಕ್ಕಾಮಾಲನ್ನು ಹೊರಡಿಸಬೇಕು.

ಒಂದುಸಾಫಾನ ದೇಶವು ಮಿಶ್ನಾಗಿ ಒಕ್ಕಾಲತನವನ್ನು ವಲಂಬಿಸಿದ್ದರಿಂದ ಸರಕಾರದವರು ಜವಿಂಸುಗಳನ್ನು ಸುಧಾರಿಸುವ ಬಾಬಿ

ನಲ್ಲಿ ಒಕ್ಕುಲಿಗರಿಗೆ ಯಾವತ್ತೂ ವ್ರಕಾರದ ಮತ್ತು ಶಕ್ಯವಿದ್ದ ಎಲ್ಲ ಸಹಾಯವನ್ನೊಂದಿಗಿನಿಂದ ಕೊಡಬೇಕು. ಆ ಮೇಲೆ ದನಕರುಗಳ ಸುಧಾರಣೆಯಾಗಬೇಕು. ಆವುಗಳ ಮೇವಿಗಾಗಿ ಅಡವಿ ಪಾತೆಯ ಕೆಲವು ನಿಯಮಗಳನ್ನು ಸಡಿಲಿಸಬೇಕು.

ದರಿದ್ರತ್ವವು ಮಾನವನ ಅವನತಿಯ ಮೂಲವಾದ್ದರಿಂದ ಒಕ್ಕುಲಿಗರನ್ನು ಆದರೆ ಹಳೆಗಿಂದ ಪಾರುವಾಡಲಿಕ್ಕೆ ಆವರಿಗೆ ಆದಷ್ಟು ಕಣಿಮೆ ಬಡ್ಡಿಯಿಂದ ಹಣವನ್ನು ಪೂರ್ದೀಸಬೇಕು. ಸಹಾಕಾರೀ ಜಳಿವಳಿಯ ಪ್ರಸಾರವನ್ನು ಆದಷ್ಟು ಹೋರಿಸಿಂದ ಮಾಡಿಸಿ ಆದೇ ತತ್ವದ ಮೇಲೆ ಖರೀದಿ ಮಾರಾಟ ಮಾಡುವ ಬಗ್ಗೆ ಜನರಿಗೆ ಸರ್ವಕಾರೀ ಶಕ್ತಿ ಓವನ್ನು ಕೊಡಬೇಕು.

ಕಡೆಯಲ್ಲಿ, ಜನರ ಆರೋಗ್ಯ, ಶಕ್ತಿ ಮತ್ತು ರಾರೀವಿಕ ಉನ್ನತಿಯ ಕಡೆಗೆ ಸದ್ಯಕ್ಕೆಂಂತ ಹೆಚ್ಚಿಗೆ ಖಚಿತವಾಡಿ ಹಳ್ಳಿಗಳ ಸ್ಥಿತಿಯನ್ನು ಸುಧಾರಿಸಬೇಕು.

Need Of Home Industries.

೧೦. ಮನೆವಾತೆಯ ಹೋರಿಗಳ ಆವಶ್ಯಕತೆ.

ನಮ್ಮ ದೇಶದ ಒಕ್ಕುಲಿಗರ ಸಾಂಪತ್ತಿಕ ಸ್ಥಿತಿಯನ್ನು ಹೇಗೆ ಸುಧಾರಿಸಬೇಕೆಂಬುವದೊಂದು ಆ ಕರಣವಾದ ಮಾತಾಗಿದೆ. ಪಾಲಿಗಳಲ್ಲಿ ಕೆಲಸಮಾಡುವ ಒಕ್ಕುಲಿಗರ ಪ್ರಮಾಣಕ್ಕಿಂತಲೂ ಹೊಲಗಳಲ್ಲಿ ಕೆಲಸಮಾಡುವವರ ಪ್ರಮಾಣವು ಬಹಳೇ ಹೆಚ್ಚಿರುವದು. ಕೊಂಟದಲ್ಲಿ ದುಡಿಯುವವರಿಗೆ ಜನ್ಮಸ್ಥಿರದು ಶಿಂಗಳ ವರಿಗೂ ಕೆಲಸವಿರುವ ಮೂಲಕ ಅವರ ಬಗ್ಗೆ ವಿಚಾರಮಾಡುವದು ಆವಶ್ಯಕಿರುವದಿಲ್ಲ. ಇನ್ನು, ಹೊಲಗಳಲ್ಲಿ ಕೆಲಸಮಾಡುವ ಜನರು ತಮ್ಮ ಕೆಲಸವಾಯಿತೆಂದರೆ ತೀರಿತು. ಹೆಚ್ಚಿಂದ ವೇಳೆಯಲ್ಲಿ ಆವರು ಸುಮ್ಮನೆ ಮನೆಯಲ್ಲಿ ಕುಳಿತು ಕಾಲ

ಹಣ ಮಾಡಬೇಕಾಗುತ್ತದೆ. ಈ ಪ್ರಸಂಗದಲ್ಲಿ ಅವರಿಗೆ ಯಾವ ಉದ್ದೇಶಕ್ಕೆ ಹಚ್ಚಿದರೆ ಅವರಲ್ಲಿ ಹೆಚ್ಚಿನ ಸಂಪತ್ತಿನ ಸಮಾನೀಶವಾಗುವದೆಂಬದನ್ನು ವಿಚಾರಮಾಡಬೇಕಾಗಿದೆ. ತಮ್ಮಹೊಲದ ಕೆಲಸದ ಹೊರತು ಎರಡನೇ ಉದ್ದೇಶ ಮಾಡುವದರ ಬಗ್ಗೆ ನಮ್ಮ ಒಕ್ಕಳಿಗರ ಪ್ರವೃತ್ತಿಯೇ ಇರುವದಿಲ್ಲ. ಅವರ ಮನಸ್ಸಿನಲ್ಲಿ ನಾಳಿನ ವಿಚಾರವು ಬಹುತೇಕ ಬರುವದಿಲ್ಲ. ಬಂದರೂ ಅದು ಬಹಳ ಸೂಕ್ಷ್ಮರೀತಿಯಿಂದ ಬರುತ್ತದೆ. ಅದು ಅತಿ ಸಾಮ್ಯರೂಪದ್ವಿರುವ ಕಾರಣ ಅವರ ಉವಯೋಗವು ಬಹುಶಃ ಆಗುವದಿಲ್ಲ.

ಪೂರ್ವ ಕಾಲದಲ್ಲಿ ನಮ್ಮ ಹಿಂದುಸ್ಥಾನಮೂಲಗೆ ಬೇಸಾಯದ ಉತ್ತರಾಷ್ಟ್ರವು ಹೆಚ್ಚಿಗೆ ಆಗುತ್ತಿದ್ದದೊಂದ ಅದು ಜಗತ್ತಾನಿಗೆಲ್ಲಾ ಪೂರ್ವ ಸಲ್ಪಾದುತ್ತಿತ್ತು. ಆ ಕಾಲದ ಜನರು ಇತರ ಕೆಲಸಗಳನ್ನು ಮಾಡುತ್ತಿದ್ದರು. ತಮಗೆ ಅವಕ್ಕೆ ಬೀಳುವ ಯಾವತ್ತೂ ಸಾಮಾನುಗಳನ್ನು ಅಂದರೆ ರಂಟಿ, ಕುಂಟಿ ಮೊದಲಾದವುಗಳನ್ನು ಒಕ್ಕಳಿಗರು ತಾವೇ ಸ್ವತಃ ಮಾಡಿಕೊಳ್ಳುತ್ತಿದ್ದರು. ಪೂರ್ವದ ಕುಂಬಾರರು ಉತ್ತಮವಾದ ನಾನಾತರದ ಹರವಿ, ಕೂಡ ಮುಂತಾದವುಗಳನ್ನು ಮಾಡುತ್ತಿದ್ದರು. ಈಗಿನ ಆ ಕೆಲಸಗಾರರಿಂದರೆ ಗ್ಲಾಸ್‌ಗೆಲೋ ಪಟ್ಟಣದಲ್ಲಿರುವವರೇ ಸರಿ ಯಾವತ್ತೂ ಕೈಕಾರಿಕೆಯು, ಅಂದರೆ ಕುಂಬಾರ, ಬಡಿಗಾರ, ಕಮ್ಮಾರ್, ಕಂಚುಗಾರ ಹೋರೆಗಳಿಲ್ಲವೂ ಪರದ್ವೀಪಸ್ಥಿರ ಸ್ವಾಧೀನವಾಗಿರುವವು. ಅಲ್ಲಿಂದ ತಯಾರಾಗಿ ಬರುವವರೆಗೂ ನಾವೆಲ್ಲರೂ ಅವರ ಮೋರೆಯ ಕಡೆಗೆ ಸೋಡುತ್ತ ಕೂಡುಬೇಕಾಗುವದು.

ಸ್ನಾ ಇಣಳ-ಇಖನೇ ಇಸ್ತಿಯಲ್ಲಿ ಉದ್ದೇಶ ಧಂಡೆಗಳ ವಿಚಾರಣೆಯಗೊಂದು ಕರ್ಮಿಕರ್ ನೇಮಣಾಕ ಮಾಡಲ್ಪಟ್ಟಿದ್ದು ಅವರು ತಮ್ಮ ರಿಪೋರ್ಟನಲ್ಲಿ ಹಳೇ ಪದ್ಧತಿಗಳನ್ನು ವಲಂಬಿಸಿ ಹೊಸ ಪ್ರಕಾರದ ಉದ್ದೇಶಗಳನ್ನು ಕೈಕೊಳ್ಳಲಿಕ್ಕೆ ಸೂಚಿಸಿರುತ್ತಾರೆ. ಮೊದ

ಲನೇ ಉದ್ದೇಶವೆಂದರೆ ನೇಕಾರಿಕೆಯು. ಸದ್ಯಕ್ಕೆ ಸವತ್ತು ಕೋಟಿ ರೂಪಾಯಿಗಳ ಬೆಲೆಬಾಳುವ ಅರಿವೆಯು ನಮ್ಮ ಹಿಂದುಸ್ಥಾನದಲ್ಲಿ ತಯಾರಿಸಲ್ಪಡುತ್ತಿದ್ದಾಗ್ನೆ ಅದು ಸಾಕಾಗದೇ ಹೋಗುವದು. ಒಕ್ಕಲಿಗರಿಲ್ಲರು ತಮಗೆ ಬೇಕಾಗುವ ಅರಿವೆಗಳನ್ನು ತಾವೇ ತಯಾರಿಸಿದರೆ ಅದೊಂದು ರೀತಿಯಂದ ತಮ್ಮ ಆರ್ಥಿಕ ಸಂಪತ್ತನ್ನು ಹೆಚ್ಚುಮಾಡಿ ದಂತಾಗುವದಿಲ್ಲವೇ? ಇದಲ್ಲದೆ ಅವರು ಬಡವರಿಗೂ, ಕಮಾರ್ಕರಿಗೂ ಹೆಚ್ಚಿಗೆ ಕೂಲಿಯನ್ನು ಕೊಡಬೇಕಾಗುತ್ತದೆ. ಬಡಿಗೆ, ಕಮಾರ್ಕನ ವೆರಡೂ ಸಾಧಾರಣ ವೃತ್ತಿಯ ಹೋರಿಗಳಿದ್ದು ಅವುಗಳನ್ನು ಒಕ್ಕಲಿಗರು ತಮ್ಮಷ್ಟಕ್ಕೆ ತಾವೇ ಮಾಡಿಕೊಳ್ಳಲಿಕ್ಕೆ ಕಲಿತರೆ, ಇದೂ ಸಂಪತ್ತನ್ನು ಹೆಚ್ಚಿಸಲನುಕೂಲವಾದ ರೀತಿಯಲ್ಲಿವೇ?

ನಮ್ಮ ಸದ್ಯದ ಸ್ಥಿತಿಯೆಂದರೆ, ನಮಗೆ ಸಾಯಲಿಕ್ಕೆ ಬರುವದ ಲ್ಲೀಂದು ಜೀವಿಸಿರುವೆವು; ಮತ್ತು ಜೀವಿಸಲಾರೆವೆಂದು ಸಾಯತ್ತಲಿರುವೆವು. ಹೊಟ್ಟಿತುಂಬ ತಿನ್ನಲಿಕ್ಕೆ ಸಿಗುವದಿಲ್ಲೀಂದು ಜನರ ಮುಖಗಳು ಕಷ್ಟೀರಿ ತೇಜೋವಿಹಿಂನವಾಗಿರುವವು. ಈ ಸ್ಥಿತಿಯನ್ನು ಬದಲು ಮಾಡಲಿಕ್ಕೇಬೇಕು. ಇದಕ್ಕೆ ಒಕ್ಕಲಿಗರ ಇಮ್ಮೀ ಹೋರಿಗಳು ಅತ್ಯಂತ ಅವಕ್ಷಾಗಿರುವವು.

ಇಲ್ಲಿಯವರಿಗೆ ಹೇಳಿದವುಗಳೆಲ್ಲಾ ಓದುಬರಹ ವಿಲ್ಲದವರ ಹೋರಿಗಳು ಹಲಕೆಲವು ಶಿಕ್ಷಣದ ಬಲದಿಂದ ಮಾಡುವ ಉದ್ದೇಶಗಳು ಮಹತ್ವದವಿರುವವು. ಅವುಗಳನ್ನು ಪ್ರಾರಂಭಿಸಲಿಕ್ಕೆ ರಸಾಯನಶಾಸ್ತ್ರ, ಇಂಜಿನಿಯರಿಂಗ ಮುಂತಾದ ಶಿಕ್ಷಣವನ್ನು ಹೊಂದಬೇಕಾಗುತ್ತದೆ. ಅದು ದೂರೀಕ ಪಕ್ಷದಲ್ಲಿ ಲವ್ವೆಂಡರ, ಕೋಲನಾವಾಟರ, ಬೂಟಿ ಪಾಲಿಶ್, ಮೊದಲಾದವುಗಳನ್ನು ಮಾಡಲಿಕ್ಕು ಕಡ್ಡೀಪೆಟ್ಟಿಗೆಗಳನ್ನು ತಯಾರಿಸಲಿಕ್ಕೂ ಸಾಧ್ಯವಾಗುವದು. ಇದಲ್ಲದೆ ಗಾಳಿಯ ಮತ್ತು ಜಲಾಫ್ಧದ ಶಕ್ತಿಯ ಸಹಾಯದಿಂದ ತಮಗೆ ಬೇಕಾಗುವ ಕೆಲಸಗಳನ್ನು ಮಾಡಿಕೊಳ್ಳಲು ಬರುವದು.

ಇವಲ್ಲದೆ ಕಲಾಕೌಶಲ್ಯದ ಕೆಲಸಗಳು ಬೇರೆ ಇರುವವು. ಕಾಗದಗಳ ಮಾಲೆ, ಹೂ, ಬೀಸಣಿಕೆ ಮುಂತಾದವುಗಳನ್ನು ಮನೆಯಲ್ಲಿ ಕುಳಿತಾಗ ಅನಾಯಾಸವಾಗಿ ಮಾಡಬಹುದು. ಪೂರ್ವದಿಕ್ಕಿನ ಇಂಗ್ಲಿಂಡವೆಂಬ ಅಭಿಮಾನದಿಂದ ಕರೀಯಲ್ಪದುವ ನಾಮಾಂಕಿತವಾದ ಜವಾನದ ರಾಷ್ಟ್ರವು ಇದೇ ತರದ ಉದ್ಯೋಗಗಳಿಂದ ಪ್ರಸಿದ್ಧಿಯನ್ನು ಪಡೆದಿರುತ್ತದೆಂದು ಬೇರೆ ಹೇಳಲು ಕಾರಣವಿಲ್ಲ. ಇದರಂತೆ ಪೇವರ್ ಮಿಂಟ ಕರ್ಯಾರಂಭಾದುವ ಕೆಲಸವಾದರೂ ಸಹ ಹಗುರಾಗಿರುವದಲ್ಲಿದೆ ಅದನ್ನು ಮಾಡಲಿಕ್ಕೆ ಎಲ್ಲಿರಿಗೂ ಸಾಧ್ಯವಿರುವದು.

ಮೇಲೆ ವಿವರಿಸಿದ ಹೊರೆಗಳೆಲ್ಲಾ ಕ್ರಮದಿಂದ ಮಾಡಬಹ್ಕಾಗಿ ಗಳಿರುತ್ತವೆ. ತಮ್ಮ ತಮ್ಮ ಹಳ್ಳಿಗಳ ಸ್ಥಿತಿಯನ್ನು ಚೆನ್ನಾಗಿ ಅಭ್ಯಾಸಿಸಿ ತದನುಸಾರ ಕೆಲಸಗಳ ಚಂನಾವಣಿಯನ್ನು ಮಾಡಬೇಕು. ಯಾವಭೂ ಜನರ ಹೃತ್ಯಮಲಗಳಲ್ಲಿ ಸಂಖೆಟನಾಶಕ್ತಿಯ ದಿವ್ಯಪ್ರಭಾವವನ್ನು ಬಲ ವಾಗಿ ಪ್ರೇರಿಸಿ, ಅದರಿಂದ ಹೊರಟ ಉಜ್ಜ್ವಲವಾದ ತೇಜಸ್ಸಿನ ಬೆಳಕನಲ್ಲಿ ಎಲ್ಲರೂ ಒಟ್ಟಿಗೂಡಿ ಕೆಲಸಮಾಡುವದು ರಾಷ್ಟ್ರೀಯದ್ವಾರದ ಶಳಹಡಿಯಾಗಿರುತ್ತದೆ.

ಒವೆಲ್ಲಪ್ರಾಗಳ ವಿಚಾರಮಾಡಿ ಪ್ರಶ್ನಿಯಿಂದು ಹಳ್ಳಿಯವರು ತಮಗೆ ಸಾಧ್ಯವೇನಿಸುವ ನಾನಾತರದ ಉದ್ಯೋಗಗಳನ್ನು ಕೈಕೊಳ್ಳುವ ರೀಂದು ತುಂಬಾ ಆಶೀಯಾಗಿದೆ,

Subsidiary Industries for Agriculturists ಗ್ರಾಮೀಂದಿಯರ ಸಹಾಯಕ ಹೊರೆಗಳು

ನಮ್ಮ ಕೃಷಿವಲಯಕ್ಕೆ ನೆರವಾಗುವ ಉದ್ಯೋಗಗಳಿಗೂ ಸ್ಕೂರಣಾಗಿ ಇತ್ತಿತ್ತಲಾಗಿ ನಮ್ಮ ದೇಶದಲ್ಲಿ ಬಹಳೇ ಮಹತ್ವವಾದ ವಿಚಾರ ಕ್ಷಾಂತಿಗಳಾಗಿದ್ದಿವೆ. ಇದು ನಮ್ಮ ಜನರ ಸುದೃಢವೆಂದೇ ಹೇಳ

ಬಹುದು. ಒಕ್ಕಲಿಗರಿಗೆ ತಮ್ಮ ಉದ್ಯೋಗವನ್ನು ನೀಗಿಸಿಕೊಂಡು ವೇಳಿಯ ಉಳಿತಾಯವಾಗುವದೋ ಹೇಗೆಂಬುದನ್ನು ಮೊದಲು ನೋಡಬೇಕಾಗುವದು. ಪರಮೇಶ್ವರನು ನಿಮಿಫಿದ ಪ್ರತಿಯೊಂದು ಹಗಲು-ರಾತ್ರಿಗಳು ಹಸ್ನೆರಡುತಾಸಿನವಿರುವವೆಂಬುದು ಎಲ್ಲಾಗೂ ಗೊತ್ತಿದ್ದವಾಗುತ್ತಿದ್ದು. ಈ ಇಪ್ಪತ್ತನಾಲ್ಕು ತಾಸುಗಳಲ್ಲಿ, ನಿದ್ರೆಯಲ್ಲಿ ಕಳೆಯುವ ಎಂಟುತಾಸುಗಳು ಹೊಗೆಲಿ. ಮತ್ತು ಇದ ಅರ್ಥ ವೇಳೆಯಲ್ಲಿ ಆಂದರೆ ಎಂಟುತಾಸುಗಳಲ್ಲಿ, ದಿನಗೇಲಸಗಳಾದ ಖಾಟ-ಉಡಿಗೆ ಮುಂತಾದವುಗಳನ್ನು ಸೇರಬೇರಿಸಿಕೊಳ್ಳಲಿ. ಆದರೆ ದಿನಾಲು ಎಂಟುತಾಸುಗಳಂತೆ ಹೊಲದಲ್ಲಿ ದುಡಿಯುವವನು ಎಂದಿಗೂ ಧನಹಿನಸಾಗಿ ಸಾಲಗೊಯ್ಯನಾಗನೆಂಬ ಸಂಗತಿಯನ್ನು ಮನದಲ್ಲಿ ನೋಡಿರಿ.— ಡೊಲಕ್ಕೆ ಹೊಗಿ, ಎತ್ತುಗಳನ್ನು ಬಿಚ್ಚಿ, ಅವಕ್ಕೆ ಮೇವು ವಿಚಿಗೆಗಳನ್ನು ಹಾಕಲಿಕ್ಕೆ ಇಡಿ ದಿವಸ ಎಂಟುತಾಸುಗಳು ಬೇಕಾಗುವವಿಲ್ಲ. ಯಾರಿಗೆ ಓದುಬರದ ಬರುತ್ತೆಚೆಯೋ ಅವರು ದಿನಾಲು ತಾಪ್ತ ಕೆಲಸ ಮಾಡಿದ ವೇಳೆಯನ್ನು ಸಮೂದಿಸುತ್ತಿದ್ದರೆ ತಮ್ಮ ಎಷ್ಟು ವೇಳೆಯು ಸುರಧ್ರಿಕೆ ಹೊಗೆನವದೆಂಬುದು ಕಂಡುಬರುವದು.

ಎರಡನೇ ವಾತಾವರಿನಲ್ಲಿ, ಒಕ್ಕಲಿಗನಿಗೆ ಹಸ್ನೆರಡು ತಿಂಗಳೂ, ದಿನಾಲು ಲ ತಾಸುಗಳಂತೆ ದುಡಿಯುವಷ್ಟು ಕೆಲಸವಿರುವದಿಲ್ಲೆಂಬುದು ಧರ್ಮಸಮೃತವು. ಆದರೂ ಹಲಕೆಲವರು ಹಸ್ನೆರಡು ತಿಂಗಳವರೆಗೂ ಕೆಲಸವಿರುವದೆಂಬ ಬಡಿವಾರ ಬಡೆಯಾಗುವರು. ಈ ಬಾಯಿಮಾತಿನ ಜನರನ್ನು ದಿನಾಲು ಎಂಟುತಾಸುಗಳಂತೆ ಕೆಲಸಕ್ಕೆ ಹಚ್ಚಿದರೆ ನೂತ್ರಣನೆಂಬುದು ತಾನೇ ಗೊತ್ತಾಗುವದು.

ಹೆಚ್ಚಿದ ವೇಳೆಯಲ್ಲಿ ಒಕ್ಕಲಿಗನು ಯಾವ ಉದ್ಯೋಗವನ್ನು ಕೈಕೊಳ್ಳಬೇಕೆಂಬ ಮಾತು ನಮ್ಮೆದುರಿಸಲ್ಪಿರುವದು. ಸಹಾಯಕ ಉದ್ಯೋಗಗಳಿಂದ ಅಷ್ಟೇನೂ ಹೊಟ್ಟಿ ತುಂಬಿಕೊಳ್ಳುವಷ್ಟು ಪ್ರಾಪ್ತಿ

ಯಾಗುವದಿಲ್ಲಿಂಬುದು ನಿಜವು. ಸಹಾಯಕ ಹೋರೆಯು ಹೊಟ್ಟಿಗೆನ್ನೇಸ್ತುರವಲ್ಲ. ಪ್ರಾಮುಖ್ಯವಾಗಿ ಒಕ್ಕುಲತನವೇ ಹೊಟ್ಟಿಯದು. ಸಹಾಯಕ ಹೋರೆಯಿಂದ ಹೊಟ್ಟಿಯ ಚಿಂತೆಯು ದೂರಾದ ಮಾತ್ರಕ್ಕೆ ಅವೇ ಮುಖ್ಯ ಹೋರೆಯಾಗುವದು. ನಿರುದ್ಯೋಗದಲ್ಲಿಯೂ ಆಲಶ್ಯದಲ್ಲಿಯೂ ಕಾಲಕಳೆಯದೆ, ಪನೋ ದಿನಾಲೂ ಒಂದೇ ದುಡ್ಡಪ್ರಸ್ತಿಯಾಗವಲ್ಲದೇಕೆ ಸಂಸಾರಕ್ಕೆ ಅನುಕೂಲವಾದಿತೆಂದು ಸಹಾಯಕ ಹೋರೆಗಳನ್ನು ಕೈಕೊಳ್ಳಬೇಕು.

ಸಹಾಯಕ ಹೋರೆಗಳನ್ನು ಅರಂಭಿಸಲಿಕ್ಕೆ ಜ್ಞಾನವು ಅವಶ್ಯಕೆಂತಲೂ, ಜ್ಞಾನಕ್ಕೆ ಅಭ್ಯಾಸ ಬೇಕೆಂತಲೂ, ಕೆಲವುಜನರ ಆಕ್ರೋಪವದೆ “ಅಭ್ಯಾಸವಿಲ್ಲದ ಜ್ಞಾನವಿಲ್ಲ” ಈ ಬಗೆಯ ಒಂದಿಗಾಲಿಯ ಚಕ್ರವು ಅವರ ತಲೆಯಲ್ಲಿ ತಿರುಗಹತ್ತಿ, ಅವರ ಮೆದುಳನ್ನು ಅಗಳಾದಿಸಿ ಬಿಡುತ್ತದೆ. ಈ ಚಕ್ರದ ವೇಗದ ತಿರುವಿಕೊಳ್ಳಿಗಂದ ಪಾರುಗಾಣಲು ಅವರು ಅಭ್ಯಾಸ ಅಂದರೆ ಕಾರ್ಯಕ್ಕೆ ಪ್ರವೃತ್ತರಾಗಬೇಕಳ್ಳದ ಎರಡನೇ ಮಾರ್ಗವೇ ಇಲ್ಲ.

ವಿಶೇಷ ಭಾಂಡವಲವೂ ಜ್ಞಾನವೂ ಬೇಕಾಗದೆ ಸಹಜ ಸುಲಭವೆನಿಸುವ ಮತ್ತು ಪರಿಣಾಮದಲ್ಲಿ ಸುಖವನ್ನೀಯುವ ಒಂದೆರಡು ಸಹಾಯಕ ಹೋರೆಗಳನ್ನು ವಿಸ್ತೃತಿಸಿ ವಿಶ್ರಮಿಸುವೆವು. ಮೊದಲನೇ ಹೋರೆಯಂದರೆ, ದನಗಳ ಸಂಗೋಪನೆಯು ಮೇಲ್ತುರಗತಿಯ ಆಕಳುಗಳನ್ನು ಸಾಕಿದರೆ ಒಕ್ಕುಲಿಗಿನಿಗೆ ಮೇಲ್ತುರಗತಿಯ ಎತ್ತುಗಳು ದೂರಿಯುವದರಲ್ಲಿ ಸಂಶಯವಿಲ್ಲ ಉತ್ತೇಷ್ಣವಾದ ಎತ್ತುಗಳಿಗೆ ಪೇಟಿಯಲ್ಲಿ ಉತ್ತೇಷ್ಣ ಬೆಲೆ ಬರುವದು. ಹೆಚ್ಚಾದ ಎತ್ತುಗಳನ್ನೂ ಆಕಳುಗಳನ್ನೂ ಅವನು ವಿಕ್ರಯಿಸಬಹುದು. ಆಕಳುಗಳನ್ನು ಸಾಕುವದರಿಂದ ಮನೆಯಲ್ಲಿರುವ ಯಾವತ್ತಿರಿಗೂ ಹಾಲು ಮಸರಿನ ಕೊರತೆ ಇಲ್ಲದಂತಾಗಿ ಕುಟುಂಬವು ಸತಕ್ಕುವಾಗಿಯೂ, ತೇಜಸ್ವಿಯಾಗಿಯೂ, ದೀರ್ಘಾಯು

ವಾಗಿಯೂ ಬಂಧುವದು. ಡನೆಗಳ ಸಂಗೊಽಪನದಿಂದ ಒಕ್ಕಲಿಗನಿಗೆ ಮಹತ್ವವಾದ ಗೋಪ್ಯರವು ಪುರವತೆಯಾಗುವದು. ಹಾಲು ಮೊಸರು ಮಾರಲಿಕ್ಕೆ ಎಮ್ಮೆಗಳನ್ನು ಸಾಕಬೇಕು. ಇದರಿಂದ ಸಂಸಾರಕ್ಕೆ ಬಹು ಸಹಾಯವಾಗುವದು. ಇದಕ್ಕೆ ಅಭ್ಯಾಸದ ಅವಶ್ಯಕತೆಯೇನೂ ಬೇಕಾಗಿಲ್ಲ. ಎಲ್ಲಿಗೂ ಸುಲಭ ಸಾಧ್ಯವಾದ ಕೆಲಸವಾಗಿರುತ್ತದೆ. ಇತ್ತೀತ್ತಲಾಗಿ ತೆರಗೆಲ್ಲಿ ಹಾಲು ಬೆಣ್ಣೆಯ ಅಡಚಣೆಯು ಬಹಳವಾಗಿರುತ್ತದೆಂಬ ಸಂಗತಿಯು ಫೆರಾಳದ ಅಂಗಡಿಗಳ ಬೆಳವಣಿಗಳ ಮೇಲಿಂದ ಕಂಡುಬರಹಿತ್ತದೆ. ಇದರ ಮೇಲಿಂದ ನೊಡಲಾಗಿ, ಹೃಸವು ಒಕ್ಕಲಿಗನ ಸಾಂಪತ್ತಿಕ ಸ್ಥಿತಿಯನ್ನು ಸುಧಾರಿಸಲು ಸೇರವಾಗುವದೆಂದು ಹೇಳಿದರೆ ಅತಿಕಂಡಿಕೆಯಾಗಲಾರದಂಬದು ನಮ್ಮದೂರು ಅಭಿವೃದ್ಧಿಪಡುವು.

ಎರಡನೇ ಕೆಲಸವೆಂದರೆ ಮನೆಯಲ್ಲಿ ನೂಲು ತೆಗೆಯುವದು ಮತ್ತು ನೇಯುವದು, ಮೊಟ್ಟೆತುಂಬಿದ ಮೇಲೆ ವಾನವನಿಗೆ ಬಟ್ಟೆಯ ಅವಶ್ಯಕತೆಯುಂಟಾಗುವದು. ಅರಸನಿಂದ ಮೊದಲೊಂದು ಅಶಿ ನಿಕೃಷ್ಟಸ್ಥಿತಿಯ ಭಿಕ್ಷು ಕನ್ನವರಿಗೂ-ಅಂದರೆ ಯಾವತ್ತೂ ಪರಿಸ್ಥಿತಿಯ ಎಲ್ಲ ಜನರಿಗೂ ಯೆಚ್ಚುಕಡಿಮೆಪ್ರಮಾಣದಿಂದ ವಸ್ತುಗಳು ಬೇಕೇಬೇಕು ಇಷ್ಟ್ವಾಯಂದು ವಸ್ತುದ ಮಹತ್ವವಿರುವದು. ಒಕ್ಕಲಿಗರೆಲ್ಲರೂ ಬರೇ ವಸ್ತುಗಳನ್ನೇ ನೇಯಬೇಕೆಂದು ಹೇಳುವದಿಲ್ಲ. ಗ್ರಾಮದಲ್ಲಿಯ ಅ-ಗಂ ಕುಷಿಂಬಗಳು ವಸ್ತುತಯಾರಿಸುವ ಹೋರೆಯನ್ನು ಮಾಡಬೇಕು. ಇವೇ ಕುಷಿಂಬಕ್ಕೆ ಮಾತ್ರ ಇದು ಮುಖ್ಯ ಹೋರೆಯಾಗಬಹುದು. ಉಳಿದವರೆಲ್ಲರೂ ಅವರಿಗೆ ಮಾಲನ್ನು ಪೂರ್ಯಸಿಕೊಡಬೇಕಿಲ್ಲದೆ ತಮಗೆ ಬೇಕಾಗುವಂಥ ಇರಿವೆಗಳನ್ನು ಅವರಿಂದ ತಯಾರಿಸಿಕೊಳ್ಳಬೇಕು. ಮನೆಯಲ್ಲಿಯೇ ಹತ್ತಿಯನ್ನು ನಿಂಗಡಿಸಿ, ಬೀಜಗಳನ್ನು ಬೇರೆಡಿಸಿ ನೂಲು ತೆಗೆದುಕೊಟ್ಟು ವಸ್ತುಗಳನ್ನು ಸಿಧ್ಧವಡಿಸಿಕೊಳ್ಳಬೇಕು. ಎರಡನೇ ಸಹಾಯಕ ಹೋರೆಯು.

ಮೇಲ್ಮುಂದ ಎರಡೂ ಒಗೆಯ ಹೋರೆಗಳು ಒಕ್ಕುಲಿಗರಿಗೆ ವಿಶೇ ಷವಾದ ಭಾಂಡವಲಿನ ಹೊರತು ಕೈಕೊಳ್ಳಲು ಶಕ್ತಿವಿರುವವು. ಅವರು ಆ ಹೋರೆಗಳಿಂದ ಧನಿಕರಾಗದಿದ್ದರೂ ಅವರ ದ್ವೇನ್ಯಾವಸ್ಥೆಯು ಲ-೧೦ ವರಂಷೆಗಳಲ್ಲಿ ಹಿಂದೆಗೆಯಬಹುದೆಂದು ಸಾರಿಹೇಳಬಹುದು.

Co-operation and the Improvement of Agriculture ಎಂ. ಸಹಕಾರೀ ಚಳವಳಿಯೂ ಒಕ್ಕುಲತನದ ಸುಧಾರಣೆಯೂ

ರ್ಯಾತರನ್ನು ಸಾಲಗೊಳಿತನದಿಂದ ಮುಕ್ತಮಾಡುವದಕ್ಕೂ ಸ್ನಾರ ಸಹಕಾರೀ ಚಳವಳಿಯ ಉತ್ಪತ್ತಿಯಾಗಿದ್ದು ಇದರ ಉಪಯುಕ್ತವಾದ ನಾನಾತರದ ಸ್ವರೂಪವು ಒಂದುಸಾರೆ ಲಕ್ಷ್ಯದಲ್ಲಿ ಬಿಂಬಿಸಿದ ನಂತರ ಈ ಚಳವಳಿಯ ಉಪಯೋಗವು ತೀವ್ರವಾಗಿ ಎಲ್ಲಕಡೆಯಲ್ಲಿ ಪರಿಸರಿಸಿತು. ಹಿಂದುಸಾಫಾಸದಲ್ಲಿ ಸಹಕಾರೀ ಚಳವಳಿಯ ಪ್ರಾಥಮಿಕ ಸ್ವರೂಪವು, ಈ ಮೊದಲು, ಬೇರೆ ಸಹಕಾರೀ ಪತ್ತಿನ ಸಂಘಗಳ ಸಲುವಾಗಿಯೇ ಇದ್ದಹಾಗೆ ತೋರುತ್ತಿತ್ತು. ಸಾಹುಕಾರರು ತೆಗೆದುಕೊಳ್ಳುವ ಹೆಚ್ಚಿನ ದರದ ಬಡ್ಡಿಯಸಲುವಾಗಿಯೂ ಮತ್ತು ಎರಡನೇ ಕಾರಣಗಳಿಂದಲೂ ಸಾಲದಲ್ಲಿ ಮುಳುಗುತ್ತ ನಡೆದಂತಹ ಒಕ್ಕುಲಿಗರ ವರ್ಗಕ್ಕೆ ಸುಸ್ಥಿರ್ಯನ್ನು ಒಟ್ಟು ಮಾಡಲಿಕ್ಕೂ ಪ್ರಮಾಣಿಕವಾದಿಂದ ವ್ಯವಹಾರ ಮಾಡಲಿಕ್ಕೂ ನಿಯಮಿತತನದಿಂದ ಸಾಲಕೊಡಲಿಕ್ಕೂ ಸಂಘಗಳ ಅವಶ್ಯಕತೆ ಇತ್ತು. ಇಂತಹ ಸಂಘಗಳ ಉಪಯೋಗವು ಎಷ್ಟರಮಟ್ಟಿಗೆ ಆಗಿರುತ್ತದೆಂಬುದು ಸದ್ಯದ ಹಳ್ಳಿಗಳಲ್ಲಿ ಕಂಡುಬರುವ ಸಂಘಗಳಿಂದ ಕಂಡುಬರುತ್ತದ್ದಲ್ಲದೆ ಅವುಗಳ ಬೆಳೆವಣಿಗೆಯ ಮೇಲಿಂದಲೂ ಅವುಗಳ ಮಹತ್ವವು ಕಂಡುಬರುತ್ತಿದೆ. ಆದರೂ ಸಹಕಾರೀ ಚಳವಳಿಯು ಸಾಕಷ್ಟು ಬೆಳೆಯಲಕ್ಷ್ಯ ಇನ್ನೂ ಬಹಳೇ ಅವಕಾಶವಿರುತ್ತದೆ. ಈ ಚಳವಳಿಯಲ್ಲಿ ಸದ್ಯಕ್ಕೆ ೧೦೦ಕ್ಕೆ ಇಂದಂತೆ ಮಾತ್ರ ಒಕ್ಕುಲತನದ ಜನರಿರುವದು ಕಂಡುಬರುತ್ತದೆ. ಉಂದ ಒಕ್ಕುಲಿಗರಿಗೆ

ಸಹಕಾರೀ ಚಳವಳಿಯಲ್ಲಿ ಸೇವೆಡೆಯಾಗುವಂತೆ ಮಾಡಿ ಸಂಘಗಳ ಉಪಯುಕ್ತತೆಯನ್ನು ಮಾಡಿಕೊಳ್ಳಲಿಕ್ಕೆ ತಿಳಿಸಿಕೊಡುವ ಭಾಗವು ಇನ್ನೂ ಸಹಕಾರಿಗಳ ಮೇಲೆ ಇರುತ್ತದೆ.

ಸಹಕಾರೀ ಸಂಘಗಳ ಬೆಳವಣಿಗೆಯಾಗುತ್ತ ನಡೆದಂತೆ ಸದರೀ ಚಳವಳಿಯನ್ನು ಬೇರೆ ಬೇರೆ ಕೆಲಸಗಳಲ್ಲಿ ಉಪಯೋಗಮಾಡಿಕೊಳ್ಳುವ, ಪ್ರವೃತ್ತಿಯಾದರೂ ಹೆಚ್ಚಿತ್ತಲಿರುವದು. ಈ ಕೆಲಸವನ್ನು ಸರಕಾರಿ ಮತ್ತು ಬಿನಾ ಸರಕಾರಿ ಸಹಕಾರಿಗಳು ಉತ್ಕೃಷ್ಟ ರೀತಿಯಿಂದ ಮಾಡುತ್ತಲಿರುವರು. ಈಗ ಈ ಚಳವಳಿಯ ಉಪಯೋಗವು ವ್ಯಾಪಾರ, ತಾರಣವಿಧ್ಯ ಜನೀನ ಬಿಡಿಸಿಕೊಳ್ಳುವದು, ಪಡುಭೂಮಿಯನ್ನು ಸಾಗುಮಾಡುವದು, ಉತ್ತಮ ಪ್ರಗತಿ ಬೀಜಗಳನ್ನು ದೊರಕಿಸಿಕೊಳ್ಳುವದು, ಮನೆ ಕಟ್ಟುವದು, ದನಗಳ ಆರ್ಥಿಕೆಯನ್ನು ಮಾಡುವದು, ದನಗಳ ವಿವಾ ಇಳಿಸುವದು, ಹಾಲು ಪೂರ್ಣೆಸುವದು ಮುಂತಾದ ಅನೇಕ ವಿಷಯಗಳಲ್ಲಿ ಮಾಡಿಕೊಳ್ಳಲಿಕ್ಕೆ ಬರುತ್ತದಲ್ಲದ ಪ್ರತಿಯೊಂದು ವಿಷಯದ ಸಲುವಾಗಿ ಸಹಕಾರೀ ಸಂಘಗಳು ಸ್ಥಾಪಿಸಲ್ಪಟ್ಟಿರುತ್ತವೆ.

ಒಹುತೇಕ ಸಂಘಗಳು ಮಾಲು ಖರೀದಿ ಮತ್ತು ಮಾರಾಟ ಮಾಡುವಂಧವುಗಳಾಗಿರುತ್ತವೆ. ಉತ್ಪಾದಕ ಸ್ವರೂಪದಿಂದ ಕೆಲಸ ಮಾಡುವ ಸಂಘಗಳು ಕಡಿಮೆ ಇರುತ್ತವೆ. ಬಂಗಾಲದಲ್ಲಿ ಉತ್ಪಾದಕ ಸಂಘಗಳ ಬೆಳವಣಿಗೆಯು ಬಹಳೇ ಆಗಿರುತ್ತದೆ. ಇವುಗಳಲ್ಲಿ ಒಹುತರವಾಗಿ ಇರಿಗೇಶನ್ ಅಂದರೆ ನಿರುಪೂರ್ವಿಸುವ ಸಂಘಗಳಿರುತ್ತವೆ. ಬಂಗಾಲದಲ್ಲಿಯ ಈ ಪ್ರಕಾರದ ಸಂಘಗಳ ಸಂಬಂಧವಾಗಿ ವಿಶೇಷವಾಗಿ ಲಕ್ಷ್ಯದಲ್ಲಿಡತಕ್ಕ ಸಂಘವೆಂದರೆ, ನಾಗಾಂವ ಗಂಜ ಕಲ್ಪವೇಟಕ್ ಕೊ. ಸೊಸಾಯಟಿಯು ಅತಿವ್ಯಾಪ್ತಿಯಿಂದ ಹಾಸಿಯಾದಂಧ

ಒಕ್ಕಲಿಗರಿಗೆ ೨,೬೭,೬೦೯ ರೂಪಾಯಿಗಳನ್ನು ಬಡ್ಡಿಯಿಲ್ಲದೆ ಸಾಲು ವಾಗಿ ಕೊಟ್ಟಿತು. ಇದರ ಮೇಲಿಂದ ಸಹಕಾರೀ ಸಂಘಟನೆಯನ್ನು ಪ್ರಸಂಗದಲ್ಲಿ ಹೇಗೆ ಉಪಯೋಗ ಮಾಡಿಕೊಳ್ಳಬೇಕೆಂಬುವದೂ ಮತ್ತು ತಮ್ಮ ತಮ್ಮ ಜನರನ್ನು ಆಕಸ್ಥಾತ್ಮಾಗಿ ಒದಗಿದೆ ಸಂಕಬಿಂದ ಹೇಗೆ ಮುಕ್ತರನಾಗಿ ಮಾಡಬೇಕೆಂಬುದೂ ಸ್ವಷ್ಟವಾಗಿ ಕಂಡುಬರುತ್ತದೆ. ಪಂಚಾಬದಲ್ಲಿ ಸಹಕಾರಿ ಸಂಘಗಳು ಇಂಝಂ ಎಕರೆ ಪಡೆಭೂ ವಿಂಯನ್ನು ಸಾಗುವಳಿ ಮಾಡಲಿಕ್ಕೆ ರತ್ನಿರುತ್ತವೆ. ಮಧ್ಯಪ್ರಾಂತದಲ್ಲಿ ಸುಧಾರಿಸಿದ ಪದ್ಧತಿಯ ಮೇರಿಗೆ ಗಳೇದ ಸಾಮಾನುಗಳನ್ನು ಇಟ್ಟು ಅಪುಗಳನ್ನು ಮೆಂಬರ ಜನರಿಗೆ ಕೊಡುವದರಲ್ಲಿ ಬರುವದು. ಓಹಾರೆ ಒಟಿಸಾದ ಸೆಂಟ್ರಲ್ ಬ್ಯಾಂಕಿನವರು ಒಕ್ಕಲಿಗರಿಗೆ ೧೧೦೧೦ ರೂಪಾಯಿಗಳನ್ನು ಭಾವಿ ೧ ಶೈಕ್ಷಣಿಕ ಮತ್ತು ೩೦೦೦ರೂ. ಗಳನ್ನು ಪಡೆಭೂವಿಯ ಸಾಗುವಳಿಮಾಡಲಿಕ್ಕೆ ಕೊಟ್ಟಿರುವರು. ಹಾಲು ಪೂರ್ವಿ ಸುವ ಸಂಘಗಳ ವಿಷಯದಲ್ಲಿ ಬೇರೆ ಬೇರೆ ಸಂಘಗಳ ಅನುಭವವು ಬೇರೆ ಬೇರೆಯಾಗುತ್ತದೆ.

ಆ ಯಾವತ್ತೂ ಸಂಘಗಳ ಮೇಲಿಂದ ಸಹಕಾರಿತೆಯ ವ್ಯಕ್ತತ್ವ ಉಪಯೋಗವು ಬೇರೆ ಬೇರೆ ತರಡು ವ್ಯವಸಾಯಗಳಲ್ಲಿ ಹೇಗೆ ಆಗಾತ್ತ ನಡೆದಿರುವದೆಂಬ ಸಂಗತಿಯು ಕಂಡುಬರುತ್ತದೆ. ಮನುಷ್ಯನಿಗೆ ತನ್ನ ಅಲ್ಪಸ್ವಲ್ಪ ಸ್ವಾಧ್ಯವನ್ನು ಸವ ಸಾಧಿಸಿಕೊಂಡು ಸರಿಯಾದ ಜವಾಬುದಾರಿಯನ್ನು ವಹಿಸಿ ಸಹಕಾರಿತೆಯ ಮುಖಾಂಶರ ಒಂದು ದೊಡ್ಡ ಉದ್ಯೋಗವನ್ನು ಉತ್ತಮರೀತಿಯಿಂದ ಸಾಗಿಸಲಿಕ್ಕೆ ಶಕ್ತಿಪಿರುತ್ತದೆಂದು ಹೇಳಬಹುದು.

ಸಹಕಾರೀ ಚಳುವಳಿಯ ಬೆಳವಣಿಗೆಗೆ ಕೆಲವು ಅಡಿಚಳಿಗಳಿರುತ್ತವೆ. ಅಂತಹ ಕರುಣ ಪೂರ್ವಕವಾಗಿ ಸಹಕಾರಿತ್ವವು ಇದ್ದ ಹೊರತು ದುಡ್ಡಿನ ವ್ಯವಹಾರವು ಸರಳವಾದ ಮಾರ್ಗದಿಂದ ನಡೆಯಲಾರದು

ಮೇಲಿಂದ ಮೇಲೆ ಸಂಘಗಳು ಅಡಗುವ ಸುದ್ದಿಯನ್ನು ಕೇಳುತ್ತೇವೆ. ಇದಕ್ಕೆ ವ್ಯವಹಾರ ಪಕರ ದುರ್ಕಷ್ಟವೂ ಮೆಂಬರ ಜನರ ಅಜ್ಞಾನ ಮತ್ತು ಆಲಸ್ಯವೂ ಕಾರಣವಾಗುತ್ತದೆ.

ಸಹಕಾರೀ ಚಳವಳಿಯ ಉಪಯುಕ್ತತೆಯನ್ನು ಲಕ್ಷಿಸಲಿಟ್ಟು ಕೊಂಡು, ಯಾವತ್ತೂ ಜನರು ಅದರಲ್ಲಿ ಮನಸ್ಸು ಹಾಕಿ ಆದರಿಂದ ಒಕ್ಕಲಿಗರಿಗೆ ಲಾಭವಾಡಿಕೊಡುವದು ಅವಶ್ಯವಾಗಿರುತ್ತದೆ. ಅದರ ವಿಸ್ತಾರವನ್ನು ಪರಿಚಿಸುವದಕ್ಕಾಗಿ ಸರಕಾರದ ಮುಖಿಂತರ ಎಷ್ಟೇ ಹೋರಾಡಿದರೂ ಅದು ಜನರ ಸಹಾಯದ ಹೊತ್ತು ಫಲಪ್ರದಾಗುವದಿಲ್ಲ. ಭೂಮಿಯನ್ನು ಉತ್ತಮರೀತಿಯಿಂದ ಸಾಗುವಳಿ ಮಾಡಿ, ಉತ್ಪನ್ನವನ್ನು ಹೆಚ್ಚಿಸುವದು ಅತ್ಯಂತ ಅಗತ್ಯವಿರುತ್ತದೆ. ಉತ್ತಮ ಪೃಥಿಯ ಬೀಜಗಳನ್ನು ಬೀತ್ತಿ ನಾನಾತರಹದ ಸುಧಾರಿಸಿದ ಆಯುಧಗಳ ಸಹಾಯದಿಂದಲೇ ಈ ಕೆಲಸವು ಶಕ್ತಿವಿರುತ್ತದೆ. ಸಹಕಾರಿಗಳು ಸಹಕಾರೀ ಖಾತೆಯವರಿಂದ ಜವಿಷಣ ಸುಧಾರಣೆಯ ಸಲುವಾಗಿ ಮುದ್ದತೀ ಸಾಲಗಳನ್ನು ಕೊಡಿಸುವದು ಅವಶ್ಯವಿರುತ್ತದೆ. ಒಕ್ಕಲಿಗಿಗೆ ಇದರ ಯೋಗ್ಯಲಾಭವನ್ನು ದೊರಕಿಸಿಕೊಡುವ ಭಾಗವು ಕಳಕಡಿಯಿಂದ ಕೆಲಸಮಾಡುವ ಸುಶಿಕ್ಷಿತ ಜನರ ಕಡೆಗೆ ಇರುತ್ತದೆ.

Co-operative Movement and Money Market

೧೪. ಸಹಕಾರೀ ಚಳವಳಿಯಾದ ಹಣದ ವ್ಯವಹಾರವೂ

ಸಹಕಾರಕ್ಕೂ ಹಣದ ವ್ಯವಹಾರಕ್ಕೂ ಯಾವರೀತಿಯಿಂದ ನಿಕಟ ಸಂಬಂಧವಿರುವದೆಂಬದನ್ನು ಕುರಿತು ಸ್ವಲ್ಪದರಲ್ಲಿ ವಿವರಿಸುವೆವೆ. ಹತ್ತಿಯ ವ್ಯವಹಾರವನ್ನೂ, ಅರನಿಯ ವ್ಯವಹಾರವನ್ನೂ, ಕಾಳುಕಡಿಯ ವ್ಯವಹಾರವನ್ನೂ, ಇನ್ನೂ ಅದೇಪ್ರಕಾರದ ಎಷ್ಟೋ ವ್ಯವಹಾರಗಳನ್ನು ಪ್ರತಿ ದಿನದಲ್ಲಿ ನಾವು ಕೇಳುತ್ತಲಿದ್ದರೂ ಹಣದ

ನ್ಯಾವಹಾರದ ಬಗ್ಗೆ ಮಾತ್ರ ಅಲ್ಕ್ಯು ಮಾಡುತ್ತಿರುವೆವು. ಆದರೆ ಇಂಥಹ ನ್ಯಾವಹಾರವು (Money marketing) ಈ ಜಗತ್ತಿನಲ್ಲಿಯ ಎಲ್ಲ ದೇಶಗಳಲ್ಲಿಯೂ ಆಗುತ್ತಲಿದ್ದು ಅನರ ಅಂದೋಲನವು ಅಂತಿ ದೊಡ್ಡ ಪ್ರಮಾಣವಿಂದ ಸಾಗುತ್ತಲಿರುವದು. ಇರೂರಿಗೆ ಯಾವ ಪ್ರಕಾರ ಸಣ್ಣ ಅಂಗಡಿಗಳೂ ದೊಡ್ಡ ಅಂಗಡಿಗಳೂ ಬೇರೆ ಬೇರೆ ಯಾಗಿ ದೃಷ್ಟಿಗೊಳಿಸಿರವಾಗುವವೇ ಆದೇ ರೀತಿಯಲ್ಲಿ ಈ ನ್ಯಾವಹಾರ ದೊಳಗೂ ಕೂಡ ಚಿಲ್ಲರ ವ್ಯಾಪಾರ, ಹೊರೆ ವ್ಯಾಪಾರ ಮತ್ತು ಚಿಲ್ಲರ ಗಿರಾಕೆ, ಹೊರೆ ಗಿರಾಕಿಗಳು ಕಂಡುಬರುತ್ತಿವೆ. ಈ ನ್ಯಾವಹಾರವು ಕಣ್ಣಿಗೆ ಕಾಣಿದ್ದರೂ ಪ್ರತಿಯೊಬ್ಬನ ಮನದಲ್ಲಿ ಇದರ ಕಲ್ಪನೆಯಾಗದ್ದರಿಂದ; ಮತ್ತು ವ್ಯಾಪಾರಿಯಾಗಿಯೇ ಆಗಲಿ, ಗಿರಾಕಿಯಾಗಲಿ ಪ್ರತಿಯೊಬ್ಬನಿಗೆ ಇದರಲ್ಲಿ ಪ್ರವೇಶಿಸಬೇಕಾಗುತ್ತದೆ. ಈ ನ್ಯಾವಹಾರದ ನೌಥತ್ವ ಮತ್ತು ವ್ಯಾಪಕತ್ವದ ಕಲ್ಪನೆಯಾಗುವದಕ್ಕೂ ಸ್ನಾರ್ಕೆ ಕೆಳಗಿನ ಸಂಗತಿಯು ಉದಾಹರಣೆಗಾಗಿ ಕೊಡಲ್ಪಟ್ಟಿದೆ. ನಮ್ಮ ದೇಶದಿಂದ ಪ್ರತಿವರ್ಷ ಹತ್ತಿ, ಜೋಳ, ಗೋದಿ, ಕಡ್ಡಿ, ತಂಬಾಕೆ, ಇಮಾರತಿಯ ಕಟ್ಟಿಗೆ ನೊದಲಾದವುಗಳು ಪರದೇಶಗಳಿಗೆ ಹೋಗುವ ದರಿಂದ ಕೋಟಿಗಟ್ಟಿ ರೂಪಾಯಿಗಳು ನಮಗೆ ದೊರೆಯುತ್ತವೆ. ಇವೆಲ್ಲವುಗಳ ವ್ಯಾಪಾರವನ್ನು ಒಬ್ಬನೇ ಮಾಡುವದಿರುವುದಿಲ್ಲ. ಇವುಗಳಲ್ಲಿ ಸಾವಿರಾರು ಜನ ವ್ಯಾಪಾರಿಸ್ಥರೂ, ಸೂರಾರು ಕಂಪನಿಗಳೂ ತೊಡಗಿರುತ್ತವೆ. ಈ ಯಾವತ್ತರೂ ಪಣದ ನ್ಯಾವಹಾರದಿಂದಲೇ ಪಣವನ್ನು ತಂದು ಅದರ ಬೆಲೆಯನ್ನು ಬಡ್ಡಿಯ ರೂಪದಿಂದ ಕೊಡುವರು. ಈ ರೀತಿಯಲ್ಲಿ ಪ್ರತಿವರ್ಷ ಒಂದು ಅಬ್ಜು ರೂಪಾಯಿಗಳನ್ನು ಪಣದ ನ್ಯಾವಹಾರದ ಮುಖಾಂತರ ತರುತ್ತಾರೆ. ಇದರಿಂದ ಇದರ ವಿಸ್ತಾರದ ಕಲ್ಪನೆಯು ಹೊಳೆಯಬಹುದು. ಹಳ್ಳಿಯ ಮಾರವಾಡಿಯು ಶವರದ ಸಾಹುಕಾರನಿಂದ, ಆ ಸಾಹುಕಾರನು ಬೇರೆ ದೊಡ್ಡ ದೊಡ್ಡ ಅಂಗಡಿಗಳಿಂದ ಮತ್ತು ಆ ಅಂಗಡಿಯ ಸಾಹುಕಾರನು ವರಡನೆಯೇ

ಡೇರೆಗಳಿಂದ ಹಣವನ್ನು ಕೂಡಿಹಾಕುವರು. ಇಂತಹ ಬಲವಾದ ಷ್ಟೋರವು ಚಕ್ಕಡಿಯ ಚಕ್ಕಡಂತೆ ಯಾವಾಗಲೂ ನಡೆಯುತ್ತಿರುತ್ತದೆ.

ದಣದ ವ್ಯವಹಾರದ ತೋರ್ಕ ವ್ಯಾಪಾರಸ್ಥರೀಂದರೆ, ಇಂದ್ರಾಂಕುಗಳು. ಸರಕಾರದ ಆರ್ಕ್ಯೂಯನನ್ನು ಹೊಂದಿ ಕಾಯಿದೆಗಳಿಂದ ಬಂಧಿಸಲ್ಪಟ್ಟಿರುವ ಇಂತಹ ಒಂದು ರಿಮ್ಯಾರ್ಚ್ ಬ್ಯಾಂಕು (Reserve Bank of India) ನಮ್ಮೆಲ್ಲಿ ಇರುವದು. ಇದರ ಜಾಪೋಪಶಾಖೆಗಳು ಎಲ್ಲ ಕಡೆಯಲ್ಲಿಯೂ ಪರಿಸಿರುತ್ತವೆ. ಸರಕಾರೀ ಮಾಲಕೆಯುಳ್ಳ ಮತ್ತು ಬೇರೆ ಯಾವತ್ತು ಪ್ರಕಾರದ ರಣವ ಈ ಬ್ಯಾಂಕಿನಲ್ಲಿ ಸಂಗೃಹಿಸಲ್ಪಡುತ್ತದೆ; ಮತ್ತು ಸರಕಾರವು ಏಷಿಡಾಗ್ ಇಂಡಿಡಷ್ಟ್ ರಣವನ್ನು ಈ ಬ್ಯಾಂಕು ಕೊಡುತ್ತದೆ. ಜನರ ತೇವುಗಳಿಂದರೂ ಇದರಲ್ಲಿ ಇಡಲ್ಪಡುತ್ತದೆ. ಈ ಪ್ರಕಾರ ಇದು ಯಾರಿಂದ ನೂರು, ಯಾರಿಂದ ಸಾವಿರ, ಯಾರಿಂದ ಲಕ್ಷ್ಯಗಟ್ಟಿ ರಣವನ್ನು ಒಟ್ಟಿಗೂಡಿಸಿ, ಸಾಲದ ರೂಪದಿಂದಲೂ, ದುಂಡಿಯ ರೂಪದಿಂದಲೂ ಜನರಿಗೆ ರಣವನ್ನು ಉಪಯೋಗಿಸಲಿಕ್ಕೆ ಕೊಡುತ್ತದೆ. ಇದೊಂದು ಬ್ಯಾಂಕು ರಣದ ವ್ಯವಹಾರದಲ್ಲಿಯ ಡೇರ್ಕ ವ್ಯಾಪಾರಿಯಾಗಿರುತ್ತದೆ. ಮುಂಬಯಿ, ಮದ್ರಾಸ್, ಕಲಕತ್ತಾ ಮುಂತಾದ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ರಣದ ವ್ಯವಹಾರಕ್ಕೂ ಸ್ಥಿರ ಕಂಪನಿಯ ವಿಶೇಷ ಕಾಯಿದೆಯ ಪ್ರಕಾರ ಸೇರಿಂದಾಯಿಸಿದ ಬೇರಿ ಬೇರಿ ತರದ ಬ್ಯಾಂಕುಗಳಿರುವವು. ಇವಾದರೂ ಜನರ ಕಡೆಯಿಂದ “ಹಸಿಹಿ ಕೂಡಿ ಹಳ್ಳಿ” ಹೇಬಂತೆ ತೇವುಗಳನ್ನು ತೆಗೆದು ಕೊಂಡು ರಣವನ್ನು ಒಟ್ಟಿಗೂಡಿಸಿ ಮರಳಿ ಅದನ್ನು ವ್ಯಾಪಾರಸ್ಥರಿಗೆ ಉಪಯೋಗಿಸಲಿಕ್ಕೆ ಕೊಡುವವು. ಇವು ರಣದ ವ್ಯವಹಾರದ ತೋರ್ಕ ಗಿರಾಕಿಗಳು. ಇವಲ್ಲದೆ ಉರೂರಿಗೆ ಹತ್ತು ಇವ್ವತ್ತು ಸಾನಿರಂಗಳಂತೆ

ಜನರಿಗೆ ಹಣವನ್ನು ಪೂರ್ಯೇಸುವ ಸಾಹುಕಾರರು ಇದ್ದೇ ಇರುವರು. ಇವರು ಚಿಲ್ಲರ ಗಿರಾಕಿಗಳು ಹತ್ತಿಯ ವ್ಯವಹಾರವನ್ನು ಮಾಡುವಂತಹ ದೊಡ್ಡ ದೊಡ್ಡ ವಾಪಾರಿಗಳು ಅಂದರೆಯಾರ ಖರೀದಿಯು ಪ್ರತಿದಿವಸ ಲಕ್ಷಗಟ್ಟಿ ಸಡೆಯುವದೋ ಅಂಥವರು ಅಥವಾ ಕಂಪನಿಗಳು ಇದರ ಲ್ಲಿಯ ತೋರ್ಕ ಗಿರಾಕಿಗಳೆಂದರೆ ಸಡೆಯಬಹುದು. ಸಾವಿರ, ಎರಡು ಸಾವಿರ ರೂಪಾಯಿಗಳ ವ್ಯಾಪಾರಸ್ಥರು ಚಿಲ್ಲರ ಗಿರಾಕಿಗಳು. ಇರಲಿ. ಇದು ಕೆಣ್ಣಗಳಿಗೆ ಕಾಣಿದಂತಹ ಹಣದ ವ್ಯವಹಾರವಿರುತ್ತದೆ.

ನಮ್ಮ ಸಹಕಾರೀ ಚಳವಳಿಯ ಸಲುವಾಗಿ ಹಣದ ಕೋರತೆಯು ಬಹಳಿರುವದು. ಒಕ್ಕಲತನದ ಉದ್ದೇಶಕ್ಕೆ ಎಷ್ಟು ಕಡಿಮೆ ಬಹಳಿಯೇದ ಹಣವು ದೂರಕುವದೋ ಅಷ್ಟು ಬೇಕಾಗಿದೆ. ಇದಕ್ಕೂ ರವಾಗಿಯೇ ಹಣದ ವ್ಯವಹಾರಕ್ಕೂ, ಸಹಕಾರೀ ಚಳವಳಿಗೂ ಶಕ್ತಿ ದ್ವಷ್ಟಿ ನಿಕಟ ಸಂಬಂಧವನ್ನುಂಟು ಮಾಡಬೇಕಾಗಿದೆ. ಸದ್ಯಕ್ಕೆ ಹಣದ ವ್ಯವಹಾರದೊಳಗೆ ವ್ಯಾಪಾರೀ ಜನರ ಪತ್ತು ಇರುತ್ತದೆ. ಇವರು ಐಂಪಿಲಿಯಲ್ಲಿ ಬ್ಯಾಂಕ್, ಜಾಯಿಂಟ್ ಸ್ಟೋರ್ ಬ್ಯಾಂಕ್ ಮತ್ತು ಬೇರೆ ಸಾಹುಕಾರ ಜನರಿಗೆ ಹಣವನ್ನು ಸುಲಭರಿತೀಯೇದ ಪೂರ್ಯೇಸುವರು. ಇದರ ಕಾರಣವೇಸಂದರೆ, ಈ ವ್ಯವಹಾರದಲ್ಲಿ ವ್ಯಾಪಾರಸ್ಥರು ತಮ್ಮ ಗೊತ್ತು ಗುತ್ತುಗಳನ್ನು ಚನ್ನಾಗಿ ವೂಡಿಟ್ಟಿರುವರು. ವ್ಯವಹಾರದ ಮುಖ್ಯ ಸೂತ್ರದಾರನು ವ್ಯಾಪಾರಸ್ಥನಿರುವ ಮೂಲಕ ವ್ಯಾಪಾರಸ್ಥರ ಬಂಧುತ್ವವು ಇಲ್ಲಿ ತೀವ್ರ ಕಳಿದುತ್ತದೆ. ಹಿಂದುಸ್ಥಾನದ ಮುಖ್ಯವಾದ ವ್ಯವಹಾರ ಅಥವಾ ಉದ್ದೇಶವು ಒಕ್ಕಲತನವಿರುತ್ತದೆ. ನೂರಕ್ಕೆ ಎಂಬತ್ತರಂತೆ ಜನರು ಒಕ್ಕಲತನದಿಂದಲೇ ಉಪಜೀವಿಸುವರು. ಇಲ್ಲಿಯು ಭೂಮಿಯು ಫಲದ್ವಾಪನ್ಯಾಸದ್ವಾ, ಹವೆಯು ಪ್ರೇರುಗಳಿಗೆ ಪ್ರೋಷಕವಾದದ್ವಾ ಮತ್ತು ರ್ಯಾತ್ ಜನರು ಪ್ರಾಮಾಣಿಕರೂ, ಮೈಮು ರಿದು ದುಡಿಯುವವರಿದ್ದಾಗ್ನಿ, ಒಕ್ಕಲಿಗರಿಗೆ ಬೇಕಾಗುವ ಹಣವು ವ್ಯಾಪಾರೀ ಜನರಿಗಿಂತ ಯಾಕೆ ತುಟ್ಟಿಯಾಗಿ ಸಿಗುವದೆಂಬುದನ್ನು

ವಿಚಾರಿಸುವಾ. ಭೂಮಿಗಳು ಬೆಳೆಯದಿದ್ದಲ್ಲಿ ವ್ಯಾಪಾರವು ನಷ್ಟ
ಹೊಂದುವದು. ಹೀಗಿದ್ದರೂ ಕೂಡ ವ್ಯಾಪಾರಸ್ಥರ ಶ್ರೀಮಂತಿ
ಕೆಯೂ, ಒಕ್ಕುಲಿಗರ ದರಿದ್ರತ್ವನೂ ಬೆಳೆಯುತ್ತಲೇ ಇರುವವು.
ವ್ಯಾಪಾರ ಮತ್ತು ಒಕ್ಕುಲತನದ ನಮ್ಮೆ ನಿಜವಾಗಿಯೂ ಒಮ್ಮನಷ್ಟಿಲ್ಲ.
ಇವೆರಡೂ ಒಂದಕ್ಕೊಂದು ಪರಿಪೂರ್ಣವಾಗಿರುತ್ತವೆ. ಭೂಮಿಗಳು
ಚನ್ನಾಗಿ ಬೆಳೆದರೆ ವ್ಯಾಪಾರಕ್ಕೆ ಭರತೀ ಬರುತ್ತದೆ. ವ್ಯಾಪಾರದಲ್ಲಿ
ಮೇಲಾಟ (Competition) ವಾಗಪತ್ತಿದರೆ ಭೂಮಿಯ ಉತ್ಪನ್ನಗಳಿಗೆ
ಬೆಳೆಯು ಹೆಚ್ಚಿಗೆ ಬರುತ್ತದೆ. ಈ ಪ್ರಕಾರ ಪರಸ್ಪರ ಸಂಬಂಧವಿರು
ತ್ತದೆ. ಆದರೆ ಯಾವವುಕಾರ, ಎರಡೂ ಕಣ್ಣಗಳು ಸಮೀಕ್ಷಾವದಲ್ಲಿ
ದ್ವಾರೂ ಒಂದನ್ನೊಂದು ನೋಡಲಾರವೂ ಆದರಂತೆ ಒಕ್ಕುಲತನದ
ಮತ್ತು ವ್ಯಾಪಾರದ ಸಂಗತಿಯಾಗಿದೆ ಎರಡೂ ಕಣ್ಣಗಳ ಇರುವಿಕೆ
ಯನ್ನೂ ಮತ್ತು ಗುರ್ತನ್ನೂ ಮಾಡಿಕೊಡಲಿಕ್ಕೆ ಕನ್ನಡಿಯು ಹೇಗಿರು
ವದೋ ಆದರಂತೆಯೇ ವ್ಯಾಪಾರ ಮತ್ತು ಒಕ್ಕುಲತನದ ಸಂಯೋಗ
ವನ್ನು ಮಾಡಿಕೊಡುವದಕ್ಕೆ (ನಮ್ಮ) ಸಹಕಾರೀ ಚಳವಳಿಯು
ಖವಯುಕ್ತವಾಗಿರುತ್ತದೆ.

ಪರಮೇಶ್ವರನ ದಯವಿಂದ ಹಿಂದುಸ್ಥಾನದ ಒಕ್ಕುಲಿಗಿಗೆ ಹಣ
ವನ್ನು ಸುಲಭವಾಗಿ ದೊರಕಿಸುವ ಯಿತುಮಾನವು ನಮ್ಮ ಕಡೆಗೆ
ಇರುತ್ತದೆ. ಒಕ್ಕುಲಿಗಿಗೆ ಹಣದ ಅವಶ್ಯಕತೆಯು ವೈಶಾಖಮಾಸ
ದಿಂದ ಪೌಷ್ಟಿದವರಿಗೆ ಇರುತ್ತದೆ. ಈ ಕಾಲಕ್ಕೆ ಮೇಲೆ ಹೇಳಿದ
ಬ್ಯಾಂಕುಗಳಲ್ಲಿ ಮತ್ತು ಸಾಹುಕಾರರಲ್ಲಿ ಹಣವು ಅನಾವಶ್ಯಕವಾಗಿ
ಬಿದ್ದಿರುತ್ತದೆ. ಬ್ಯಾಂಕುಗಳು ಸಾಧಾರಣವಾಗಿ ಯಾವದರಿಂದ ಜನ
ರಿಗೆ ಹಣವನ್ನು ಸಾಲವಾಗಿ ಕೊಡುವವೆಂಬುದರ ಕಡೆಗೆ ಲಕ್ಷಣವನ್ನು
ಸೆದರಿ ಕಂಡುಬರುವದೇನಂದರೆ — ಜ್ಯೇಷ್ಠ, ಆಷಾಡ, ಮಾಸಗಳಲ್ಲಿ
ಬ್ಯಾಂಕಿನ ಬಡ್ಡಿಯ ದರವು ನೂರಕ್ಕೆ ಇರಂತೆ ಇರುತ್ತದೆ. ಅದು
ಬೆಳೆ ಬೆಳೆಯುತ್ತ ಪೌಷ್ಟಿ, ಮಾಘ, ಫಾಲ್ಗುಣಗಳಲ್ಲಿ ಉರವರೆಗೆ

ಮುಟ್ಟುತ್ತದೆ. ಇದಕ್ಕೆ ಕಾರಣವೇನಂದರೆ, ಈ ತಂಗಳುಗಳಲ್ಲಿ ವ್ಯಾಪಾರಸ್ಥರಿಗೆ ಹಣವು ಬೇಕಾಗುತ್ತದೆ. ಸಂಕೆಯಲ್ಲಿ ಜೋಳ ಮುಂತಾದ ಧಾನ್ಯಗಳು ಸಾಕಷ್ಟು ಇಲ್ಲದೆ ಇದ್ದು, ಕೊಂಡುಕೊಳ್ಳುವವರು ಬಹಳ ದ್ವರೀ ಆ ಧಾನ್ಯದ ಬೆಲೆಯು ಯಾವ ಪ್ರಕಾರ ಹೆಚ್ಚುತ್ತದೆಯೋ ಅದರಂತೆ ಹಣವು ನಿಯಮಿತವಾದದ್ದು ಬೇಡುವವರ ಪ್ರಮಾಣವು ಹೆಚ್ಚುದರೆ ಬ್ಯಾಂಕುಗಳು ತಮ್ಮ ಬಡ್ಡಿಯ ದರವನ್ನು ಅಧಿವಾ ಹಣದ ಬೆಲೆಯನ್ನು ಹೆಚ್ಚಿಸುತ್ತಿವೆ. ಒಕ್ಕುಲಿಗರಿಗೆ ಯಾವಕಾಲದಲ್ಲಿ ಹಣದ ಅವಶ್ಯಕತೆಯು ಇರುವದೋ ಆ ಕಾಲದಲ್ಲಿ ಎರಡನೆಯವರಿಗೆ ಇರುವದಿಲ್ಲ. ಆಗ ಒಕ್ಕುಲಿಗರಷ್ಟೇ ಗಿರಾಕಿಗಳಿರುವದರಿಂದ ಹಣದ ಬೆಲೆಯು ಇಂದಿರುತ್ತದೆ. ಈ ಪರಿಸ್ಥಿತಿಯು ಅನುಕೂಲವಿದ್ದಾಗ್ನಿನಾವು ಆದರ ಲಾಭವನ್ನು ಇಂದಿನವರಿಗೆ ಮಾಡಿಕೊಂಡಿರುವದಿಲ್ಲ. ಇಷ್ಟಾದಿವಸಗಳವರಿಗೆ ನಾವು ಅಲಕ್ಷ್ಯ ಮಾಡಿದ್ದೇವೆ. ಆದರೆ ಈಗ ಮಾತ್ರ ಹಾಗೆ ಮಾಡಿ ಉಪಯೋಗವಿಲ್ಲ. ನಮ್ಮ ಸಹಕಾರೀ ಚಳವಳಿಯು ಈಗ ಬಾಲ್ಯವಸ್ಥೆಯಲ್ಲಿರದೆ ದೊಡ್ಡದಾಗುತ್ತ ನಡೆದಿರುತ್ತದೆ. ಇಲ್ಲಿಯ ವರಿಗೆ ನಾವು ನಮ್ಮ ನಮ್ಮೊಳಗೆ ಪ್ರಯತ್ನಮಾಡಿ ಹೇಗೂ ದರೂ ಸರಿಪಡಿಸಿಕೊಂಡೆವು. ಇನ್ನು ಮೇಲೆ ಮಾತ್ರ ತಡೆಯುವದು ಕರಿಣವಿರುತ್ತದೆ. ಅದಕ್ಕಾಗಿಯೇ ನಾವು ಹಣದ ವ್ಯವಹಾರದಲ್ಲಿ ನಮ್ಮ ಗುರುತಿನ್ನು ಮಾಡಿಕೊಂಡು ಕಡಿಮೆಯಾದ ಬೆಲೆಯ ಮತ್ತು ಅನುಕೂಲ ಪರಿಸ್ಥಿತಿಯ ಲಾಭವನ್ನು ವಡೆದುಕೊಳ್ಳಲಿಕ್ಕೆ ನಿಲಂಬ ಮಾಡಿ ಉಪಯೋಗವಿಲ್ಲ. ಯಾಕಂದರೆ, ಈ ಚಳವಳಿಯ ವ್ಯಾಪ್ತಿಯು ಸಂಘಗಳಲ್ಲಿ ದುಡಿಯುವ ಭಾಂಡವಲವು ಸದ್ಯಕ್ಕೆ (೧೯೫೦) ಎರಡು ಸೂರು ಕೊಟೆ ರೂಪಾಯಿಗಳಿಗೆ ವಿಳಿರುವದು. ಇದರಲ್ಲಿ ತಮ್ಮ ಸ್ವಾಂತಕ್ಷಿಂತ, ಎರಡನೇಯವರ ಹಣವು ಎರಡರಷ್ಟು ಇರುತ್ತದೆಂದು ಸ್ಥಾಲಮಾನದಿಂದ ಹೇಳುವುದು. ನಮಗೆ ಈ ಚಳವಳಿಯನ್ನು ಹೆಚ್ಚಿಗೆ ಬೆಳೆಯಿಸುವದು ಇಷ್ಟವಿರುತ್ತದೆ. ಆದರೆ ಜನರ ಹಣದ ಸಂಬಿಗೆಯು

ಮೇಲೆ ಮಾತ್ರ ನಾವು ಅದನ್ನು ಬೆಳಿಸಬೇಕೇದರೆ, ನಮ್ಮ ಪತ್ತು ಇರದೆ ಇದ್ದಲ್ಲಿ ನಾವು ಧಡಕ್ಕೆ ಹತ್ತಾರೆವು. ದ್ಯೇವಯೋಗದಿಂದ ಎಲ್ಲ ಜನರು ತಮ್ಮ ತಮ್ಮ ಶೇಪುಗಳನ್ನು ಏಕಕಾಲಕ್ಕೆ ತಿರಿಗಿ ಬೇಡಿದರೆ ನಮ್ಮ ಕಡೆಗೆ ಕೊಡುವ ವ್ಯವಸ್ಥೆಯು ಏನಿರುವದೆಂಬದರ ಬಗ್ಗೆ ಏಜಾರಿಸಿರಿ. ನಮ್ಮ ಹತ್ತರ ಬೇಕಾದಷ್ಟು ಆಸ್ತಿ ಇರುತ್ತದೆ. ಆದರೆ ಉವರ್ಯೋಗ ವೇನು? ಈವುದಾರರು ಬೇಡಿದ ಕೂಡಲೇ ಆಗಿಂದಾಗ್ಗೆ ಕೂಡಲಿಕ್ಕು ನಮ್ಮ ಹತ್ತರ ರೋಬಿ ಹಣವಿರಬೇಕಾಗುತ್ತದೆ. ಆದ್ದರಿಂದಲೇ ಪ್ರತಿಯೊಂದು ಸೆಂಟ್ರಲ್ ಬ್ಯಾಂಕು ಇಂಂಕ್ ಇಂರಂಟ್‌ಫ್ಲೂಜ್‌ಎಸ್‌ ನೆಂಬ (ಗಂಗಾಜಲಿ) ಕೆಲವೊಂದು ಹಣವನ್ನು ಕಾಡಿಬೇಕೆಂದು ಅನುಭವದಿಂದ ಕಂಡುಬಂದಿರುತ್ತದೆ. ಈ ರೋಬಿ ಗಂಗಾಜಲಿಯನ್ನು ಕಾಡಿಬೇಕೆಂದು ಹೊಡಿಸಿ ಪ್ರಸಂಗೀಕಾರಾತ ನಮ್ಮ ಮೇಲೆ ಆವಶ್ಯಕ ಬಂದು ನಮ್ಮನ್ನು ಯಾರೂ ಕೇಳಿದೆ ನಮ್ಮ ಸಂಸ್ಥೆಗಳ ಯಾವಕ್ಕೂ ಪ್ರತಿಷ್ಠಿತತ್ವವು ಇಲ್ಲದಂತಾಗುವದು. ಸಾರಾಂಶವೇನಂದರೆ, ಈ ರೋಬಿ ಉಳಿಸಿಧಿ-ಗಂಗಾಜಲಿ-ಯನ್ನು (Fluid Resource) ಕಾಡಿತುವದು ಅತಿ ಅವಶ್ಯವಿರುತ್ತದೆ. ಜನರ ಹಣವು ಹೊಟ್ಟಿಮೊದಲು ಸೋಡುವದರಲ್ಲಿ ಕಂಡಷ್ಟು ಸುಲಭವಿರುವದಿಲ್ಲಿಂಬಾದು ಮೇಲಿನ ಉದಾಹರಣೆಯಿಂದ ಸ್ವೇಷಣಾಗಿರುತ್ತದೆ. ನಮಗೆ ಹಣವು ಮಾತ್ರ ಅವಶ್ಯವಾಗಿ ಬೇಕು; ಆದರೆ ಜನರಿಂದ ಅದನ್ನು ಉತ್ತರಿಸಿ ಕೊಳ್ಳಲಿ ವದು ಕರಿಣ, ಈ ಇಬ್ಬಣದ ಪೇಚು ನಮ್ಮ ಮುಂದೆ ಇರುವದು. ಇದರೊಳಗಿಂದಲೇ ನಮಗೆ ವಾಗ್ರವನ್ನು ಹುಡುಕಬೇಕು ಕಾಗಿದೆ. ಅದನ್ನು ಹೇಗೆ ಹುಡುಕಬೇಕೆಂಬುದನ್ನು ಕ್ರಮವಾಗಿ ವಿಚಾರ ಮಾಡುವಾ.

ಹಣದ ವ್ಯವಹಾರದಲ್ಲಿ ನಮ್ಮ ಗೊತ್ತು ಗುರುಗಳನ್ನು ಮಾಡಿಕೊಳ್ಳಬೇಕು. ಮತ್ತು ಅದರಲ್ಲಿ ಉದ್ದೋಜನಾಡುವ ವಾಗ್ರವನ್ನು

ಕಂಡುಕೊಳ್ಳಬೇಕಾ. ನಮ್ಮ ಆಸ್ತಿಯ ಅಂದರೆ ವಶಿನ ವ್ಯಾಪಾರದ ಅಂಗಡಿಯ ಗೊತ್ತನ್ನು ಹಣದ ವ್ಯವಹಾರದೊಳಗಿನ ತೋಕ ವ್ಯಾಪಾರ ಸ್ಥರಿಗೆ ಮಾಡಿಕೊಡಬೇಕಾ. ಹಣದ ವ್ಯವಹಾರದಲ್ಲಿ ಕಾರ್ಯಗಳು ಮುಖ್ಯವಾಗಿ “ವಚನ ಕಾಗದ” ಅಥವಾ “ಪ್ರಮಿಸರಿ ನೋಟ್” “ಹುಂಡಿ” ಅಥವಾ ಅದರಂತಿರುವ “ಬಿಲ್ಸ್ ಆಫ್ ಎಕ್ಸ್ಚೇಂಜ್” ಇವು ಗಳಿಂದ ಸಡೆಯುತ್ತವೆ. ಹಣದಾಲ್ವಕ್ಯಕೆ ಯುಂಟಾದ ಕೂಡಲೆ ವಶಿನ ಜೋರಿನಿಂದ ಒಬ್ಬ ವ್ಯಾಪಾರಸ್ಥನು ಮತ್ತೊಬ್ಬರ ಮೇಲೆ ಹುಂಡಿಯನ್ನು ಬರೆಯುತ್ತಾನೆ. ಹುಂಡಿ ಸ್ನೇಕರಿಸುವ ಸಾಹುಕಾರ ಸಿಗೆ ಹಣದ ಅಡಚಣಿಯಾದಾಗ ಅದೇ ಹುಂಡಿಯನ್ನು ಆವನು ಮೂರನೇಡವಸಿಗೆ ಮಾರಿಕೊಳ್ಳುತ್ತಾನೆ. ಈ ಪ್ರಕಾರ ಅದು ಮಾರಾಟವಾಗುತ್ತಾಗುತ್ತೇ ಗೊತ್ತಾದ ಮುದ್ದತ್ತಿನ ದಿವಸಕ್ಕೆ ಯಾರ ಹತ್ತರ ಆ ಹುಂಡಿಯು ಇರುವದೋ ಆವರು ಮೊಟ್ಟಮೊದಲು ಹುಂಡಿಯನ್ನು ಬರಿದ ಸಾಪ್ತಕಾರನ ಕಡೆಗೆ ಅದನ್ನು ತಂದು ಹಣವನ್ನು ತೆಗೆದುಕೊಳ್ಳುತ್ತಾನೆ. ಇದರಂತೆಯೇ ಪ್ರಮಿಸರಿ ನೋಟಿನದಾದರೂ ಇರುತ್ತದೆ. ಇದರಲ್ಲಿಯ ಕರಾರವೆಂದರೆ “ಯಾರ ಕಡೆಯಿಂದ ಹಣವನ್ನು ತೆಗೆದುಕೊಂಡಿರುತ್ತದೋ ಆವರಿಗೆ ಅಥವಾ ಆವರು ಅಪ್ಪಣ ಮಾಡಿದ ವರಿಗೆ ಬೇಡಿದ ಕೂಡಲೇ ಹಣವನ್ನು ಕೊಡುವದರಲ್ಲಿ ಬರುವದು. ಈ ಕರಾರಿನ ಕಸುವಿನ ಮೇಲೆ ಪ್ರಮಿಸರಿ ನೋಟ್ ಸಹಾ ಮಾರಾಟ ಮಾಡುವದರಲ್ಲಿ ಬರುವವು, ಆದರೆ “ಹುಂಡಿ” ನುತ್ತು “ಬಿಲ್ಸ್ ಆಫ್ ಎಕ್ಸ್ಚೇಂಜ್” ಇವುಗಳಿಂದಲೇ ವ್ಯಾಪಾರವು ಬಹಳ ಸಡೆಯುತ್ತದೆ. ಸಣ್ಣ ಸಣ್ಣ ಸಾಪ್ತಕಾರರು ಬ್ಯಾಂಕಿನಿಂದ ರೂಪಾಯಿಗಳನ್ನು ತೆಗೆದುಕೊಳ್ಳುವಾಗ್ಗೆ ಪ್ರಮಿಸರಿ ನೋಟ್‌ಗಳನ್ನು ಬರಿದುಕೊಡುತ್ತಾರೆ. ಈ ಯಾವತ್ತೂ ಕಾರಭಾರದ ತಳದಲ್ಲಿ ಮಾರಾಟಮಾಡುವ ಮತ್ತು ಮಾರಾಟಕ್ಕೆ ತೆಗೆದುಕೊಳ್ಳುವ ಪದ್ಧತಿಯು ಇರುತ್ತದೆ. ಇದರಿಂದ ಹುಂಡಿಗಳು ಸರ್ವಕಾರೀ ನೋಟ್‌ಗಳಿಂತೆ ಚಲನೀ ನೋಟ

ಗಳಾಗುತ್ತವೆ. ಮತ್ತು ನಾಣ್ಯಗಳಿಂದ ಪ್ರತ್ಯೇಕ ಕೊಂಡುಕೊಳ್ಳುವ ದನ್ನ ಮಾಡದೆ ಬರೇ ಪತ್ತಿನ ಮೇಲಿಂದ—ಕೇವಲ ಕಾಗದದ ಚೀಟಿಗಳಿಂದ ವ್ಯಾಪಾರೀ ಜನರು ತಮ್ಮ ತಮ್ಮೊಳೆಗೆ ಲಕ್ಷ್ಯಗಟ್ಟಿ ರೂಪಾಯಿಗಳ ವ್ಯವಹಾರವನ್ನು ಮಾಡುತ್ತಾರೆ. ನಮ್ಮ ಉದ್ದೇಶಗಳಿಗಳಲ್ಲಿ ಹುಂಡಿಗಳಿರುವದಿಲ್ಲ. ಆದರೆ ಪ್ರಾಮಿಸರಿ ಸೋಚುಗಳಿರುವವು. ಸಹಕಾರೀ ಸಂಘಕ್ಕೆ ಹಣದ ಅವಶ್ಯಕತೆಯಂಟಾದ ಕೂಡಲೇ ಅದು, ಜೀರಮನಾ ಅಥವಾ ಸೇಕ್ರೆಟರಿಯ ಸಹಿಯಿಂದ ಸಂಘದ ಹೆಸರಿನಲ್ಲಿ ಸೆಂಟ್ರಲ್ ಬ್ಯಾಂಕಿಗೆ ಒಂದು ಪ್ರಾಮಿಸರಿ ಸೋಚಿಸ್ತು ಬರೆದುಕೊಡುತ್ತದೆ. ಈ ರೀತಿಯಿಂದ ಒಂದೊಂದು ಸೆಂಟ್ರಲ್ ಬ್ಯಾಂಕಿನ ಹತ್ತರ ಇವ್ವತ್ತು ಮೂವತ್ತು ಸಾವಿರ ರೂಪಾಯಿಗಳ ಪ್ರಾಮಿಸರಿ ಸೋಚುಗಳಿನ್ನಿಂದ್ದು ಸದರ ಬ್ಯಾಂಕಿಗೆ ಹಣದ ಅವಶ್ಯಕತೆಯಾದ ಕೂಡಲೇ ಆ ಸೋಚುಗಳನ್ನು ಮಾರಾಟಮಾಡಿ ಹಣವನ್ನು ಕೂಡಿಸಬಹುದು. ಈ ಪದ್ಧತಿಯು ನಮ್ಮಲ್ಲಿ ಇದುವರೆಗೂ ಬಳಿಕೆಯಲ್ಲಿ ಒಂದಿಲ್ಲ. ಇದೊಂದು ನಮ್ಮಲ್ಲಿಯಡಚಣಿಯಂದೇ ಹೇಳಬಹುದು. ಇದರ ನಿಜವಾದ ಕಾರಣವೇನಂದರೆ ಸಾವುಕಾರ ಜನರಿಗೂ ಬ್ಯಾಂಕುಗಳಿಗೂ ನಮ್ಮ ವ್ಯವಹಾರ ಮತ್ತು ಕಾರಭಾರಗಳ ಪರಿಚಯವಿಲ್ಲ. ಸಾಹುಕಾರರೂ ಬ್ಯಾಂಕುಗಳೂ ಜನರ ಸ್ಥಾವರ ಆಸ್ತಿಯ ಕಡೆಗೆ ಲಕ್ಷ್ಯಕೊಡದೆ ಬರೇ ಪತ್ತಿನ ಕಡೆಗೆ ಇಂದರೆ ಗೊತ್ತುಮಾಡಿದ ವಿಶಿಗೆ ಹಣವನ್ನು ತಿರುಗಿ ಕೊಡುವ ಸಾಮಧ್ಯದ ಕಡೆಗೆ ಸೋಡುತ್ತಾರೆ. ಪತ್ತೆನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ವ್ಯಾಪಾರಸ್ಥರು ಬಹಳೇ ಕೆತ್ತರಿರುವರು. ಒಂದು ವೇಳೆ ನಿಯಮಿಸಿದ ವೇಳೆಗೆ ಹಣವನ್ನು ಕೊಡದೆ ಹೋದರೆ ಹುಂಡಿಯನ್ನು ಬರೆಯಿವ ಸಾಹುಕಾರನಿಗೆ ಪ್ರಾಣಾಂತ ವೇದನೆಗಳಾಗುತ್ತವೆ. ಇದಕ್ಕೆ “ಪತ್ತು” ಎನ್ನುವರು. ಆದರೆ ನಮ್ಮಲ್ಲಿದೆನ ಪದ್ಧತಿಯ ಕಡೆಗೆ ತನು ಹೊರಳುವಾ. ನಮ್ಮ ಒಕ್ಕಳಿಗರು ಕರಾರು ಮಾಡುವಾಗ ಅಥವಾ ಬರೆದುಕೊಡುವಾಗ

ಎಂಥಹ ಬೇಕಾದಂತಹ ನಿಯಮಗಳಿಗೆ ಬದ್ದ ರಾಗುವರು. ಹಣವನ್ನು ಮುದ್ದತಿಗೆ ಸರಿಯಾಗಿ ಕೊಡಲಿಕ್ಕೆ ತಪ್ಪಿದಲ್ಲಿ ೧೦೦ಕ್ಕೆ ಇರಂತೆ ಸಹ ಬಡ್ಡಿಯನ್ನು ಕೊಡುವರಲ್ಲದೆ ವೇಳೆಗೆ ಸರಿಯಾಗಿ (ಮೊದಲು ಕರಾರು ಮಾಡಿದಂತೆ) ಹಣವನ್ನು ಕೊಡುವದಿಲ್ಲ. ಇದೇ ವ್ಯಾಪಾರಸ್ಥರ ಮತ್ತು ಒಕ್ಕಿಲಿಗರ ನಡುವಿರುವ ಮಹಡಂತರವು. ಒಬ್ಬರ ಏರುವಿಕೆಗೂ ಮತ್ತೊಂದೇ ಅಂತರವು. ಒಕ್ಕಿಲಿಗರ ಉನ್ನತಿಯನ್ನು ಬಯಸುವವರು ಕರಾರು (ನಿಯಮ) ಗಳ ಪರಿಶ್ರವನನ್ನು ಚನ್ನಾಗಿ ತಿಳಿಸಿ ಹೇಳಬೇಕು. ಎರಡನೇ ಯವರ ಹಣವನ್ನು ಬೇಕಾದಂಥ ನಿಯಮಗಳಿಗೆ ಒಳಪಟ್ಟು ಹೇಗೆ ತರುವನೋ ಹಾಗೆಯೇ ಬೇಕಾದಂಥ ಸಂಕಟ-ಅಡಜಣಿಗಳನ್ನು ಬದಿಗೂತ್ತಿ ಮುದ್ದತಿಗೆ ಸರಿಯಾಗಿ ಹಣವನ್ನು ತಿರುಗಿ ಕೊಡಬೇಕು. ಈ ವಧ್ಯತಿಯ ಅಭಾವದಿಂದ ಒಕ್ಕಿಲಿಗರ ವರ್ಗವು ನಿಜವಾಗಿಯೂ ಸಂಪನ್ಮೂರಿದ್ದಾಗ್ನೇ, ಅವರ ಮೇಲೆ ಎರಡನೇಯವರ ವಿಸ್ವಾಸವು ಕೂಡುವದೇ ಇಲ್ಲ. ಒಕ್ಕಿಲಿಗರಿಗೆ ಸಾಲಕೊಡುವ ಪ್ರಸಂಗದಲ್ಲಿ ಅವರ ಪತ್ತಿನ ಕಡೆಗೆ ಲಕ್ಷ್ಯಕೊಡದೆ ಅವರ ಹತ್ತಿರುವ ಸ್ಥಾವರ ಆಸ್ಥಿಯಕಡೆಗೆ ನೋಡುವರು. ಪ್ರಾಮೀಸರಿ ನೋಟ, ಮುಂದಿಗೇಂದ ಅವರ ಕೂಡ ವ್ಯವಹಾರಮಾಡದೆ ಕಬ್ಜಾವತ್ತಿ ಮುಂತಾದವು ಗೇಂದ ಮಾಡುವದರಲ್ಲಿ ಬರುತ್ತದೆ. ವ್ಯಾಪಾರಸ್ಥರ ಮತ್ತು ಒಕ್ಕಿಲಿಗರ ನಡುವಿರುವ ಈ ಅಂತರವನ್ನು ಹೊಗೆಲಾಡಿಸುವದಕ್ಕೂ ಇಸ್ತರ ಸಹಕಾರೀ ಚಳವಳಿಯ ಸಹಾಯವು ಅವಶ್ಯವಿರುತ್ತದೆ. ಸ್ವಾವಲಂಬನ, ಮಿತ್ಯವ್ಯಯ ಮತ್ತು ವಚನ ಪಾಲಿಸುವಿಕೆ ಇವೇ ಅಯುಧಗಳಿಂದ ಒಕ್ಕಿಲಿಗರು ತಮ್ಮನ್ನು ಕಾಪಾಡಿಕೊಳ್ಳಬೇಕು. ಇದೇ ಈ ಚಳವಳಿಯ ಘೇರೆಯವು. ಒಕ್ಕಿಲಿಗರಂತಹ ಅದ್ಭುತ, ಬಲವತ್ತಿರ ಮತ್ತು ಸಾಮಧ್ಯವಷಳಿವರ ಮುಂದೆ ಯಾರ ಆಟವೂ ನಡೆಯಲಾರದು. ವ್ಯಾಪಾರಸ್ಥರಿಗಿರುವ ಅವಯವಗಳೇ ಒಕ್ಕಿಲಿಗರಿಗೂ ಇರುವವು.

ಒಬ್ಬರು ಅವುಗಳ ಉಪಯೋಗ ಮಾಡಿ ಮತ್ತೊಬ್ಬರು ಮಾಡದ ಕಾರಣ ಸಹಕಾರೀ ಚಳುವಡಿಯು ಒಕ್ಕಲಿಗರಿಗೆ ಮೊಟ್ಟಮೊದಲು ಸ್ವಾವಲಂಬನದ ಕಿತ್ತೆಯನ್ನು ತೀದಲು ಹೇಳುತ್ತದೆ. ಇರಲಿ. ಹಣದ ವ್ಯವಹಾರದಲ್ಲಿ ತಮ್ಮ ವಚನಸ್ಸನ್ನು ಬೆಳೆಯಿಸಬೇಕಾದರೆ ಒಕ್ಕಲಿಗರು ನ್ಯಾಪಾರದಲ್ಲಿ ಕ್ರಿಹಾಕಬೇಕು ಕೊಟ್ಟ ವಚನವನ್ನು ಪಾಲಿಸಬೇಕು. ಉತ್ಪವಾಸ ಬೀಳುವ ಪ್ರಸಂಗ ಬಂದರೂ ಒಮ್ಮೆ ಒಳಪಟ್ಟ ಕರಾರುಗಳಿಗೆ ಮೂರಬಾರದು, ಇಷ್ಟದರೆ ಜಗತ್ತಲ್ಲಿ ತನ್ನ ರಣವನ್ನು ಒಕ್ಕಲಿಗರಿಗೆ ಸ್ವಾಧಿನವಾಡಲಿಕ್ಕೆ ಸಿದ್ಧವಾಗುತ್ತದೆ. ಆ ಮೇಲೆ ಸಾಷ್ಟಕಾರ ಅಥವಾ ಬ್ರಾಂಕುಗಳು ಸಿದ್ಧವಾಗುವದರಲ್ಲೇನು ಆಶ್ಚರ್ಯ ?

ಹಣದ ವ್ಯವಹಾರದಲ್ಲಿ ವೃತ್ತಿಯೊಬ್ಬನು ತನ್ನ ವಕ್ತೆಗಿರುವ ರಣವನ್ನು ಯಾವಾಗಲೂ ಸಿರುಪಯೋಗಿ ಬೀಳುಕೊಡುವದಿಲ್ಲ. ಹಣವು ಬಂದು ಪ್ರಕಾರದ ಮಾಸಿನಂತೆ (ಅಳತೆ) ಇರುತ್ತದೆ. ಜೊಳೆ, ಗೋದಿ, ಆಕ್ಷಿ, ಬೇಳೆ ಮುಂತಾದವುಗಳನ್ನು ಅಳಿಯುವದಕ್ಕೂ ಸ್ವಾಯಾವ ಪ್ರಕಾರ ಗಿರಿಷಾಸು, ವಾಪ್ರ, ವಾಸಿಗಳಿರುವವ್ಯಾಂತಿ ಅದರಂತೆಯೇ ಬೆಳ್ಳಿ, ಬಂಗಾರದ ತುಣುಕುಗಳ ಮೇಲೆ ರಾಜಮುದ್ರೆಯನ್ನೂ ತ್ವಿದರೂಪಾಯಿ, ಪವನಗಳಿರುವವು. ಈ ಮಾಸಿನಿಂದ ಕ್ರಮವು ಅಳಿಯುತ್ತಿದ್ದು.

ಹಣವನ್ನು ಗಡಿಗೆಯಲ್ಲಿ ಹಾಕಿ ಬಜ್ಜಿಡುವದು ಮುಹತ್ತಾವವು. ಎತ್ತುಗಳನ್ನು ಹೊಲಗೆಲಸಕ್ಕೆ ಹಚ್ಚಿದೆ ಬರೇ ಹಕ್ಕೆಯಲ್ಲಿಯೇ ಕಟ್ಟಿವದು, ದೇಗೆ ನಿರುಪಯುಕ್ತವ್ಯಾಂತಿ ಹಾಗೆ ಕೊಡಕೊಳ್ಳುವ ಮುಖ್ಯ ಸಾಧನವಾದ ಹಣವನ್ನು ಬಜ್ಜಿಡುವದು ನಿರುಪಯುಕ್ತವು. ಅದನ್ನು ಯಾವಾಗಲೂ ದುಡಿಯುವದರಲ್ಲಿ ತೊಡಕಿಸಿರಬೇಕು. ಈ ತಕ್ಷವನ್ನು ವ್ಯಾಪಾರಶ್ರದ್ಧೆ ಜನಾಗಿ ಕಂಡುಹಿಡಿದ್ದರಿಂದ ಅವರು

ದಿನೇ ದಿನೇ ವ್ಯವಹಾರದಲ್ಲಿ ಪ್ರಭಲರಾಗುತ್ತ ನಡೆದಿರುವರು. ಅವರು ಒಂದು ವೇಳೆ ಹಣದ ಉಪಯೋಗವನ್ನು ಮಾಡಿಕೊಳ್ಳಲಿಸಮಧಿರಾದರೆ ಆದನ್ನು ಸದುಪಯೋಗಮಾಡುವಂಥ ಎರಡನೇ ಯೋಗ್ಯ ಸಭ್ಯ ಗ್ರಹಸ್ಥನ ಕಟೆಗೆ ಕೊಡುವರು. ತೇವಿನ ರೂಪದಿಂದಾಗಲಿ ಅಥವಾ ಅಶಿ ಸ್ವಲ್ಪ ಬಡ್ಡಿಯದರದಿಂದಾಗಲಿ ಹಣವನ್ನು ಒಬ್ಬ ಯೋಗ್ಯ ಮನುಷ್ಯನ ಸ್ವಾಧಿನವಡಿಸುವದಕ್ಕೆ ಸರಾಫೀ (Banking) ಎಂಬ ಸಂಜ್ಞೆಯಂಟು. ಇದರಿಂದ ದುಡ್ಡು ದುಡಿಯತೋಡಗಿ ಪೇಟೆಯಲ್ಲಿ ಹರಿದಾಡಲಿಕ್ಕೆ ಹತ್ತಿದಕೂಡಲೆ ವ್ಯವಹಾರವು ಸುಲಭವಾಗಿ ಏರಿಕೆಯ ಘಾರಣೆಯು ಇಲ್ಲದಂತಾಗುವದು. ಹಣದ ಸರಾಫೀ ಮಾಡುವ ರುಚಿಯು ನಮಗೆ ಹತ್ತಲಿಕ್ಕೇ ಬೇಕು. ಹತ್ತರ ಹಣವೇ ಇಲ್ಲದೆ ಹೋದರೆ ವ್ಯಾಪಾರವನ್ನು ಹೇಗೆ ಮಾಡಬೇಕೆಂದು ಯಾರಾ ಪರೂ ಕೇಳಬಹುದು. ಆದರೆ ಅದು ಶುದ್ಧ ಕಪ್ಪು. ಪ್ರತಿಯೊಬ್ಬನೂ ಆದನ್ನು ಹೆಚ್ಚು ಕಡೆಮೆ ಪ್ರಮಾಣದಿಂದ ಮಾಡಲು ಶಕ್ತನಿರುವನು. ಉದಾಹರಣೆಗಾಗಿ, ಒಬ್ಬ ರೈತನಿಗೆ ಒಂದೇ ಗಾಡಿ ಹತ್ತಿಯು ಬೆಳೆದಿರುವದೆಂದು ಕಲ್ಪಿಸುವಾ. ಇಷ್ಟೇ ಉತ್ತರ್ವದ ಮೇಲಿಂದ ಅವನು ಒಂದು ವರುಷದವರಿಗೆ ತನ್ನ ಪ್ರಪಂಚವನ್ನು ಸಾಗಿಸುವನೆಂದು ತಿಳಿದರೆ ಅವನಿಗೆ ಆದನ್ನು ಒಯ್ದು ಕಾಟನಾ ಮಾಕೇಂಟಿಸಲ್ಲಿ ಮಾರಿದರೆ ಒಂದು ನೂರು ರೂಪಾಯಿಗಳ ದರದಂತೆ ಸರಾಸರಿ ಗಂಜ ರೂಪಾಯಿಗಳು ದೂರಿಯುವವು. ಇದರಲ್ಲಿ ಜಂ | ಇಂ ರೂಪಾಯಿಗಳಿಂದ ಪ್ರಪಂಚಕ್ಕೆ ಆವಕ್ಯವಿರುವ ವದಾಧಿಗಳನ್ನು ಕೊಂಡುಕೊಳ್ಳುತ್ತಾನೆ. ಇನ್ನುಳಿದ ಅಂತಹ ರೂಪಾಯಿಗಳನ್ನು ಅವನು ಮನಗೆ ಒಯ್ದು ಎಳ್ಳಿಸುವನು? ನಿಸ್ಸಂದೇಹವಾಗಿ ತನ್ನ ಮನಸೆಯಲ್ಲಿ, ತನ್ನ ಪೆಟ್ಟಿಗೆಯಲ್ಲಿ ಇಲ್ಲವೇ ನೆಲದಲ್ಲಿ ಇಡುವನು. ಆ ಮೇಲೆ ತನ್ನ ಖಚಿತಗೆ ಬೇಕಿಂದಾಗ ಸಾವಕಾಶವಾಗಿ ಹೊರಗೆ ತೆಗೆಯುತ್ತಾನೆ. ಇದೇ ಹಣವನ್ನು ಅವನು ತನ್ನ ಹತ್ತರ ಇಟ್ಟುಕೊಳ್ಳುದೆ ಮತ್ತೆ ತನ್ನಂತಹ ಬೇಕೆಂದು ವರುಷದವರಿಗೆ ತನ್ನ ಪ್ರಪಂಚವನ್ನು ಕೊಂಡುಕೊಳ್ಳುತ್ತಾನೆ.

ಜನರ ಹಣದೊಂದಿಗೆ ಯಾವದಾದರೀಂದು ಸೆಂಟ್ರ್ಯೂಲ್ ಬ್ಯಾಂಕಿನಲ್ಲಿ ತೇವು ಇಟ್ಟರೆ ನೂರಕ್ಕೆ ಖ-ಆರಂತೆ ಬಡ್ಡಿ ಬರುವದು. ಪ್ರತಿ ತಿಂಗಳಿಗೆ ಮೇಲು ಖಚಿತಗೆ ಚೇಕಾಗುವಪ್ಪು ಅಂದರೆ ಅಂತಿಮರೂಪಾಯಿಗಳಂತೆ ಹಣವನ್ನು ತಿರುಗಿತೆಗೆದುಕೊಳ್ಳುತ್ತ ಹೋದರೆ ವಷಾರ್ಥಕ್ಯಾದೊಳಗೆ ಏನಿಲ್ಲಿಂದರೂ ಈ ರೂಪಾಯಿಗಳನ್ನಾದರೂ ಬಡ್ಡಿಯರೂ ವದಿಂದ ದೊರುಕಿಸಬಹುದು. ಈ ಹದಿನ್ಯೇದು ರೂಪಾಯಿಗಳಂತೆ ಈ ಬಡರ್ಯೆತರ ಹದಿನ್ಯೇದು ದಿವಸಗಳ ಉಪ್ಪು, ಮೆಣಸಿನಕಾಯಿಗಳ ಸಾಧನವಾಗಿರುವವು. ಇದನ್ನು ಮನದಲ್ಲಿ ತಂದರೆ ಇದರ ಮಹತ್ವವು ತಿಳಿಯುತ್ತದೆ. ತೇನಿ ತೇನಿ ರಾತ್ರಿ, ಎಂಬ ಗಾದೆಗನುಸರಿಸಿ ಇವರು ನಡೆಯಲಾರಂಭಿಸಿದರೆ ಎಷ್ಟೂಂದು ನಿಧಿಯು ಕೂಡಬೀಳುವದೆಂಬದನ್ನು ನೀವೇ ನಿಂದ ಯಿಸಿರಿ. ಸದ್ಯದ ಸ್ಥಿತಿಯು ಮಾತ್ರ ನಿರಾಶಾಜನಕ ವಿರುತ್ತದೆ. ಸರಕಾರೀ ರಿಪೋರ್ಟರ್ಗಳ ಮೇಲಿಂದ ನೋಡಲಾಗಿ ಪ್ರತಿಯೊಬ್ಬ ಮೇಂಬರನ ಸರಾಸರಿ ತೇವು ಕ್ಷೇತ್ರದಲ್ಲಿ ರೂಪಾಯಿ ಇರುವದೆಂದು ಕಂಡುಬಂದಿದೆ. ಇದು ಸ್ವಾವಲಂಬನದ ಲಕ್ಷಣವಲ್ಲ. ವರಸ್ಪರ ಸಹಾಯದ ತತ್ವಕ್ಕೆ ಇದು ಬಿಟ್ಟಿರುವದು. ಇದಕ್ಕೆ ಕಾರಣವೇನಿಂದರೆ ಸಂಘದ ನಾಯಕರ ಮೇಲೆ ಸಂಘದ ಸಭಾಸದರದೇ ವಿಶ್ವಾಸವಿಲ್ಲ. ಸಹಕಾರೀ ಸಂಘವು ಎರಡನೇಡವರದಿರದೆ ತನ್ನದೇ ಇರುವದೆಂಬ ಬಗ್ಗೆ ಗೊತ್ತು ಇದ್ದೂ, ಅವಿಶ್ವಾಸವು ಏಕೆ? ತನ್ನ ವಿಶ್ವಾಸವು ತನ್ನ ಮೇಲೆಯೇ ಇರದೆ ಹೋದರೆ ಎರಡನೇಯವರ ವಿಶ್ವಾಸವು ತನ್ನ ಮೇಲೆ ಕೂಡುವ ಬಗೆ ಎಂತು? ಹಣದ ವ್ಯವಹಾರದಲ್ಲಿ ತನ್ನ ಪತ್ತನ್ನು ಹೆಚ್ಚಿಸುವದಿದ್ದಲ್ಲಿ, ತಾನು ಅಲ್ಲಿಯ ಜನರ ಅನುಕರಣವನ್ನು ಮಾಡಿಕ್ಕೆದ್ದು. ಹಣವನ್ನು ಸಂಘದ ಸ್ವಾಧೀನವಡಿಸುವದರಿಂದ ತನ್ನ ಲಾಭವಂತೂ ಆಗುವದಲ್ಲದೆ ಬೇರೆಯವರಿಗೆ ಉದಾಹರಣೆಯನ್ನು ಹಾಕಿಕೊಟ್ಟಂತೆಯಾಗಿ ಹಳ್ಳಿ ವಳ್ಳಿಗಳಲ್ಲಿದ್ದ ನಿರೂಪಯೋಗಿ ಹಣವನ್ನು ಕೆಲಸಕ್ಕೆ ಹಚ್ಚಿದಂತಾಗುವದು ಇದುವರಿಗೆ ಹೆಚ್ಚು ಜನರು ಇದರ ಕಡೆಗೆ ಲಕ್ಷ್ಯ

ವನ್ನು ಕೊಟ್ಟಿದ್ದಿಲ್ಲ. ಇನ್ನು ಮಾತ್ರ ಹಾಗೆ ಮಾಡದೆ ಸಂಪೂರ್ಣ ಮನ
ವನ್ನು ಅದರಲ್ಲಿ ತೊಡಗಿಸಿದರೆ ಪ್ರತಿಯೊಂದು ಸಂಫೋದ ಹತ್ತರ ಅವ
ರಿಮಿತ ಹಣವು ಕೂಡಿಟಿಳುವದು. ಇದು ತೀರ ಸುಲಭವಿದ್ದು
ಸಹಜವಾಗಿ ಆಗತಕ್ಕ ಸಂಗತಿಯಾಗಿದೆ. ಆದರೆ ಅದನ್ನು ದಕ್ಕತ್ತೆ
ಯಿಂದ ಮಾತ್ರ ಮಾಡಬೇಕು. ಹಣದ ವ್ಯವಹಾರದ ಬಗ್ಗೆ ಹೇಳುವ
ಮತ್ತೊಂದು ಸಂಗತಿಯಂದರೆ-ಸಂಫೋದ ಆದಳಿತೆಯನ್ನು ಶಕ್ಯವಾದವ್ಯು
ಮಟ್ಟಿಗೆ ಪತ್ತಿನ ಜೊರಸಿಂದಲೇ ಸಾಗಿಸಿ ನಾಣ್ಯದ ಉಪಯೋಗ
ವನ್ನು ಆದಷ್ಟು ಕಡಿಮೆಮಾಡಬೇಕು. ಒಬ್ಬ ವ್ಯಾಪಾರಸ್ಥನು ಇನ್ನೊಬ್ಬ
ವ್ಯಾಪಾರಸ್ಥನಿಗೆ ಹಣವನ್ನು ಕೊಡುವದಾದರೆ ಅವನು ಬಹುಶರವಾಗಿ
ಹಣವನ್ನು ಕೊಡುವದೇ ಇಲ್ಲ. ಕಾಗದದ ತುಣುಕಿನಿಂದಲೇ ಕಾರ್ಯ
ವನ್ನು ಕೊನೆಗಾಣಿಸುವನು. ಇದಕ್ಕೆ ಸಾವು ಯಂಡಿ ಅಥವಾ ನೋಟು
ಎಂದೆನ್ನಬಹುದು. ಈ ಕಾಗದ ಕುದುರೆಯು ಬೆಳ್ಳಿ, ಬಂಗಾರಕ್ಕಿಂತ
ಕಡಿಮೆ ಬಿಚಿನದೂ ಹೆಚ್ಚು ಕೆಲಸದ್ವಾರ್ತೆ ಇರುತ್ತದೆ. ಇದನ್ನು ಇಡಿ
ದುಕ್ಕಂಡೇ ಹಣದ ವ್ಯವಹಾರದಲ್ಲಿ ನಾಣ್ಯಗಳನ್ನು ಬಹುಶರ ಉಪ
ಯೋಗಿಸುವದಿಲ್ಲ. ಹಣವೆಂದರೆ ಶ್ರಮವನ್ನು ಅಳೆಯವ ಅಳತೆ
ಎಂದು ಈ ಮೊದಲೇ ಹೇಳಿರುತ್ತದೆ. ಅದನ್ನು ಅಳೆಯವ ಮಾತ್ರ
ಕಾಗದವಿಂದ ಮಾಡಿದರೇನು ಅಥವಾ ಬಂಗಾರದಿಂದ ಮಾಡಿದರೇನು?
ಉವರದರಿಂದಲೂ ಕೆಲಸವು ಅಷ್ಟೇ ಆಗುತ್ತದೆ. ಇರಲಿ ಬೆಳ್ಳಿ,
ಬಂಗಾರದ ನಾಣ್ಯಗಳ ಬದಲು ಕಾಗದದ ನಾಣ್ಯಗಳನ್ನು ನಡಿಸುವದ
ರಲ್ಲಿ ವ್ಯವಹಾರಸ್ಥರ ಗುಢಾರ್ಥವು ಬೇರೆ ಇರುತ್ತದೆ. ಹಣದ ಭದ್ರ
ತೆಯಂತೂ ಇರುವದಲ್ಲಿದೆ ಪತ್ತನ್ನು ಹೆಚ್ಚಿಸಿ, ಒಬ್ಬರೊಬ್ಬರ ವಿಸ್ತೃತ
ವನ್ನು ಹೆಚ್ಚಿಸಿ, ಜನರಲ್ಲಿ ನಿರಂತರ ನಂಬಿಗೆಯನ್ನುಂಟು ಮಾಡುವದು
ಅವರಿಗೆ ಹೆಚ್ಚಿಗೆ ಮಹತ್ವದ್ದರುತ್ತದೆ.

ನಿಜೀನವುಳ್ಳ ಸಾಫರ ವಸ್ತುವಿನಲ್ಲಿರುವ ವಿಶ್ವಾಸಕ್ಕಿಂತ
ಸಜೀವ ಮನುಷ್ಯ ಪಾಣಿಯ ಇಭ್ರತಿಯ ಪತ್ತಿನ ಮೇಲೆ ಕೆಲಸಮಾ

ಡುವದೇ ಸುಧಾರಣೆಯ ಲಕ್ಷ್ಯವಾಗಿರುವದು; ಇದೇ ವಿಶ್ವಬಂಧುತ್ವದ ಸಾಕ್ಷಿಯಾಗಿದೆ; ಇದೇ ಮನುಷ್ಯರನ್ನು ಪಕ್ಷಿಕರಿಸುವ ಜೀವಾಳ ವಾಗಿರುತ್ತದೆ. ಒಬ್ಬರಮೇಲೊಬ್ಬರ ಮೇಲಿರುವ ವಿಶ್ವಾಸವೇ ವ್ಯಾಪಾರದ ಅಂತರಾತ್ಮಕವೂ ವ್ಯವಹಾರದ ಹೃದಗತವೂ ಆಗಿದೆ. ಯಾವ ದೇಶದ್ದು ಇದರ ಪ್ರಮೇಶವಾಗಿರುವದಿಲ್ಲವೇ ಅಲ್ಲಿಯ ಕಾರಭಾರಗಳೆಲ್ಲ ಬಾಲ್ಯ ವಸ್ಥಿಯಲ್ಲಿರುವವೆಂದು ಹೇಳಬಹುದು; ಅಲ್ಲಿ ವ್ಯವಹಾರದ ಮೇಲಾಟ (competition) ವಿರದೆ ಜನರ ಪಕ್ಷಿಕರಣವೂ ಇರುವದಿಲ್ಲ. ನಮ್ಮ ಲಿಗಿಂಟಲೂ ಪಾಶ್ಚಾತ್ಯ ದೇಶಗಳಲ್ಲಿ ಇದರ ಹೊಳೆವು ಜನರಿಗೆ ಬಹಳೇ ಆಗಿರುವದು. ಇಂಗ್ಲಂಡದಲ್ಲಿ ನಾಣ್ಯಗಳಿಂದ ಕೊಡಕೊಳ್ಳುವ ವ್ಯವಹಾರವನ್ನೇ ಮಾಡುವದಿಲ್ಲಿಂದು ಹೇಳುತ್ತಾರೆ. ತೀರ ಸಾಧಾರಣ ಪ್ರತಿಯ ಮನುಷ್ಯನು ಕೂಡಾ ಮನೆಬಿಟ್ಟಿ ಹೊರಡುವಾಗ ನಾಣ್ಯಗಳನ್ನು ಸಂಗಡ ತೆಗೆದುಕೊಳ್ಳುವೆಡೆ ತನ್ನ ಬ್ಯಾಂಕಿನ ಚಕ್ಕ ಪ್ರಸ್ತುತವನ್ನು ಬಯಸುವನು. ಕೊಡಕೊಳ್ಳುವದು ಇಷ್ಟ್ವಾದು ಸುಲಭವಾದ ಮೇಲೆ ಲಕ್ಷ್ಯಿಸು ಪ್ರಸನ್ನಾಗುವದಲ್ಲಿದೆ ಕುಬೇರನು ಸಹಿತ ಆವಸ್ತಿ ತನ್ನ ಹಣವನ್ನು ಇಡಲಿಕ್ಕೆ ಓಡಿ ಬರುವದರಲ್ಲಿನು ಆಜ್ಞಾಯಿ ?

ವೀರುವೆ ಪ್ರಯತ್ನಕ್ಕೆ ಯಾವದು: ತಾನೇ ಆನಾಧ್ಯವು ? ಆಕಾಶವನ್ನು ಭೇದಿಸಿ ಮೇಲೆ ಹೋದಂಥ ಹಿಮಾಲಯ ಪರಮತದ ಅತ್ಯಂತ ಉನ್ನತವಾದ ಶಿಖರವನ್ನಾದರೂ ಪರಬಲ್ಲರೆಂದು ಸವುವಾಗಿವಾಗಿ ಸಿದ್ಧವಾಡಿರುತ್ತಾರೆ. ನೀವು ಕೆಲಸವನ್ನು ಮಾಡುವದಕ್ಕೆ ನಿಶ್ಚಯವನ್ನಾದರೂ ಮಾಡಿರಿ ಅಂದರೆ ಎಲ್ಲವು ತಾನೇ ಸಹಜವಾಗಿಯೇ ನೀರವೇ ರುವದು. ಹಿಂದುಸ್ತಾನದಂಥ ಸುವರ್ಣಾದ ಕರಡಿಗೆಯಲ್ಲಿರುವ ಒಕ್ಕು ಲಿಗರು ತಾವು ಬಡವರೆಂದು ಹೇಳಿಕೊಳ್ಳುವದರಲ್ಲಿಯೇ ದಿನಗಳು ಕಳ್ಳಿಯಹತ್ತಿರುವವು. ಒಕ್ಕುಲಿಗರ ವರ್ಗವು ಹಣದ ದೃಷ್ಟಿಯಿಂದ ಬಡವರಾಗಿರುವದಕ್ಕೆ ಅವರು ಕಾರ್ಯಮಾಡುವದರಲ್ಲಿ ದುರ್ಬಲರಾ

ಗಿರುವದೇ ಮುಖ್ಯ ಕಾರಣವು, ಸಹಕಾರೀ ಚೆಳವಳಿಯಲ್ಲಿ ಶೇರ್ವಾದಯಾಗುವ ಜನರು ಸ್ವಾವಲಂಬನದ ಅಳಯನ್ನು ಮಾಡತಕ್ಕದ್ದು.

Central Banks

ಒಂ. ಹಣದ ವ್ಯವಹಾರದ ಆಡತೀ ಅಂಗಡಿಗಳು.

(ಮಧ್ಯವರ್ತಿ ಬ್ಯಾಂಕುಗಳು)

ಹಣದ ವ್ಯವಹಾರದಲ್ಲಿರುವ ಹೋಕ ಮತ್ತು ಚಿಲ್ಲರೆ ವ್ಯಾಪಾರ ಮತ್ತು ಗಿರಾಕಿಗಳ ಪದ್ಧತಿಯು ನಮಗೆ ಹೊಳೆದಂತಾಯಿತು. ಇದನ್ನು ಸರಿಸಿದರೂ ನಮಗೆ ಬೇರೊಂದು ಸಾಧನದ ಅವಶ್ಯಕತೆಯಂಟೂ ಗುವದು. ಆ ಸಾಧನವನ್ನು ನಾವು ಸಧ್ಯಾದ ಮಾಡಿದರೆ ನಮ್ಮ ಕೆಲಸವು ಸುಲಭವಾಗುವದು ನಮಗೆ ಒಂದುವರ್ಷದಲ್ಲಿ ಸದಾಚಾರಿ ಲ-೧೦ ಸಾರೀಯಾದರೂ ಪಕ್ತಿಯ ಮಾರ್ಕೆಟ್‌ಟಿಗೆ ಹೋಗುವ ಪ್ರಸಂಗವು ಬರುವದು. ಅಲ್ಲಿ ಹೋದನಂತರ ಒಬ್ಬನೊಬ್ಬ ಮನುಷ್ಯನು ನಮ್ಮ ಬೆಸ್ಕಾರ್ಯಾವನು; ಮತ್ತು ನಮಗಾದರೂ ಆವನ ಅವಶ್ಯಕತೆಯನಿಸುವದು. ಆವನಂದರೆ ಅಡತಿಗಾರ ಅಥವಾ ದಲಾಲನು. ಅಡತಿಗಾರ ನಿಲ್ದಿದ ಮಾರ್ಕೆಟ್‌ಟು ಇಲ್ಲವೇ ಇಲ್ಲ. ಆವರ ನಿನಹ ಯಾವ ಯಾವ ವ್ಯವಹಾರವೂ ಸಾಗಬೇಂತಿಲ್ಲ. ಈ ತರಹದ ವ್ಯವಹಾರದಲ್ಲಿ ಹೇಗೆ ಅಡತಿಗಾರರಿರುವರೋ ಆದರಂತೆ ಹಣದ ವ್ಯವಹಾರದಲ್ಲಿ ಕೂಡಾ ಇರುವರು. ಅಡತಿಗಾರರಿಂದರೆ ಮಧ್ಯಸ್ಥಿಗಾರರು. ವ್ಯವಹಾರವೇಲ್ಲ ಇವರ ಜಾತುರ್ಯವನ್ನೇ ಅವಲಂಭಿಸಿರುವದು. ಸಹಕಾರೀ ಚೆಳವಳಿಯಲ್ಲಿ ಮಧ್ಯಸ್ಥಿಕೆಯ ಅಂಗಡಿಗಳಿಂದರೆ ಸೆಂಟ್ರಲ್ ಮತ್ತು ಇಲಾಬಾ ಬ್ಯಾಂಕುಗಳು. ಎಷ್ಟೋ ಜನರು ಸರಕಾರವು ತಮಗೆ ಹಣವನ್ನು ಕೊಡುವದೆಂದು ನಂಬುತ್ತಾರೆ. ಆದರೆ ಇದು ತೀರ ತಪ್ಪು

ಬಡ ವಕ್ತುಲಿಗರ ಉದ್ದಾರದ ಸಲುವಾಗಿ ಸರಕಾರವು ಇದಕ್ಕೆ ಸಹಾಯ ಮಾಡುವದು ಮಾತ್ರ ನಿಜವಿರುತ್ತದೆ. ಆದರೆ ಸರಕಾರದ ಸಹಾಯವನ್ನು ಆದಷ್ಟು ಕಡಿಮೆ ತೆಗೆದುಕೊಳ್ಳುವದು ನಮ್ಮ ಕೈಯಲ್ಲಿಯೇ ಇರುತ್ತದೆ. ನಡೆಯಲು ಬಾರದಂತಹ ಮನುವಿಗೆ ನಡೆಯಲಿಕ್ಕೆ ಬರುವ ವರಿಗೆ ಮಾತ್ರ, ಗಾಡಿಯನ್ನು ಕೊಡುವರು. ಆ ಮೇಲೆ ಕೊಟ್ಟಿರೆ ಶೋಭಿ ಸುವದಿಲ್ಲ. ನಮಗೆ ಎಲ್ಲಿಯವರಿಗೆ ಸಹಕಾರೀ ಚಳವಳಿಯ ಸಂಪೂರ್ಣ ಜಾಜ್ಞಾನ ವಿರುವದಿಲ್ಲವೇ ಅಲ್ಲಿಯವರಿಗೆ ಸರಕಾರವು ನಮಗೆ ಸಹಾಯಮಾಡುವದು ಯೋಗ್ಯವಾದದ್ದು. ಆ ಮೇಲೆ ಸಹ ಸಹಾಯನ್ನು ಪೇಕ್ಕಿಸುವದೆಂದರೆ ನಮ್ಮ ಮೂಲ ತತ್ವವನ್ನು ಮರೆತಂತೆಯೇ ಸರಿ. ನಾವು ಸ್ವಾವಲಿಂಬಸದ ಬಲದಿಂದಲೇ ಯಾವತ್ತೂ ಕಾರ್ಯಗಳನ್ನು ಮಾಡುವವರಿದ್ದೇವೆ. ಸರಕಾರದ ಅಥವಾ ಬೇರೊಬ್ಬರ ಸಹಾಯವನ್ನು ನೋಡುವದು ನಮ್ಮ ತತ್ವಕ್ಕೆ ವಿರುದ್ಧವಾಗಿರುತ್ತದೆ. ಸಹಕಾರೀ ಚಳವಳಿಯೊಳಗಿನ ಘಣವು ಸರಕಾರದ್ದಲ್ಲ. ಅದನ್ನು ಸಹಕಾರೀ ಬಂಧಗಳು ತಮ್ಮ ಹತ್ತಿರುವ ಮತ್ತು ತಮ್ಮ ಸತ್ತಿನಿಂದ ಎರಡನೇಯವರ ಕಡೆಯಿಂದ ತಂದಂಥ ಘಣವಿರುತ್ತದೆ ಸಹಕಾರೀ ಚಳವಳಿಯ ಸಲುವಾಗಿ ಅವಶ್ಯವಾದ ಘಣದ ಕೊಡಕೊಳ್ಳುವ ವ್ಯವಹಾರವನ್ನು ಮಾಡುವ ಮುಖ್ಯ ಆಡಳಿತ ಅಂಗಡಿಗಳಿಂದರೆ ನಮ್ಮ ಉಳಾಖಾ ಬ್ರಾಂಕುಗಳು.

ಇಂದ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಮೇಲೆ ಕೊಡಕೊಳ್ಳುವ ವ್ಯವಹಾರವನ್ನು ಪ್ರಾಮುಖ್ಯವಾಗಿ ಇಲಾಖಾ ಬ್ರಾಂಕಾಗಳೇ ಮಾಡುತ್ತಿರುತ್ತಾರೆ; ಆದರೆ ಹೆಚ್ಚಿ ಕಡಿಮೆ ಪ್ರಮಾಣದಿಂದ ಈ ಕಾರ್ಯವನ್ನು ಸೆಂಟ್ರುಲ್ ಬ್ರಾಂಕುಗಳಾದರೂ ಮಾಡುತ್ತವೆ. ಸಹಕಾರೀ ಸಂಫಾರಣೆಗೆ ಘಣವನ್ನು ಪೂರ್ವೀಕ್ಷಿಕೊಡುವ ಮುಖ್ಯ ಕಾರ್ಯವನ್ನು ಸೆಂಟ್ರುಲ್ ಬ್ರಾಂಕಾಗಳು ಮಾಡುತ್ತವೆ. ಈ ಬ್ರಾಂಕುಗಳು

ಎರಡನೇ ಬ್ಯಾಂಕುಗಳಂತೆ ಭಾಂಡವಲದಿಂದಲೂ, ತೇವಿನಿಸಿಂದಲೂ ತಮ್ಮ ವ್ಯವಹಾರಿಕ ಭಾಂಡವಲವನ್ನು ಸಿದ್ಧಪಡಿಸುವವು. ಭಾಂಡವ ಲದ ಮುಖ್ಯ ಪ್ರಕಾರಗಳು ಮೂರು ರೂತ್ತವೆ.

(೧) ಸಂಕಲ್ಪಿತ ಭಾಂಡವಲ:— (Authorised Capital)
ಬ್ಯಾಂಕುಗಳನ್ನು ಸ್ಥಾಪಿಸುವ ಕಾಲಕ್ಕೆ ಅಥವಾ ಹಿಂದಿನಿಂದ ಅವುಗಳ ಭಾಗ (Shares) ಗಳನ್ನು ಮಾರಿ ಬಂದ ಹಣಕ್ಕೆ ಸಂಕಲ್ಪಿತ ಭಾಂಡವಲವೆಂದೆನ್ನುವರು.

(೨) ವಸೂಲಾದ ಭಾಂಡವಲ:— (Paid-up Capital)
ಸಂಕಲ್ಪಿತ ಭಾಂಡವಲದೊಳಗಿಂದ ಶೇರುಗಳನ್ನು ಮಾರಿ ಬಂದ ಮೂರು ಹಣಕ್ಕೆ ವಸೂಲಾದ ಭಾಂಡವಲವೆನ್ನುವರು.

(೩) ವ್ಯಾವಹಾರಿಕ ಭಾಂಡವಾಲ:— (Working Capital),
ವಸೂಲ ಭಾಂಡವಲ ಮತ್ತು, ಜನರಿಂದ ತೇವಿನ ರೂಪದಿಂದಾಗಲಿ, ಸಾಲದ ರೂಪದಿಂದಾಗಲಿ ವರ್ಷದ ಮಟ್ಟಿಗೆ ಎಷ್ಟು ಹಣವನ್ನು ಮಂಜೂರ ಮಾಡುವದರಲ್ಲಿ ಬರುವದೋ ಅದಕ್ಕೆ ಅಥವಾ ಮರ್ಯಾದ ದೇಗೆ ವ್ಯಾವಹಾರಿಕ ಭಾಂಡವಲವೆಂದೆನ್ನುವರು.

ನಮ್ಮ ಹಿಂದುಸ್ಥಾನದಲ್ಲಿ ವಸೂಲ ಮಾಡಿದ ಭಾಂಡವಲ ಮತ್ತು ವ್ಯಾವಹಾರಿಕ ಭಾಂಡವಲ ರೂಪಗಳ ಪ್ರಮಾಣವು ಒಂದಕ್ಕೆ ಒಂದು ಇರುವದು. ಸ್ವಾತ ಮನೆಯಿಂದ ಒಂದು ದುಡ್ಡನ್ನು ಉಪಯೋಗಿಸಿ ದರೆ ಹೊರಗಿನ ಹನ್ನೊಂದು ದುಡ್ಡಗಳನ್ನು ಉಪಯೋಗಿಸುವವು. ಅದರ ಮೇಲಿಂದ ನೋಡಲಾಗಿ ನಮ್ಮ ಮಧ್ಯಸ್ಥಕೆಯ ಅಂಗಡಿಗಳು (Central Banks) ಜನರ ನಂಬಿಗೆ ಪಾತ್ರವಾಗಿತ್ತು ನಡೆದಿರುತ್ತ ವೆಂದು ಕಂಡುಬರುತ್ತದೆ.

ಕಳೆದ ವಲವು ವರುಷಗಳ ಅನುಭವವಿಂದ ಹೊಳೆದ ಸಂಗತಿ ಎಂದರೆ, ಜನರು ತಮ್ಮ ಪ್ರವರ್ಚಕ್ಕೆ ಇಂದಿಗಾಗಿ ತೆಗೆದು ಕೊಂಡ ಸಾಲದ ಹಣವನ್ನು ವೇಳೆಗೆ ಸರಿಯಾಗಿ ತರುಗಿ ಕೊಡುವದಿಲ್ಲ ಹಾದ್ದರಿಂದ ಸಾಲ ತೆಗೆದುಕೊಳ್ಳುವ ರಕಮು ಇನ್ನುತ್ತು ಸದೆದರುವದು ಸಭಾಸದರಲ್ಲಿ ಉರಬೇಕಾದವ್ಯಾಪ್ತಿ ಸ್ಥಾವರಿಂಬನವ್ಯಾಪ್ತಿ ಕಾಟು ಕಸರುತ ನವ್ಯಾಪ್ತಿ ಉರುವದಿಲ್ಲ. ಇದರಿಂದ ಹಣದ ವ್ಯವಹಾರದಲ್ಲಿ ಸೆಂಟ್ರಲ್ ಬ್ಯಾಂಕುಗಳಿಗೆ ಸ್ನಾಲ್ ಕೊಂಡರೆ ಹೋಗುತ್ತದೆ. ತಂದ ಸಾಲವನ್ನು ಮುದ್ದುತ್ತಿಗೆ ಸರಿಯಾಗಿ ಕೊಟ್ಟುತ್ತೇನೆ ತಮ್ಮ ಮೈಯೇಲೆನ ಭಾರವು ಇಲ್ಲಿ ದಂತಾಗುವದಲ್ಲಿದೆ ಬ್ಯಾಂಕಿನ ಪತ್ತು ಬೆಳೆದು ಆದಕ್ಕೆ ಬೇರೆ ಕಡೆಯಿಂದ ಕಡೆಮೆ ಬಡ್ಡಿಯಿಂದ ಸಾಲ ಅಥವಾ ತೇವೈ ದೊರಕುವದು. ಬ್ಯಾಂಕಿಗೆ ಕಡೆಮೆ ಬಡ್ಡಿಯಿಂದ ಸಾಲ ದೊರಿತರೆ ನಮಗೂ ಕಡೆಮೆ ಬಡ್ಡಿಯಿಂದ ಸಾಲ ದೊರಿಯುವದೆಂಬದನ್ನು ಲಕ್ಷ್ಯದಲ್ಲಿಡತಕ್ಕ ಮಾತಾ ಗಿದೆ. ಯಾವ ಸಭಾಸದನು ನಿಯಮಗಳನ್ನು ಉಲ್ಲಂಘಿಸುವನೇರೇ ಅವನು ತನ್ನ ಹಾಸಿಯನ್ನು ಮಾಡಿಕೊಳ್ಳುವದಲ್ಲಿದೆ ತನ್ನ ಸಂಗಡ ಬೇರೆ ಯವರದೂ ಮಾಡುತ್ತಾನೆ. ಜನರು ಸಾಲವಾಗಿ ತಕ್ಕೂಂಡ ಹಣದ ಉಪಯೋಗವನ್ನು ಯೋಗ್ಯ ವೀತಿಯಿಂದ ಮಾಡುವರೋ ಹೇಗೆಂಬ ದರ ಬಗ್ಗೆ ಬ್ಯಾಂಕಿನ ಇನ್‌ಪೇಕ್ಸರ್‌ರೂ, ಓಲಕರೂ ಇನ್ನುಲಿಂದ ಸಹಕಾರೀ ಮುಂದಾಳುಗಳೂ ಪದೇ ಪದೇ ಉಪಯೋಗಿಸಬೇಕು. ಉದ್ದೇಶ ಹಣವು ಬೇಕು. ದುಡಿಯುವ ಭಾಂಡವಲದ ಮೇಲಿಂದ ಹೊಡಿಸಾಗಿ ಈ ವೆಚ್ಚವಾಗುವ ಹಣವು ೧೦೦ ರೂಪಾಯಿಗಳಿಗೆ ಉತ್ತಮ ಅಣೆಯನ್ನು ಸಹ ನಿರೂಪಿಸಿದ್ದು. ಈ ಪರಿ ಆಕ್ಷಯ ಖಚಿತಾಗಿ ಇಂದಿಗೆ ಜನಾಭದಾರಿಯ ಕೆಲಸವನ್ನು ಬೇರೆ ಪ್ರಕಾರದ ಮತ್ತಾವ ಸಂಸ್ಥೆಗಳೂ ನಡೆಯುವದಿಲ್ಲ. ಇದರ ಎಲ್ಲ ಶ್ರೀಯಸ್ಸು ಈ ಜಳ ವಾರಿಯಲ್ಲಿ ಕೇವಲ ಪರೋವಹಕಾರ ಬುದ್ಧಿಯಿಂದಲೂ, ಬಿನಾ-ಬೊಬ್ಬಿ ಪ್ರದಿಂದಲೂ ಒಂದು ಕಾಶಿನ ಅಭಿಲಾಷೆಯನ್ನು ಸಹ ಹಿಡಿಯದೆ ಕೆಲಸ

ಮಾಡುವ ಬ್ಯಾಂಕಿನ ಸಭಾಸದರ ಕಡೆಗೂ ಜಾಲಕರ (Directors) ಕಡೆಗೂ ಇರುವದೂ. ನಮಗೆ ಹಣದ ವ್ಯವಹಾರದಲ್ಲಿ ಬ್ಯಾಂಕಿನ ಪತ್ತನ್ನು ಹೆಚ್ಚಿಗೆ ಬೆಳಿಸುವದಿದ್ದಲ್ಲಿ ಅದರ ಮ್ಯಾನೇಜರನು, ಉತ್ಸಾಹಿಯೂ, ಕಳಕಳಿಯುಳ್ಳವನೂ, ಬಲ್ಲವನೂ ಇರಬೇಕೆಂದು ಒಡೆದು ಹೇಳಲವಶ್ಯವಿಲ್ಲ. ಹೆಚ್ಚು ಯೋಗ್ಯ, ಹೆಚ್ಚು ಹುದ್ದೆಯ ಹೆಚ್ಚು ಪಗಾರದ ಮ್ಯಾನೇಜರನ್ನು ಬ್ಯಾಂಕುಗಳಲ್ಲಿ ಸಿಯನಿಸಿದರೆ, ಕೊಡ ಕೊಳ್ಳುವದು ಬೆಳೆದು. ವ್ಯವಹಾರಕ್ಕೆ ಕಳೆ ಏರಿ, ಸಹಕಾರೀ ಚಳವಳಿಗೆ ಹೋಸ ಹುರುವು ಬರುವದು, ಮತ್ತು ಅವರು ನಮ್ಮ ಲಾಭವನ್ನೇ ಒಂಟಿಸುವರು. ಅದರಂತೆ ಬ್ಯಾಂಕಿನ ಇತರ ಕಾಮಗಾರರು ಸಹ ಸಹಕಾರೀ ತತ್ವಗಳಿಂದ ಸೀಸೆಂಟ್‌ಬೇಕು:

ಹಣವನ್ನು ಶೇವಾಗಿ ಇಟ್ಟಿ ಜನರು ೧೦೦ ಕ್ಕೆ ಇಂತೆ ತಿರುಗಿತೆಗೆದುಕೊಳ್ಳುವರೆಂದು ಅನುಭವದಿಂದ ಕಂಡುಬಂದ ಸಂಗತಿಯಾಗಿದೆ. ಉಳಿನಿಧಿಯನ್ನು ತೆಗೆದಿಮುವ ಮೂಲಕ ಶೇವಿನದರವು ೪—೫ ರಂತೆ ಕಂಡರೂ ಆದು ಉಪಯೋಗದ ಮಾನದಿಂದ ೨ ರಂತೆ ಬೇಕುವದು. ಸಹಕಾರೀ ಸಂಘಗಳಿಗೆ ಕಡಿಮೆ ಬಡ್ಡಿಯಿಂದ ಸಾಲದೊರೆಯಬೇಕಾದರೆ ಸೆಂಟ್ರಲ್ ಬ್ಯಾಂಕಿಗೆ ಹಣವನ್ನು ಕಡಿಮೆ ಬಡ್ಡಿಯ ದರದಿಂದ ದೊರಕಿಸಬೇಕೆಂಬುದನ್ನು ಬೇರೆ ಹೇಳಲು ಕಾರಣವಿಲ್ಲ. ಸೆಂಟ್ರಲ್ ಬ್ಯಾಂಕಿನವರು ಖರಂತೆ ಶೇವು ತೆಗೆದುಕೊಂಡರೆ ಅವರಿಗೆ ತಮ್ಮ ಯಾವತ್ತು ವೆಚ್ಚವನ್ನು ನಿರ್ಗಿಸಿಕೊಂಡು ೫-೬ ರಂತೆ ಸಾಲಕೊಡಲಿಕ್ಕೆ ಪ್ರಾರ್ಥಿಸುತ್ತಾರೆ. ಒಟ್ಟಾರೆ ಹೇಳುವ ಗುಟ್ಟಿನ ಮಾತಂದರೆ ಶೇವಿನ ದರವನ್ನು ಕಡಿಮೆ ಮಾಡದ ಹೊರತು ಸಂಘಗಳಿಗೆ. ಕಡಿಮೆ ದರವಿಂದ ಸಾಲ ಸಿಗುವದು ಶಕ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಸುತ್ತಿಕ್ಕಿರುತ್ತನು ಆದಷ್ಟು ಪ್ರಯತ್ನಮಾಡಿ ಜನರಲ್ಲಿ ಸಹಕಾರೀ ಚಳವಳಿಯನ್ನು ಪ್ರಸಾರಮಾಡಿ ಅದರ ಮುಖಾಂತರ ಬ್ಯಾಂಕಿಗೆ ಹಣವನ್ನು ಕೂಡಿಸಬೇಕು. ಸಹಕಾರವೇ ನಮ್ಮ ಧರ್ಮವಾಗಿರುತ್ತದೆ. ಇದನ್ನು

ಪ್ರಸಾರಮಾಡುವ ಜವಾಬದಾರಿಯು ನಮ್ಮ ಮೇಲೆ ಇರುತ್ತದೆ. ನಾವು ಮನೆ ಮನೆಗೆ ಹೋಗಬೇಕು; ಅವರಿಗೆ ಭೆಟ್ಟಿಯಾಗಬೇಕು; ಸಾರು ಕಾರ-ಸಾಲಗಾರನಿಗೂ, ಹೊಲಮಾಡುವವನಿಗೂ, - ಹೊಲದೊಡೆಯ: ನಿಗೂ, ಕೂಲಿಕಾರರಿಗೂ, ಶ್ರೀಮಂತರಿಗೂ, ಅವರವರ ಹಿತಸಂಬಂಧ ಗಳಲ್ಲಿರತಕ್ಕ ವಿರೋಧಾತ್ಮಕವಾದ ವ್ಯತ್ಯಾಸವನ್ನು ಇಲ್ಲಿದಂತೆ ನಾಡಿ ಇಹಲೋಕದಲ್ಲಿ ಇಬ್ಬರಿಗೂ ಯಾವರೀತಿಯಿಂದ ಸುಖವಾಗಿ ಜೀವಿಸಲಿಕ್ಕ ಬರುತ್ತದೆಂಬುದನ್ನು ನಿದರ್ಶನಕ್ಕೆ ತಂದು ಕೊಡುವದು ಸಹಕಾರೀ ಚಳವಳಿಯ ಧರ್ಮವಾಗಿರುತ್ತದೆ. ಇದು ಯಾವ ಧರ್ಮ ದವರಿಗೂ ಅಡ್ಡ ಬರದೆ, ಯಾರಿಗೂ ಒಂದು ಕಾಸು ಸಹ ಹಾಸಿ ಮಾಡದೆ, ತಮ್ಮ ತಮ್ಮ ಉದ್ದೇಶವನ್ನು ಒಮ್ಮನ್ನಿಸಿನಿಂದ ಜೋರಿ ನಿಂದ ಟ-ಱಂ ಪಟ್ಟ ಹೇಗೆ ಹೆಚ್ಚಿಸಬೇಕೆಂಬುದನ್ನು ಕಲೆಸಿಕೊಡುತ್ತದೆ. ಈ ಧರ್ಮಕ್ಕೆ ಜಾತಿಯಿಲ್ಲ; ಕುಲವಿಲ್ಲ; ಗೋತ್ರವಿಲ್ಲ; ಈ ಧರ್ಮದಲ್ಲಿರುವವನು ಯಾವತ್ತೂ ಧರ್ಮದಲ್ಲಿರತಕ್ಕ ದೇವರ ಭಕ್ತನು. ಸರ್ವ ಧರ್ಮಗಳ ಮೂಲಾಧಾರವಾದ ಪರೋಪಕಾರದ ಪ್ರಚಾರ ಕಾಗಿಯೇ ನಾವು ಸಂಘಗಳನ್ನು ಹೊರಡಿಸುತ್ತೇವೆ; ಬ್ಯಾಂಕುಗಳನ್ನು ಸ್ಥಾಪಿಸುತ್ತೇವೆ; ಮತ್ತು ಪ್ರತಿಯೊಂದು ಬಾಬಿನಲ್ಲಿ ಒಬ್ಬನ ಹಿತವನ್ನೇ ನೋಡಿದೆ ಎಲ್ಲರ ಹಿತವನ್ನು ನೋಡಲಿಕ್ಕ ಪ್ರಯತ್ನ ಪಡುತ್ತೇವೆ.

ಸಂಘದ ನಾಯಕರೂ ಸಭಾಸದರೂ ಸಾಲತಂದ ಹಣದ ಉಪಯೋಗವನ್ನು ಹೇಗೆ ಮಾಡಬೇಕೆಂಬುದರ ಗೊಂದಲದಲ್ಲಿ ಬೀಳುವರು. ಸೆಂಟ್ರುಲ್ ಬ್ಯಾಂಕಿನಿಂದ ಹಣವನ್ನು ತಂದು ಮೆಂಬರರಲ್ಲಿ ಹಂಚುವದು ಮಾತ್ರ ನಮ್ಮ ಕರ್ತವ್ಯವೆಂದು ತಿಳಿಯವರು. ಆದ್ದರಿಂದ ಹೇಗೆ ತಿಳಿಯದೆ ಬಹಳ ಸೂಕ್ತ ವಿಚಾರಮಾಡಿ ಹಣವನ್ನು ವಿನಿಯೋಗಿಸಬೇಕು. ಪತ್ತಿನ ಸಂಘವು ಹಳ್ಳಿಯ ಬ್ಯಾಂಕಿನಂತಿರುತ್ತದೆ.

ಇದರ ಮುಖಾಂತರ ಹಳ್ಳಿಯ ಜನರಿಗೆ ಹಣವು ಸುಲಭರೀತಿಯಿಂದ ಸಾಲವಾಗಿ ದೊರೆಯುವ ಯೋಜನೆಯುಂಟಾಗಿರುತ್ತದೆ. ಇದರಂತೆ ಸಾಮುದ್ರಕಾರರ ಕಡೆಯಿಂದ ಹಣವನ್ನು ತೇವಿನ ರೂಪದಿಂದ ಇಟ್ಟು ಕೊಂಡು, ಹುಟ್ಟುವಳಿಯ ಕೆಲಸಕ್ಕೇನೇ ಉಪಯೋಗಿಸುವ ಮೆಂಬರ ಸಿಗೆ ಸಾಲಕ್ಕೂಟ್ಟು ಲಾಭಮಾಡಿಕೊಳ್ಳಬೇಕೆಂದು ಈ ಹಳ್ಳಿಯ ಬ್ಯಾಂಕಿನ ಉದ್ದೇಶವು. ಅನೇಕ ಶಾಲೆಗಳ ಮುಖಾಂತರ ವ್ಯವಹಾರ ಗಳಿಗೆ ಹಣ ಪೂರ್ವೀಸಿಕೊಟ್ಟು ಬಡಜನರನ್ನು ಶ್ರೀಮಂತರನ್ನಾಗಿ ಮಾಡುವದು ಈ ಹಳ್ಳಿಯ ಸಂಘದ ಪವಿತ್ರಕರ್ಮವಾಗಿದೆ. ಮಧ್ಯ ವರ್ತ್ತ ಬ್ಯಾಂಕಿನ ಶಾಖೆಗಳಂತಿರುವ ಈ ಹಳ್ಳಿಯ ಸಂಘಗಳು ಮುದ್ದುತ್ತೀ ಆಥವಾ ಚಾಲತ್ತಿ ತೇವಿನ ಹಣವು ದೊರೆತಂತೆ ಮೆಂಬರ ಜನರಲ್ಲಿ ಹಂಚಿದರೆ, ಅವರಲ್ಲಿ ವಿಶ್ವಾಸ ಹುಟ್ಟುತ್ತದೆ.

Provincial Co-operative Bank

೧೬ ಇಲಾಖಾ ಮಧ್ಯವರ್ತ್ತ ಬ್ಯಾಂಕ್.

ನಮ್ಮುಲ್ಲಿರುವ ಸೆಟ್ಲಿ ಸೆಟ್ಲಿ ದಲಾಲರು ಇಲಾಖೆಯ ಕೇಂದ್ರ ಸ್ಥಳದಲ್ಲಿರುವ ದೊಡ್ಡ ದೊಡ್ಡ ದಲಾಲರು ವ್ಯವಹಾರಮಾಡುವಂತೆ ಜಿಲ್ಲೆ ಮಧ್ಯವರ್ತ್ತ ಸಂಘಗಳ ಮುಖಾಂತರ ಅಡತಿಯ ಕೆಲಸವನ್ನು ಮಾಡುವದಕ್ಕೂಸ್ಕರ ಇಲಾಖಾ ಮಧ್ಯವರ್ತ್ತಯ ಒಾಂಕುಗಳು ಸಾಫಿಸಲ್ಪಟ್ಟಿರುವವು. ಸರ್ಕಾರಿ ಚಳವಳಿಗೆ ಹಣವನ್ನು ಪೂರ್ವೀಸುವದಕ್ಕಾಗಿಯೂ, ಆದರ ವ್ಯವಹಾರವನ್ನು ಆಭಿವೃದ್ಧಿಗೆ ತರುವದಕ್ಕಾಗಿಯೂ ಈ ಬ್ಯಾಂಕುಗಳು ಪ್ರಯತ್ನಿಸುತ್ತಿರುವವು. ಚೇತದ ಸಾಂಪ್ರತಿಕ ಸ್ಥಿತಿಯನ್ನು ಹೆಚ್ಚಿಸಲಿಕ್ಕೆ ಇವು ಬಹಳೇ ಅನುಕೂಲವಾಗಿವೆ. ತುಸು ದಿವಸಗಳಲ್ಲಿಯೇ ಇವು ಇಲಾಖೆಗಳ ಖಚಾನೆಯ ಕೇಂದ್ರವಾಗುವದರಲ್ಲಿ ಸಂಶಯವಿಲ್ಲ.

ನಡ್ಡಕ್ಕೆ ಒಕ್ಕುಲಿಗನು ಅಜ್ಞಾನದಿಂದ ನಾಣ್ಯಗಳನ್ನೇ ಪ್ರೀತಿಸುತ್ತಾನೆ. ತನ್ನ ಕಾಳುಕಡಿಗಳಿಗೆ ವೃತ್ತಿಯಾಗಿ ನಾಣ್ಯಗಳೇ ದೂರೆಯಬೇಕೆಂದು ಆಶುರಪಡೆತ್ತಾನೆ. ಯಾಕಂದರೆ ಆದು ಸೆಲದಲ್ಲಿ ಬಜ್ಜಿಡಲು ಸುಲವಾದ ಪದಾರ್ಥವೆಂದು ಅವನು ತಿಳಿಯುತ್ತಾನೆ ಆದರೆ ಈ ತಿಳುವಳಿಕೆಯು ಕಾವೆಯಾಗಹತ್ತಿ ಕೆಲವು ದಿವಸಗಳಲ್ಲಿ ಪ್ರಾಣವಾಗಿ ಶಲ್ಲಿದಂತಾಗುವದು. ವ್ಯಾಪಾರಸ್ಥರೂ ಸಾಮಾರರರೂ, ರೈತರೂ ತಮ್ಮ ತಮ್ಮ ಹಳ್ಳಿಯ ಸಂಖ್ಯಾಗಳಲ್ಲಾಗಲಿ, ಸೆಂಟ್ರಲ್ ಬ್ಯಾಂಕುಗಳ ಶಾಲ್ಗಳಲ್ಲಿ ತೇವು ಇಡೆಲಿಕ್ ಆರಂಭಿಸಿದರೆ ವ್ಯವಹಾರಕ್ಕೆ ಬಹಳೇ ಅನುಕೂಲವಾಗುವದು. ಇಲಾಖಾ ಬ್ಯಾಂಕಿನ ಡೆಲನ್ಸುಗಳ ಮುಖಾಂತರ ಎಲ್ಲಿ ಬೇಕಾದಲ್ಲಿ ವ್ಯವಹಾರಮಾಡಲು ಬರುವದು. ಆಕಾರದಿಂದ ಅಲ್ಲಿ ವಾಗಿದ್ದು, ಕೊಡಕೊಳ್ಳಲಿಕ್ಕೆ ಸುಲಭವಾದ ಮತ್ತು ಕಳ್ಳುರಿಂದ ಸಂರಕ್ಷಿಸಬಹುದಾದ ಹುಂಡಿಯ ಪ್ರಸಾರವನ್ನು ಆದಷ್ಟು ಜೋರಿಸಿಂದ ಮಾಡಲು ಮಧ್ಯವರ್ತಿ ಬ್ಯಾಂಕುಗಳು ವಿಶ್ವಪ್ರಯತ್ನವನ್ನು ಮಾಡತಕ್ಕಿಂತು ಇನ್ನು ಹತ್ತು ಹದಿನ್ಯೇದು ವರುಷಗಳಲ್ಲಿ ವ್ಯಾಪಾರಕ್ಕಾಗಿ ಶಹರವಾಸಿಗಳು ಹಳ್ಳಿ ಹಳ್ಳಿಗೆ ರೋಖಿ ನಾಣ್ಯಗಳನ್ನು ಹೇರಿಕೊಂಡು ಹೋಗುವ ಪ್ರಸಂಗಬಾರದೆ ಪ್ರಾಂತಿಕ ಬ್ಯಾಂಕುಗಳ ದ್ವಾರ ಹಣದ ವ್ಯವಸ್ಥೆಯನ್ನು ಮಾಡಿಕೊಂಡು ಸೋರ್ಟಿಸಿಂದಾಗಲಿ, ಜಕ್ಕಿಗಳಿಂದಾಗಲಿ ತಮ್ಮ ವ್ಯವಹಾರವನ್ನು ಸಾಗಿಸಬಹುದು. ಇದು ಸಂಪ್ರಾಣವಾಗಿ ಅಮಲಿಸಲ್ಪಿ ಬರಬೇಕಾದರೆ ಸಹಕಾರೀ ಜಳವಳಿಯ ವಿಸ್ತಾರವು ಫ್ರಾನ್ಸಾಗಿ ಆಗಬೇಕು. ಈ ಜಳವಳಿಯ ಪ್ರಸಾರವೆಂದರೆ ಹಣದ ಕೂಡುವಿಕೆಯು. ನಡ್ಡಕ್ಕೆ ಇಲಾಖಾ ಬ್ಯಾಂಕುಗಳಲ್ಲಿ ಹಣವು ಬಹಳೇ ಕೂಡಹತ್ತಿರುವ ಮೂಲಕ ಹಣದ ಉಪಯೋಗವಿಲ್ಲದಂತಾಗಿ ಬಡ್ಡೀ ದರವು ಕಡಿಮೆಯಾಗಹತ್ತಿರುವದೊಂದು ಶುಭಚಿನ್ನವೆಂದೇ ತಿಳಿಯಬೇಕು.

ಬರಗಾಲದಲ್ಲಾಗಲಿ ಅಧಿವಾ ಮತ್ತ್ಯವಕಾರಣದಿಂದಾಗಲಿ ಒಕ್ಕು ಲಿಗರಿಗೆ ಬೆಳೆ ಬಾರದಿದ್ದರೆ ಅವರು ಸಾಲವನ್ನು ತೀರಿಸಲಿಕ್ಕೆ ಸಮರ್ಥ

ರಾಗುವದಿಲ್ಲ. ವೇಳೆಗೆ ಸರಿಯಾಗಿ ಅವರು ಹಣ ತಂದು ಮುಟ್ಟಿಸ ಲಾರಲು. ಇದಲ್ಲದೆ ತಮ್ಮ ಅಡಚಣಿಗಳನ್ನು ಸಾಗಿಸಿಕೊಳ್ಳುವದಕ್ಕಾಗಿ ಮತ್ತೆ ಸಾಲಗೊಯ್ದಕರಾಗುತ್ತಾರೆ. ಇತ್ತಿತ್ತಲಾಗಿ ಕೆಲವು ಭಾಗಗ ಇಲ್ಲಿ ಸಾಧಾರಣವಾಗಿ ಮೂರು ವರುಷಕ್ಕೂ ಮೈ ಬರಗಾಲದ ವೆಟ್ಟು ಬಿಡ್ಡೇ ಬೀಳಹತ್ತಿದೆ. ಆದ್ದರಿಂದ ಹಣದ ಅವಶ್ಯಕತೆ ಇದ್ದಾಗ ಮುಂಬರಿಗೆ ಯೋಗ್ಯ ಬಡ್ಡೀ ದರದಿಂದ ಹಣ ಕೊಡುವಂತೆ ಮತ್ತು ಹಣವು ಹೆಚ್ಚಾದಲ್ಲಿ ಬ್ಯಾಂಕಿನಲ್ಲಿಟ್ಟು ಎರಡನೇ ಯಾವದಾದರೀಂದು ಹುಟ್ಟಿವಳಿಯ ಕೆಲಸಕ್ಕೆ ಉಪಯೋಗ ಬೀಳುವಂತೆ ಮಾಡುವದು ಒಹಳ್ಳಿ ಅವಶ್ಯಕವಾಗಿದೆ. ಬ್ಯಾಂಕುಗಳ ಮುಖಾಂತರ ಹಣದ ವ್ಯವಹಾರ ರವನ್ನು ಮಾಡುವದು ಲಾಭದಾಯಕವು. ಈ ವ್ಯವಹಾರದಲ್ಲಿ ಬ್ಯಾಂಕು ಒಬ್ಬ ಮುಖ್ಯ ವ್ಯಾಪಾರಿಯಂತೆ ಇರುವದು. ಇದು ಬರೇ ತನ್ನ ಭಾಂಡವಲದ ಕಡೆಗೆ ಲಕ್ಷ್ಯಗೊಟ್ಟು, ಸ್ವಂತದ ಲಾಭವನ್ನು ಬಯಸಿದರೆ ಪರಸ್ಪರ ಸಹಾಯಕಾರಕತೆಯು ಸ್ವಪ್ನದಲ್ಲಿಯೂ ಕೊಡು ಬರುವದಿಲ್ಲ. ಸದ್ಯಕ್ಕೆ ಹಿಂದುಸ್ತಾನದಲ್ಲಿ ಬೇಸಾಯವೇ ಮುಖ್ಯ ಉದ್ಯೋಗವೇ ಆಗಿದ್ದ ಅದರಿಂದಲೇ ವ್ಯವಹಾರವು ಸದೆದರುವದೆಂಬ ವಾತು ಸರ್ವ ಸಾಧಾರಣವಾಗಿ ವಿಲುರಿಗೂ ತಿಳಿದದ್ದಾಗಿದೆ. ಈ ವ್ಯವಹಾರಕ್ಕೆ ಬ್ಯಾಂಕು ಕುಗಳು ಸಹಾಯಕಾರಿಗಳಾಗಿರುತ್ತವೆಂಬದರಲ್ಲಿ ಎಲ್ಲಾಂತಹ ಸಂಶಯವಿಲ್ಲ.

Robert Owen, Father of Co-operation

ಸಹಕಾರೀ ಚಳುವಳಿಯ ಜನಕರಾದ

ಡಿ. ರಾಬರ್ಟ್ ಬೆನ್‌ ಡೊರೆಗಳ ಜೀವನ ಚರಿತ್ರೆ

ಹದಿನೆಂಟನೇ ಶತಮಾನದ ಉತ್ತರಾಧಿಕಾರದಲ್ಲಿ ಯುರೋಪ ಖಂಡ ದೊಳಗೆ ಅಡರಲ್ಲಿಯೂ ಮುಖ್ಯವಾಗಿ ಇಂಗ್ಲಂಡದೊಳಗೆ ಆಶ್ಚರ್ಯಕ

ರವಾದ ಜೆಡ್‌ಎಗಿಕ್ ಕ್ರಾಂತಿಯಂಟಾಯಿತು. ಕೈದಾಟಿ, ಕೈಮಗ್ಗು ಗಳು ಮುಗ್ಗುಹೋಗಿ ಉಗಿಯ ಯಂತ್ರಗಳು ಬಳಿಕೆಯಲ್ಲಿ ಬಂದವು; ಭವ್ಯವಾದ ಕಾರಖಾನೆಗಳು ಉಪಸ್ಥಿತವಾದವು; ತೇರ ಕಾಡಸ್ಥಿತಿಯ ಲಿದ್ದ ಹಳ್ಳಿಪಳ್ಳಿಗಳು ವ್ಯಾಪಾರದ ಮೂಲಕ ಪ್ರಸಿದ್ಧ ಶಹರಗಳಾದವು; ಕಾಲ ಚಕ್ರದ ಕಾರ್ಯದ ಬದಲಾವಣೆಯ ರಭಸದ ಹೊಡತಕ್ಕ ಹಳ್ಳಿಗಾಡ ಒಕ್ಕಲಿಗರು ತಮ್ಮ ತಮ್ಮ ಹೊಲವಾಸಿಗಳನ್ನು ಬಿಟ್ಟು ಕೊಟ್ಟು ಶಹರಗಳಿಗೆ ಪ್ರಯಾಣಬೆಳಿಸಿದರು. (ಕಾರಖಾನೆಯ) ಯಜಮಾನ, ವ್ಯಾಪಾರಗಾರ, ಅಂಗಡಿಕಾರ ಮತ್ತು ಕೂಲಿಕಾರರಲ್ಲಿರತಕ್ಕ ಪರಸ್ಪರ ಭೇದವು ತಿಳಿಯದಂತಾಯಿತು. ಉಗಿಯ ಯಂತ್ರದ ಶೈಥಿನೆಯ ಅಬ್ಜರಕ್ಕೆ ಜನಸಾಮಾನ್ಯವು ತತ್ತ್ವರಿಸಿ ತಮ್ಮ ಉದ್ಯೋಗವನ್ನು ಜಿಃವನ ಶ್ರಮವನ್ನು (Mode of Living) ಸಂಪೂರ್ಣವಾಗಿ ಬದಲಾಯಿಸಿತು. ಆ ಕಾಲದ ಕೂಲಿಕಾರರ ಬಾಳು ದೇವರೇ ಬಲ್ಲ. ಇವರು ಶಹಕಾರದ ಅವಕ್ಷಪೆಗೆ ಪಾತ್ರರಾಗಿದ್ದರು. ಇವರ ವಕಿಲಿಂದ ಒಬ್ಬ ಪ್ರತಿಸಿಧಿಯಾದರೂ ಪಾಲ್ಕಿರೆಮೆಂಟಿನ ಹೊಸ್ತಿಲವನ್ನು ಕಂಡಿರಲಿಲ್ಲ. ಕೂಲಿಕಾರರೆಲ್ಲಿಗೂ ಒಬ್ಬ ಮುಂದಾಳು ಬೇಕಾಗಿದ್ದನು. ಕಾಲವರಿ ಶ್ರುತಿಗನುಸರಿಸಿ ಪರಮೇಶ್ವರನು ಆವರಿಗೆ ಒಬ್ಬನನ್ನು ಒದಗಿಸಿಕೊಟ್ಟಿನು. ಅವನೇ ನಮ್ಮ ಚರಿತ್ರನಾಯಕನಾದ ರಾಬಟ್ ನು.

ರಾಬಟ್ ನ ಜನ್ಮದಿನವು ಶ್ರೀ. ಐ. ೧೯೨೮ ನೇ ಮೇ ತಿಂಗಳ ಇಳಿನೇ ತಾರೀಖು. ಜನ್ಮಸ್ಥಳವು ಮಾಂಟಗೋಡೇಮೇರಿ ತಾಲೂಕಿನೊಳಗಿರುವ ಸ್ಥಾಪನೆ ಗ್ರಾಮವು. ಇವನ ತಂದೆಯು ಕೆಲವು ದಿನ ಜೀನುಗಾರ ಕೆಲಸವನ್ನು ಕೆಲವು ದಿನ ಪೋಷಣಮಾಸ್ತರನ ಕೆಲಸವನ್ನು ಮಾಡಿದನು. ರಾಬಟ್ ನಲ್ಲಿರತಕ್ಕ ಅವನ ತೀಕ್ಷ್ಣ ಬುದ್ಧಿಯು ಬಾಲ್ಯದಲ್ಲಿಯೇ ಬೆಳಗಿತು. ಅವನು ತನ್ನ ಏಳನೇ ವರುಷದಲ್ಲಿಯೇ ಶಾಲೆಯಲ್ಲಿ ಹಿರೇಮಣಿ (Monitor) ಯಾದನು. ಹತ್ತು ವರುಷ ತುಂಬುವದರೇಂದ್ರಿಯಾಗಿಯೇ ತನ್ನ ಗ್ರಾಮದಲ್ಲಿ ದೊರೆಯುವ ಯಾವತ್ತೂ ಪ್ರಸ್ತುಕಗ

ಇನ್ನು ತಿರುವಿ ಹಾಕಿದನು. ಮುಂದಿನ ಒಂಬತ್ತು ವರುಷಗಳನ್ನು ಚಿಲ್ಲರ ವ್ಯಾಪಾರ ಮಾಡುವದರಲ್ಲಿ ಕಳಿದನು. ಮೊಟ್ಟೆ ಮೊದಲು ಅವನ್ ತನ್ನ ಗ್ರಾಮದಲ್ಲಿಯೇ ಎರಡನೇಯವರ ಅಂಗಡಿಯಲ್ಲಿ ಸಿಂತನು. ಆ ಮೇಲೆ ಲಂಡನ್‌ ಪಟ್ಟಣದೊಳಗಿರುವ ತನ್ನ ಅಣ್ಣನ ಬಳಿಯಲ್ಲಿ ಜೀನುಗಳ ವ್ಯವಹಾರದಲ್ಲಿ ನುರಿತನು. ಮೂರು—ನಾಲ್ಕು ವರುಷ ಜವಣಿ ವ್ಯವಹಾರವನ್ನು ಮಾಡಿ ಇ ವರುಷದ ಸುವಾರಿಗೆ ಮ್ಯಾಂಚಿಸ್ಟ್ರೆ ಗ್ರಾಮದಲ್ಲಿ ಸ್ಕೆಟಂಟ್ ಉದ್ಯೋಗ ಮಾಡಲಿಕ್ಕೆ ಅಳಿಯಾದನು. ಅಲ್ಲಿ ಹೆಸರುವಾಸಿಯಾದ ಒಂದು ನೂಲುವ ಕಾರಬಾನೆಯಲ್ಲಿ ಪಾಲಿನಿಂದ ಕೆಲಸಮಾಡಲಿಕ್ಕೆ ವ್ಯಾರಂಭಿಸಿದನು. ಅಲ್ಲಿ ರಾಬರ್ಟ್‌ನು ವೇದಾಂತ ಮತ್ತು ಸಾಹಿತ್ಯ ಸಂಸ್ಥೆಗಳಿಗೆ ಸಭಾಸದನಾಗಿ ಅಲ್ಲಿಂದ ಯಾವತ್ತು ಸಭ್ಯ ಗೃಹಸ್ಥರಿಗೂ ದೊಡ್ಡ ದೊಡ್ಡ ವಿದ್ವಾಂಸರಿಗೂ ಪರಿಚಿತನಾದನು.

ನನ್ ಇಂಫೆ ರಲ್ಲಿ ಗ್ಲಾಸೆಗೋ ಪಟ್ಟಣದಲ್ಲಿರತಕ್ಕ ಏಿಸ್. ಡೇಲ ಎಂಬವಲ್ಕೊಡನೆ ಇವನು ಲಗ್ನನಾಗಿ ಅವಳ ನಶದಲ್ಲಿರತಕ್ಕ ನಾಲ್ಕು ನೂಲುವ ಗಿರಣಿಗಳ ವ್ಯವಸ್ಥಾಪಕನಾದನು. ಅಂದಿನಿಂದ ಅವನು ಪರೋಪಕಾರದ ಕೆಲಸಗಳಲ್ಲಿ ಕೈಹಾಕಹತ್ತಿದನು. ಇಲ್ಲಿ ಅವನು ಇವ್ವತ್ತೆಂಟುವರುಷಗಳ ವರಿಗೆ ಇದ್ದು ಕೆಳಗೆ ಬರೆದ ಸಂಗತಿಗಳ ಬಗ್ಗೆ ಬಹಳೇ ಶ್ರಮವಟ್ಟನು. (೧) ಚಿಕ್ಕಮಕ್ಕಳ ವಿದ್ಯಾಭ್ಯಾಸ (೨) ಗಿರಣಿಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರ ಚಿಂತನ ಮತ್ತು (೩) ಕಾರಬಾನೆಗಳ ಸುಧಾರಣೆ. ಅವನು ಕೆಲಸಮಾಡುತ್ತಿರುವ ನ್ಯಾಲಾನಾಕ್ ಗ್ರಾಮದ ಜನರು ನಿರುದ್ಯೋಗಿಗಳೂ, ಬಡವರೂ, ಸಾಲಗಾರರೂ, ಶಕ್ತಿಂಥಿನರೂ ಮತ್ತು ಮೇಲಿಂದ ಮೇಲೆ ಸಂಕಟಗಳಿಗೆ ತುತ್ತಾಗುವವರೂ ಇರುವರೆಂದು ಕಂಡುಬಂದಿತು. ಆರು, ಎಣು, ಎಂಟು ವರುಷಗಳ ಇದುನೂರು ಬಾಲಕರು ಆ ಕಾರಬಾನೆಯಲ್ಲಿ ಕೆಲಸಮಾಡುತ್ತಿದ್ದರು. ಈ ಎಳಿಗೂಸುಗಳು ಮುಂಜಾನೆ ಆರು ಘಂಟೆಯಿಂದ ಸಂಚೆ ಪಳು ಘಂಟೆಯವರಿಗೆ ಎದ್ದು ನಿಂಣಕೊಂಡೆ

ಕೆಲಸಮಾಡಬೇಕಾದುದರಿಂದ ಹದಿನ್ಯೇದು ವರುಷ ಮಯಸ್ಸಿನವರಾಗುವದರೊಳಗಾಗಿಯೇ ಅವರಿಗೆ ಮುಪ್ಪಿನ ಆವಸ್ಥೆಯು ಪಾರ್ಪುವಾಗುತ್ತಿಲಿತ್ತು.

ರಾಬಟ್ ನು ತನ್ನ ನಿವಾರಕರ್ಕು ಮದ ಅನುಭವದಿಂದ ಸೂಕ್ತ ಏ ವಿರುವ ಶಾರೀರಕ ಯಂತ್ರವನ್ನು ನಿಜಿರ್ವಯ ಯಂತ್ರದಂತೆಯೇ ಆದಷ್ಟು ಉಚ್ಯುಪೂರ್ವಕವಾಗಿ ಉಪಯೋಗಿಸಬೇಕೆಂದು ಕಂಡು ಹಿಡಿದನು. ಕೂಲಿಯ ದರವನ್ನು ಹೆಚ್ಚಿಸಿದನು; ದುಡಿತದ ವೇಳೆಯನ್ನು ಗಳ ತಾಸು ಇದ್ದದ್ದನ್ನು ಗಂ ತಾಸು ಮಾಡಿಸಿದನು; ಕೂಲಿಕಾರರ ಜೀವ ಸಕ್ರಮದಲ್ಲಿ ಸುಧಾರಣೆಯನ್ನು ಮಾಡಿದನು; ಕಡೆಮೆ ಹೆಚ್ಚಿದಿಂದ ಆರೋಗ್ಯಕರವಾದ ಆಹಾರವು ಸಿಗುವಂತೆ ಮಾಡಿದನು; ಪ್ರತಿಯೊಬ್ಬ ಕೂಲಿಕಾರನ ದಿನದ ಕೆಲಸವನ್ನು ಪರಿಕ್ಷೇಸಿ ಅವನ ತರಗತಿಯನ್ನು ನಮೂದಿಸುವಂತೆ ಪ್ರಯತ್ನಿಸಿದನು. ಈ ಯಾವತ್ತೂ ಸುಧಾರಣೆಗಳಿಂದ “ನ್ಯೂಲಾನಕ್ಸವು” ದೇಶದಲ್ಲಿರುವ ಬೇರೆ ಗಿರಣಿಗಳಿಂದ ಬೈದ್ಯೋಗಿಕ, ಆರೋಗ್ಯಕ ಮತ್ತು ಸೌಖ್ಯದ ಮಾನದಿಂದ ಮೇಲ್ತರಾಷ್ಟ್ರಾಗಿ ಒಡೆದು ಕಾಣಹತ್ತಿತು. ಲೀಂಪ್ ಪಟ್ಟಣದ ಪರವಾಗಿ ಕಳಿಸಿದ ಪ್ರತಿನಿಧಿಗಳಲ್ಲಿ ರಾಬಟ್ ನ ಜನರು ಹೆಚ್ಚು ಸುಖಿಗಳಿರುವರೆಂದು ಅವರ ಮುಖಚಯಾದಿಂದಲೂ ಜೀವನ ಕ್ರಮದಿಂದಲೂ ಕಂಡುಬಂದಿತು. ಇದಕ್ಕೆಲ್ಲ ರಾಬಟ್ ನೇ ಕಾರಣನೆಂದು ಬೇರೆ ಹೇಳಲವ ಶ್ಯಾಮಿಲಿ. ಇವನು ಕೂಲಿಕಾರರ ಮಕ್ಕಳಿಗೆ ಹೆಚ್ಚು ಸೌಲಭ್ಯವಾಗುವಂತೆ ಕೆಲವೊಂದು ವೇಳೆ ದುಡಿದು ಉಳಿದ ಹೊತ್ತಿನಲ್ಲಿ ಅವರಿಗೆ ಶಿಕ್ಷಣವನ್ನು ಕೊಡಿಸುವ ವ್ಯಾವಸ್ಥೆಯನ್ನು ಮಾಡಿದನು. ಬಗೆ ಬಗೆಯ ಆಟ-ನೋಟ ಮತ್ತು ವಿಹಾರಗಳಿಂದ ಅವರ ಕೆಲಸದ ಪರಿಶ್ರಮವು ದೂರಾಗುವಂತೆ ಹಾಡು, ಕೊಯಿತು ಮುಂತಾದವುಗಳಿಗೆ ಉತ್ತೇಜನ ವನ್ನು ಕೊಟ್ಟಿನು. ತರತರದ ಚಿತ್ರಪಟ ನಕಾಶಗಳಿಂದ ವಿದ್ಯಾಪ್ರಸಾರವಾಗುವಂತೆ ಮಾಡಿದನು. ಚಿಕ್ಕಮಕ್ಕಳ ಸಲುವಾಗಿಯೇ ಸ್ವತಂತ್ರ

ಶಾಲೆಗಳು ಏಪಾರ್ ಡಾಡವು. ಹನ್ನೊಂದು ಹನ್ನೇರಡು ವರ್ಷದ ಮಕ್ಕು ಇಗೆ ದಿನಾಲು ಆರು ತಾಸು ತೋಟದಲ್ಲಿ ಕೆಲಸಮಾಡುವಂತೆ ಯೋಚಿ ಸಿದನು. ರಾಬಟ್ ಓವೆನ್‌ನ ಪದ್ಧತಿಯನ್ನು ಆ ಕಾಲಕ್ಕೆ ಎಷ್ಟೋ ಮುಂದಾಳುಗಳು ಅನುಕರಣ ಮಾಡಿದಾಗ್ನೂ ಅವರಿಗೆ ಈ ಪದ್ಧತಿಯಂತೆ ನಡೆಯಲಿಕ್ಕೆ ಹಜ್ಜುವದು ಕಷ್ಟಸಾಧ್ಯವಾಯಿತು. ಬೇರೆ ಗಿರಣಿಗಳ ಜಾಲಕರು ಅರಳಿಯ ಮೇಲಿನ ಕರವನ್ನು ಕಡಿಮೆ ಮಾಡಲಿಕ್ಕು ಸರಕಾರಕ್ಕೆ ಒತ್ತಾಯಪಡಿಸಿದರು; ಆದರೆ ಗಿರಣಿಗಳಲ್ಲಿ ಕೆಲಸ ಮಾಡುವ ಕೂಲಿಕಾರರ ಜೀವನಕ್ರಮವನ್ನು ಸುಧಾರಿಸುವದಕ್ಕೆ ಕಾಯಿದೆಗಳನ್ನು ಮಾಡಿಸಲು ಹಿಂಜರಿದರು. ಓವೆನ್ ಪ್ರಯತ್ನ ದಿಂದಲೇ ಱಳಿಗೆ ಸೇ ಇಸ್ತ್ಯಿಯ ಘ್ರಾಕ್ಷರೀ ಕಾಯಿದೆಯು ವಾಸಾಗಿ ಜಿಕ್ಕೆ ಮಕ್ಕುಗಳು ದುಡಿಯುವ ವೇಳೆಯು ಹನ್ನೇರಡು ತಾಸಿಗಿಂತ ಹೆಚ್ಚಿರ ಕೂಡದೆಂದು ನಿರ್ದಿಷ್ಟ ಮಾಡಿತು. ಓವೆನ್‌ನು ಱಳಿಗೆ ರ ವರೀಗೆ ನ್ಯೂಲಾನಾಕ್ರದಲ್ಲಿ ಉಳಿದನು ಕೆಲವೇಂದು ಧಾರ್ಮಿಕ ತತ್ವಗಳ ವಿಷಯವಾಗಿ ಇವನಿಗೂ ಇವನ ಪಾಲುಗಾರವಿಗೂ ಮತಭೇದ ವ್ಯಂಟಾಗಿ ಕಟ್ಟಿಕಡೆಗೆ ತನ್ನ ಪಾಲನ್ನು ತೆಗೆದುಕೊಂಡು ಹೊರಬೇಸು.

ಮುಂದೆ ಅವನು ಲಂಡನ್‌ನ್ನು ಬಂದು “Economist” ಎಂಬ ಹೊಸ ಮಾಸಿಕ ಪತ್ರವನ್ನು ಹೊರಡಿಸಿ ಆದರಲ್ಲಿ ಕೂಲಿಕಾರರ ಸುಧಾರಣೆಯ ಬಗ್ಗೆ ವಿಷಯಗಳನ್ನು ಚರ್ಚಿಸಿ ಬರೆಯಹ್ತಿದನು. ಇವನು ತನ್ನ ವಿಚಾರಗಳನ್ನೆಲ್ಲಾ ಸರಕಾರಕ್ಕೆ ಅರುಂಡಿ ಆವು ಘ್ರಾಕ್ಷರೀ ಕಾಯಿದೆಗಳಲ್ಲಿ ಸೇರುವಂತೆ ಒತ್ತಾಯಪಡಿಸಿದನು. ತನ್ನ ಎಲ್ಲ ತತ್ವಗಳು ಆಳರಸರಿಗೆ ಗೊತ್ತಾಗುವಂತೆ ಹೆಚ್ಚು ಪ್ರಯತ್ನಿಸಿದನು. ನ್ಯೂಲಾನಾಕ್ರದಲ್ಲಿ ಕೃಕೊಂಡ ಎಲ್ಲ ಸುಧಾರಣೆಗಳು ತನ್ನ ದೇಶದ ತುಂಬ ಪ್ರಸಾರವಾಗಬೇಕೆಂದು ಸರಕಾರಕ್ಕೆ ಸೂಚಿಸಿದನು. ಱಳಿಗೆ ಕಾರಣಾನಿಗಳು ಪ್ರತಿನಿಧಿಗಳ ವರದಿಯಲ್ಲಿ ಯಾವತ್ತೂ ಸುಧಾರಣೆಗಳು ತಂದೆ ತಾಯಿಗಳಿಲ್ಲದ ಬದಲುಡಂಗರಿಗೆ ಮಾತ್ರ ಸರಿಯಾಗುವಂತೆ

ಸಿಫಾರಸು ಮಾಡಲ್ಪಟ್ಟವು. ಅದೇ ವರುಷ ಒಂದು ಬೇಗೆ ಕವಿ ಓಟಯು ಸಾಫ್ತಾಪಿತವಾಗಿ ಅದರ ಪರವಾಗಿ ಜೀಮ್‌ಎಗಿಕ ಹಳ್ಳಿಗಳಲ್ಲಿರತಕ್ಕ ಕೊರತೆಗಳನ್ನು ಗೊತ್ತುಪಡಿಸಿ ವರದಿಯನ್ನು ಕೊಡುವಂತೆ ತರಾಯಿಸಿದರು. ಈ ಕವಿಾಟೀಯಲ್ಲಿ ೧-೭ ಜನ ಪಾಲ್‌ಮೆಂಟರಿ ಸಭಾಸದ ರಿಷ್ಟ್‌ರು.

ಇವನು ಮಾಸಿಕದ ಪರಿಣಾಮವು ಜನರ ಮೇಲೆ ಚನ್ನಾಗಿ ಬಿಂಬಿಸಿ ಅದರಿಂದ ೪-೫ ವರುಷಗಳಲ್ಲಿಯೇ ೫-೬ ಕೂಲಿಕಾರರ ವಸಹಾತುಗಳು (Societies) ಸಾಫ್ತಾಪಿಸಲ್ಪಟ್ಟವು. ಈ ಸಚಾತಿಯ ಸಂಸ್ಥೆಗಳೂ ಸಹಕಾರೀ ಸಂಘಗಳೂ ರಾಬಟ್ ಒವೆನಾನ ದೀಘ್ರವೃಯ ತ್ವದ ಫಲಗಳಾಗಿದ್ದವು.

ಒವೆನಾನು ನ್ಯೂಲಾನಾಕ್ರ ಬಿಟ್ಟನಂತರ ಪ್ರತ್ಯಕ್ಷರೀತಿಯಿಂದ ಕೂಲಿಕಾರರಿಗೆ ಉಪದೇಶಮಾಡಲಿಕ್ಕೆ ಪ್ರಾರಂಭಿಸಿದನು. ಇವನು ಲಂಡನಾದ ಕೂಲಿಕಾರರ ಮನಸ್ಸಿನಲ್ಲಿ ತನ್ನ ಪವಿತ್ರ ವಿಚಾರಗಳನ್ನೂ, ವದ್ಧತಿಗಳನ್ನೂ ಮತ್ತು ನ್ಯವಹಾಯ್ ಸೂಚನೆಗಳನ್ನೂ ಪ್ರತಿಬಿಂಬಿಸಿದನು. ಇವನು ಎಲ್ಲಾ ಸಂಸ್ಥೆಗಳಲ್ಲಿಯೂ, ಸಭೆಗಳಲ್ಲಿಯೂ, ಮಹಾ ಸಭೆಗಳಲ್ಲಿಯೂ ಭಾಗಕೆಗೆದುಕೊಳ್ಳುಹತ್ತಿದನು.

ಸ್ನಾ ಗಳಾಗಿ ರಲ್ಲಿ ಎಷ್ಟೋ ಸಹಕಾರೀ ಸಂಘಗಳು ಸಣ್ಣ ಪ್ರಮಾಣದಿಂದ ಕೈಕಸಬುಗಳನ್ನು ಪ್ರಾರಂಭಿಸಿದವು. ಆದರೆ ತಯಾರಾದ ವರಾಲನ್ನು ವಾರಲಿಕ್ಕೆ ಅಷ್ಟೋಂದು ಸುಲಭವಾಗಲಿಲ್ಲ. ಇದಕ್ಕೊಳ್ಳುವುದು ಲಂಡನದ ಹತ್ತರ ಗಳಾಗಿ ರಲ್ಲಿ ಒಂದು ಸಂಸ್ಥೆಯು ಸಾಫ್ತಾಪಿತವಾಯಿತು. ಒವೆನಾನು ಅದರ ಕೆಲಸವನ್ನು ಭರದಿಂದ ಕೈಕೊಂಡನು. ಗಳಾಗಿ ರಲ್ಲಿ ಲಂಡನದ ಗ್ರೇಜನ್ ರೋಡಿನಲ್ಲಿ “The Equitable Labour Exchange” ಪ್ರಾರಂಭವಾಯಿತು.

ಅದೇ ಅರುಷ ಆಂದರೆ ಉತ್ತರಲ್ಲಿ ಜರುಗಿದ ಸಹಕಾರೀ ಸಭೆಯ ಪರವಾಗಿ ಎಷ್ಟೋ ಸಮಾಜ ಸುಧಾರಕರು ದೇಶದಲ್ಲಿ ತಿರುಗಾಡಿ ಚಳವಳಿಯನ್ನು ಅತಿಜೋರಿನಿಂದ ಸಾಗಿಸಹತ್ತಿದರು. ಉತ್ತರ ರಲ್ಲಿ ಒಂದು ದೊಡ್ಡ ರಾಷ್ಟ್ರೀಯ ವ್ಯಾಪಾರ ಸಂಖ್ಯೆ ಕೂಡಿತು. ಇದರಲ್ಲಿ ಐವೆನಾರೇ ಪ್ರಮುಖರಾಗಿದ್ದರು. ರಾಷ್ಟ್ರೀದಾರಕ್ಕಾಗಿ ಇನ್ನೊಂದು ಸಂಖ್ಯೆ ಸಾಫಿಸಲ್ಪಟ್ಟಿತು. ಈ ಸಂಖ್ಯೆ ಕೂಲಿಕಾರರ ದುಡಿತದ ವೇಳೆಯನ್ನು ಲ ತಾಸುಗಳ ವರೀಗೆ ನಿರ್ದಿಷ್ಟವಾಡಿತು. ಇದು ಉತ್ತರ ರಲ್ಲಾದ ಚಳವಳಿಗೆ ಹುರುಪುಕೊಟ್ಟಿತು.

ಉವರು ಉತ್ತರ ರಲ್ಲಿ “The New Moral World” ಎಂಬ ಮತ್ತೊಂದು ವಾರಪತ್ರವನ್ನು ಹೊರಡಿಸಹತ್ತಿದರು. ಇದರ ಉದ್ದೇಶವು ಸಮಾಜದ ಸಂಘಟನೆಯಕಾರ್ಯವಾಗಿದ್ದಿತು. ಮುಂದ ಈ ಪತ್ರವು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಹೆಸರುಗಳಿಂದ ಪ್ರಸಿದ್ಧವಾಯಿತು.

ಐವೆನಾರವರ ಕಡೆಯ ಹದಿಮೂರು ವರುಷಗಳು ಸರ್ವ ಸಾಧಾರಣ ನಿವೃತ್ತಿಯಲ್ಲಿಯೇ ಕಳೆದುಹೋದವು. ಇವರು ತಮ್ಮ ಮುಸ್ಸಿನ ಕಾಲದಲ್ಲಿ ಧಾರ್ಮಿಕರ ಪಂಗಡಗಳನ್ನು ಸೇರಿ ಅವರ ಸಹಾನುಭೂತಿಯನ್ನು ಸಂಪಾದಿಸಿದರು. ಇವರು ತಮ್ಮ ಜನ್ಮಸ್ಥಳವಾದ ನ್ಯಾಟ್ರಾಗ್ರಾಮದಲ್ಲಿಯೇ ವ್ಯಾಧಾವ್ಯದ ಜೋರಿನಿಂದ ಸ್ವರ್ಗಸ್ಥಾನದರು. ಮರಣ ಕಾಲದವರೀಗೂ ಸಹಕಾರೀ ಚಳವಳಿಯ ಉನ್ನತಿ ಬಗ್ಗೆ ಬಹಳೇ ಪ್ರಯತ್ನಪಟ್ಟು ಅದರಂತೆ ಎಷ್ಟೋ ಅಷ್ಟಿತ ಕಾರ್ಯಗಳನ್ನು ಜನಸಾಮಾನ್ಯಕ್ಕೆ ಮಾಡಿ ತೋರಿಸಿದರು. ಇವರ ತಾಯಿ ತಂಡೆಗಳ ಸಮಾಧಿಯ ಹತ್ತರವೇ ಇವರ ಸಮಾಧಿಯಾದರೂ ಕಟ್ಟಲ್ಪಟ್ಟು ಸ್ನಾಗಣ್ಯರಲ್ಲಿ ಸಹಕಾರ ಪ್ರಚಾರಕರಿಂದ ಅದು ಉತ್ತರೀತ್ತರ ಅಭಿವೃದ್ಧಿಯನ್ನುಡಿತು.

The late Sir Vithaldas Thackersey, his Life & Work

ಎಲ. ಸ್ವಿತ್ತಲದಾಸ ಸರ್ ವಿತ್ತಲದಾಸ ಥಾಕೆಸೆಯವರ
ವೃತ್ತಾಂತ.

ಸರ್ ವಿತ್ತಲದಾಸ ಥಾಕೆಸೆಯವರ ಜನ್ಮವು ಇ. ಸ. ೧೮೭೫
ರಲ್ಲಿ ಆಯಿತು. ಇವರ ಆರಂಭದ ಶಿಕ್ಷಣವು ಖಾಸಗಿ ರೀತಿಯಿಂದಲೇ
ಆಯಿತು. ತಮ್ಮ ವಯಸ್ಸಿನ ಒಟ್ಟು ನೇರ ವರ್ಷದಲ್ಲಿ ಸ್ವರ್ವೇಶ ಪರೀಕ್ಷೆ
ಯನ್ನು ಪಾಸಾಗಿ, ಅವರು ಎಲ್ಲಾ ಫಿನಿಷ್ಪ್ಟನ್ ಕಾಲೀಜದಲ್ಲಿ ಕೆಲವು ದಿನ
ಸಗಳ ವರೀಗೆ ಅಭ್ಯಾಸವಾಡಿದರು. ಆ ಮೇಲೆ ಅವರು ತಮ್ಮ ಹಿರಿ
ಯರು ಮಾಡುತ್ತಿರುವ ವ್ಯಾಪಾರದಲ್ಲಿ ಮನಸ್ಸು ಹಾಕಿದರು. ಇಷ್ಟು
ಚಿಕ್ಕ ವಯಸ್ಸಿನಲ್ಲಿಯೇ ಅವರು ವ್ಯವಸಾಯದಲ್ಲಿ ತೊಡಗಿದ್ದಿಂದ,
ಮುಂಬಯಿ ಶಹರದ ವ್ಯಾಪಾರೋದ್ಯೋಗಳಲ್ಲಿ ಇವರು ಒಹಳೇ
ಮುಂದುವರಿಯುವರೆಂದು ಅವರಿಗೆ ಸಂಬಂಧಿಸಿದ ಹಲಕೆಲವು ಗೃಹ
ಸ್ಥರು ಭವಿಷ್ಯವನ್ನು ಹೇಳಿದರು. ಅದರಂತೆಯೇ ಇವರು ನಿಜವಾಗಿ,
ಇವರು ವ್ಯಾಪಾರದಲ್ಲಿ ಅಲೌಕಿಕವಾದ ಕೇರಿಯನ್ನು ಪಡೆದರೆಂಬು
ವದು ಸರ್ವಶ್ರವವಿರುತ್ತದೆ. ಮುಂಬಯಿಯ ಎಲ್ಲ ತರದ ವ್ಯಾಪಾರ
ರೋದ್ಯೋಗಳ ಚಳನಳಿಯಲ್ಲಿ ಸರ್ ವಿತ್ತಲದಾಸ ಇವರು ಪ್ರಾಮು
ಖ್ಯವಾಗಿ ಮನಸ್ಸು ಹಾಕಿದರು. ಇಷ್ಟೇ ಅಲ್ಲದೆ ಉದ್ಯೋಗ,
ವ್ಯಾಪಾರ ಮತ್ತು ಆರ್ಥಿಕ ವಿಷಯಗಳಲ್ಲಿ ಯಾರಿಗೆ ಆರ್ಥಿಕಾರ್ಯಕ್ರ
ರೀತಿಯಿಂದ ಹೇಳಲಿಕ್ಕೆ ಬರುತ್ತದೋ ಅಂಥವರೋಳಿಗೆ ಇವರೊಬ್ಬರಾ
ಗಿದ್ದರು. ಅವರಿಗೆ ತಮ್ಮ ಸ್ವಂತದ ಇ-ಎ ಗರಣಿಗಳು ಇದ್ದವು.
ಇಷ್ಟೇ ಕೆಲಸವನ್ನು ಉತ್ತಮರೀತಿಯಿಂದ ಕೆಲಸ ಸಾಗಿಸಿಕೊಂಡು
ಹೋಗುವದು ಒಬ್ಬ ಸಾಮಾನ್ಯ ಮನುಷ್ಯನಿಗೆ ಜಡವೆನಿಸುತ್ತಿತ್ತು.
ಅದರೆ ಸರ್ ವಿತ್ತಲದಾಸ ಇವರ ಕರ್ತೃತ್ವಶಕ್ತಿಯು ಒಹಳೇ ದೊಡ್ಡ
ದಿದ್ದಕಾರಣ ಅವರು ತಮ್ಮ ಕೆಲಸವನ್ನು ಜನ್ಮಾಗಿ ನೀಗಿಸಿಕೊಂಡು

ಎರಡನೇ ವ್ಯವಸಾಯದಲ್ಲಿ ಮನಸ್ಸು ಹಾಕಹತ್ತಿದರು. ಮುಂಬಯಿ ಶರ
ರದಲ್ಲಿಯ ಮಿಲಾಟನ್‌ ಅನೋಸಿವಶನ್, ಇಂಡಿಯನ್ ಮಚ್‌ಎಂಟ್‌
ಚೇಂಬರ ಆಂಡಾ ಬ್ಯಾರೋ, ವಗ್ಯೆರೀ ಅನೇಕ ವ್ಯಾಪಾರೀ ಸಂಸ್ಥೆಗಳಲ್ಲಿ
ಇವರ ಮುಖ್ಯ ಸಂಬಂಧವಿದ್ದು, ಇವರು ಬಡೋದಾ ಬ್ಯಾಂಕಿನ
ಉತ್ಪಾದಕರಿದ್ದರು. ಜಾಮನಗರದ ದ್ವಾರಕಾ ರೇಲ್ವೇ ಕಂಪನಿಯನ್ನು
ಇವರೀ ಹೊರಡಿಸಿದರು. ದ್ವಾರಕಾದಲ್ಲಿರುವ ಸಿಮೆಂಟ್ ಕಂಪನಿಯಾಗಿ
ಜನಕರು ಇವರೀ. ಒಕ್ಕು ಲತನಕ್ಕೆ ಉಪಯೋಗವಾಗುವ ರೆಂಟ್
ಮುಂತಾದ ಸಾಮಾನುಗಳನ್ನು ತಯಾರಿಸುವ ಕಾರಬಾನೆ ಸಹ ಜೀಮು
ಶೇಟ್‌ವ್ರದಲ್ಲಿ ಇವರಿಂದಲೇ ಸ್ಥಾಪಿಸಲ್ಪಟ್ಟಿತು. ಇದಲ್ಲದೆ ಇವರು
ಮುಂಬಯಿಯ ಎಷ್ಟೋ ಕಂಪನಿಗಳ ಡಾಯರ್ಕ್‌ರಾಗಿದ್ದರು. ಈ
ವ್ಯಾಪಾರ ಇವರ ಆಯುಷ್ಯಕ್ರಮವು ಒಹುವಿಧದ ಕ್ರೆಟ್‌ಕ್ರೆಟ್‌ಯಿಂದ
ತುಂಬಿಹೋಗಿತ್ತು.

ತಮ್ಮ ವಯದ ಇಂಗ್ಲೆಸ್‌ದಲ್ಲಿ ಅವರು ಮುಂಬಯಿ ಕಾರ
ಪ್ಲೋರೇಶನ್‌ (ಮನಸಿವಾಲಟೆ) ಸಭಾಸದರಾಗಿ ಆರಿಸಲ್ಪಟ್ಟ
ಅಲ್ಲಿಯೂ ಅವರು ತಮ್ಮ ಬುದ್ಧಿ ಸಾಮಧ್ಯದಿಂದ ತೀವ್ರವೇ ತಮ್ಮ
ವರ್ಚನೆನ್ನು ಕೂಡ್ರಿಸಿದರು. ಸ್ನಾ ಗಣಂಳ ರಲ್ಲಿ ಅವರು ಸ್ವಾಂಡಿಂಗ
ಕನಿಾಟಿಯ ಚೇಳರಮನ್ನಾದರು. ಮತ್ತು ಗಣಂಳರಲ್ಲಿ ಮುಂಬಯಿ
ಮ್ಯಾನಸಿವಾಲ್ಯಿಯ ಚೇಳರಮನ್ನಾದರು. ಈ ಹತ್ತು ವರುವಗಳೇ
ಅವಧಿಯಲ್ಲಿ ಮುಂಬಯಿಯೋಳಿಗಿನ ಆರೋಗ್ಯ ಸುಧಾರಣೆ, ನೀರಿನ
ಪುರವರೆ, ಮುಂತಾದವುಗಳಲ್ಲಿ ಅವರು ಚನ್ನಾಗಿ ಸುಧಾರಣೆಯನ್ನು
ಮಾಡಿದರು. ಇ. ಸ. ಗಣಂಳ ರಲ್ಲಿ ಮುಂಬಯಿಯಲ್ಲಿ ಕೂಡಿದ
ಕಾಂಗ್ರೆಸ್‌ದಸಂಗಡ ಇವರು ಹೈದ್ರಾಗಿಕ ಪ್ರದರ್ಶನವನ್ನು ಕೂಡಿಸಿ
ದ್ದರು. ಮುಂದೆ ಇ ವರ್ಚನೆಗಳ ನಂತರ ಕಲಕತ್ತಾ ವಟ್ಟಣದಲ್ಲಿ ಆದ
ಹೈದ್ರಾಗಿಕ ಪರಿಷತ್ತಿನ ಅಧಿವೇಶನ ಅಧ್ಯಕ್ಷಸ್ಥಾನವನ್ನು ಸರಾ.

ವಿಶ್ಲೇಷಣೆಯಲ್ಲಿ ಭೂಷಿಸಿದ್ದರು. ಇದರಿಂದ ಇವರ ಹೊದ್ದೋಗಿಕ ಪ್ರೀತಿಯು ಎಷ್ಟು ಇತ್ತೀಂದು ಸ್ವಪ್ನವಾಗಿ ವ್ಯಕ್ತವಾಗುತ್ತದೆ.

ಇವರು ಇಂಧಿ ರಿಂದ ಇಗರಿ ವರೆಗೆ ಮುಂಬಯಿ ಕಾಯಿದೆ ಶೌನ್ಮಿಲದ ಸಭಾಸದರಾಗಿದ್ದರು. ಶೌನ್ಮಿಲದಲ್ಲಿ ಮುಂಬಯಿ ಶಹರದ ವಸತಿ ಮತ್ತು ಜನರ ಅರೋಗ್ಯದ ಸಂಬಂಧ ಬಹಳೇ ಕಳಿಕಿಲ್ಲಿಂದ ಮಾತಾಡತ್ತಿದರು. ಸರ್. ವಿಶ್ಲೇಷಣೆಯಲ್ಲಿರುವ ಶಾಂಪುರುಹ್ಯಮೇಂಟ ಟ್ರಿಸ್ಟ್ ಮತ್ತು ಹೈರ್ಟ್‌ಟ್ರಿಸ್ಟ್ ಇವುಗಳ ಸಭಾಸದ ರಾಗಿದ್ದರು. ಇದರಿಂದ ಈ ಶಹರದಲ್ಲಿರುವ ಬಜಾರನರ ವಸತಿಗಾಗಿ ಮನೆಗಳನ್ನು ಕಟ್ಟಿಸಿ ವ್ಯಾಳಿ ಪಡೆದುಕೊಂಡರು. ಈ ಪ್ರಕಾರದ ಸಾರ್ವಜನಿಕ ಕೆಲಸದ ಪ್ರತಿಫಲಕ್ಕಾಗಿ ಸರಕಾರದವರಿಂದ ಇವರಿಗೆ ಇ. ಸ. ಇಂಂಲ ರಲ್ಲಿ ಸರ್. ಎಂಬುವ ಬಹುವಾನದ ಪದವಿಯನ್ನು ನೊರ್ಕಿತು.

ಸರ್. ವಿಶ್ಲೇಷಣೆಯಲ್ಲಿ ಇ. ಸ. ಇಂಂಲ ರವರೆಗೆ ವರಿಷ್ಟು ಕಾಯಿದೆ ಶೌನ್ಮಿಲದ ಸಭಾಸದರಾಗಿ, ಆಲ್ಲಿ, ವ್ಯಾಪಾರ ಉದ್ದೇಶಗೆ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಬಹಳೇ ಚಚಿರ್ಸಿದರು. ಆಲ್ಲಿ ಇರು ಗಾಗ್ನೆ ಕ್ಯಾ. ವಾ. ನಾ. ಗೋಖಲೆ ಇವರ ವಾಗ್ರ ದರ್ಶಕತ್ವವನ್ನು ಇವರು ಚನ್ನಾಗಿ ಉಪಯೋಗಮಾಡಿ, ಸಿರಪೇಕ್ಕೆ ಬುದ್ಧಿಯಿಂದ ದೇಶ ಸೇವೆಯನ್ನು ಯಾವರಿಕಿಯಿಂದ ಮಾಡುವದಂಬದನ್ನೂ ಮತ್ತು ಕ್ಯಾರ್ಯಲ್ಲಿ ಹಿಡಿದ ಕೆಲಸವನ್ನು ಎಷ್ಟು ಎಡರುಗಳು ಬಂದಾಗ್ನ್ಯಾ ಲಕ್ಷ್ಯ ನೀಡೆ, ಆದನ್ನು ಕೊನೆಗಾಳಿಸುವದನ್ನೂ ಸರ್. ವಿಶ್ಲೇಷಣೆಯಲ್ಲಿ ಮನ ಗಂಡರು. ಕ್ಯಾ. ಗೋಖಲೆಯವರಿಂದ ದೇಶದ ಕಲ್ಬಾಣಿಕ್ಕಾಗಿ ಸ್ಥಾಪಿತವಾಗಿ ಸಂಸ್ಥಾಪಿತವಾಗಿ ಮನಸ್ಸು ಹಾಕಿ, ಆಯಾ ಸಂಸ್ಥೆಗಳಿಗೆ ತನು, ಮನ ಧನಗಳಿಂದ ಸಹಾಯಮಾಡಿದರು. ನೀವರಿಂಟಿ ಕಾಳ್ಜ್ ಇಂಡಿಯಾ ಸೈನಾಲೀಟ್‌ನು (ಮುಂಬಯಿ

ಬ್ರಾಹ್ಮಂಚ) ಭವ್ಯವಾದ ಇಮಾರತಿಯ ಸಲುವಾಗಿಯೂ, ಪ್ರತ್ಯೇಕ ಸೇವಾಸದನದ ಸಲುವಾಗಿಯೂ ಇವರು ಅನೇಕ ರೀತಿಯಿಂದ ಸಹಾಯಮಾಡಿದರು. ಪರೇಲದಲ್ಲಿ ವರ್ಕಮೇನ್ಸ್ ಇನ್ಸ್ಟಿಟ್ಯೂಟ್‌ವನ್ನು ಸಾಫಿಸುವ ಕೆಲಸದಲ್ಲಿ ಇವರಿಂದ ಬಹಳೇ ಸಹಾಯವಾಯಿತು. ಪ್ರತ್ಯೇಕ ಪಟ್ಟಣದಲ್ಲಿರುವ ಮಹಿಲಾ ವಿದ್ಯಾಲಯಕ್ಕೆ ಇವರು ಈ ಲಕ್ಷ್ಯ ರೂಪಾಯಿಗಳನ್ನು ದೇಶಿಗಿಯಾಗಿ ಕೊಟ್ಟಿರು. ಬಡರ್ಪ್ರೈಟರ ಮಕ್ಕಳ ಆಟ್ಟು ಮತ್ತು ಮೆಡಿಕಲ್ ಕಾಲೇಜುಗಳಲ್ಲಿಯ ವಿದ್ಯಾರ್ಥಿಸ್ಕಾರ್ಗಿ ಸುಮಾರು ಈ ಲಕ್ಷ್ಯ ರೂಪಾಯಿಗಳನ್ನು ಕೊಟ್ಟಿರು. ಪ್ರತ್ಯೇಕ ಸೇವಾ ಸದನ, ವಸಿತಾವಿಶ್ವಾಮಿ, ಸೋಶಲ್ ಸ್ವಿಎಸ್ ಲೀಗ್ ವಗೈರೆ ಸಂಸ್ಥೆಗಳಿಗೆ ಇವರು ಬಹಳೇ ದ್ರವ್ಯಸಹಾಯಮಾಡಿದರು.

ಇ. ಸ. ಗೋಗಿ ರಲ್ಲಿ ವಿ.॥ ರಹಿಮತುಲ್ಲಾ ಕರೀಮುಖಾಯಿಯ ವರ ಮೃತ್ಯುವಿನ ನಂತರ ಮುಂಬಯಿ ಶಹರದಲ್ಲಿಯ ಮೀಲ್ ಓನ್‌ಎಸ್ ಅಸೋಸಿಯೇಶನದ ವಶಿಯಿಂದ ಸರಾ ವಿಶ್ವಲಾಂಕಾಸರು ಲೇಜಿಸ್‌ಲೆಟ್‌ವ್ಯಾಪಾರದಲ್ಲಿ ಗೆದ್ದಿರುತ್ತಿರು. ಮತ್ತು ಅಲ್ಲಿ ಸಾಫಿತ ವಾದ ಜೆಮಾಕ್ರೆಟ್‌ಕಾ ಪಾರ್ಟೀಯ ಚೇಂಪರಮನ್ನರಾಗಿ ಆರಿಸಲ್ಪಟ್ಟಿರು.

ಹಿಂದುಸ್ಥಾನದಲ್ಲಿ ಬಂಗಾರದ ನಾಣ್ಯಗಳ ಬಳಿಕೆಯನ್ನು ಅಮಲ ಸೋಳಿಗಿ ತರಬೇಕೆಂದು ಸರಕಾರದವರ ಕೂಡ ಇವರು ಬಹಳ ಚಚ್ಚಿ ಸಿದರು. ಮತ್ತು ಅದರಂತೆ ಲೇಜಿಸ್‌ಲೆಟ್‌ವ್ಯಾಪಾರದಲ್ಲಿ ಅಸೆಂಬ್ಲಿಯಲ್ಲಿ ಅದರ ಒಗ್ಗೆ ಒಂದು ರಾಜೀವನ್ನು ಸಹ ಪಾಸುಮಾಡಿಕೊಂಡರು. ಈ ಪ್ರಕಾರ ಇವರು ಸಾಮಾಜಿಕ, ಚಿದ್ಮೋಗಿಕ, ನಾಗರೀಕ, ರಾಜಕೀಯ ಸಂಸ್ಥೆಗಳಲ್ಲಿ ಭರಭರಾಟಿಯಿಂದ ಕೆಲಸಮಾಡುವ ಕಾಲದಲ್ಲಿಯೇ ದುರ್ದೈವ ದಿಂದ ಮೃತ್ಯುದೇವತೆಯು ಇವರನ್ನು ತಡವಿದಳು. ಈ ಪೂರ್ವದಲ್ಲಿಯೇ ಇಂಗ್ಲಿಂಡ್, ಅಮೇರಿಕಾ, ಜಪಾನ ಮುಂತಾದ ದೇಶಗಳ ಪರ್ಯಾಟನವನ್ನು ಮಾಡಿದ್ದರು. ಸರಾ. ವಿಶ್ವಲಾಂಕಾಸ ಇವರು ತಮ್ಮ

ವಯಸ್ಸಿನ ಜಂ ನೇ ವರ್ಷದಲ್ಲಿಯೇ ಮರಣಹೊಂದಿದ್ದನ್ನು ನೋಡಿ
ಯಾರ ಹೃದಮವು ದುಖದಿಂದ ವಿವ್ರಾಲವಾಗಲಿಕ್ಕಿಲ್ಲ !!

ಸರ್ ನಿತ್ಯಲಧಾಸ ಇವರ ಆಯುಷ್ಯ ಕ್ರಮದ ರೂಪರೀಖೆಯ
ಮೇಲಿಂದ, ಇವರಲ್ಲಿಯ ಚೊಡ್ಡಸ್ಥಾನದ ಗುಣವೂ ಮತ್ತು ಸಾರ್ವಜ
ನಿಕ ಸಂಸ್ಥೆಗಳಲ್ಲಿ ಇವರು ದೊರಕಿಸಿದ ಉಚ್ಚಾನದ ಮಹತ್ವವೂ
ಪಾಜಕರ ಲಕ್ಷ್ಯದಲ್ಲಿ ಬರುವದು. ಸಹಕಾರೀ ಚೆಳವಳಿಯು, ವಸ್ತುತ್ವ:
ಬಹುಜನರ ಸಮಾಜದ ಉನ್ನತಿಮಾಡುವ ಒಂದು ಜೀತನಾರೂಪಕಕ್ತೆ
ಯೊಂಬುದನ್ನು ಇವರು ಕೂಡಲೇ ಕಂಡುಹಿಡಿದರು. ಈ ಚೆಳವಳಿಯು
ಬಗ್ಗೆ ಇವರು ಅವಿಶ್ವಾಸದ ತಪ್ಪಣಿಯನ್ನು ಮಾಡಿದರೆಂದು ಬೇರೆ
ಹೇಳುವ ಕಾರಣವಿಲ್ಲ. ದೇಶದಲ್ಲಿಯ ಒಕ್ಕಲಿಗರ ಮತ್ತು ಸಾಮಾನ್ಯ
ಜನರ ಸ್ಥಿರತ್ವ ಸುಧಾರಿಸಿದ ಹೊತ್ತು ದೇಶದ ಉನ್ನತಿಯಾಗಿ
ವದು ಶಕ್ಯವಿಲ್ಲವೆಂದು ಮನಗಂಡು, ಇವರು ತಮ್ಮ ಬ್ರಿಡಾಯಿಂಬುದ್ದಿ
ಮತ್ತು ಕಲ್ಪನಾಶಕ್ತಿ, ಸಂಘರ್ಷಿಸಾ ಜಾತುಯ್ಯ ಮಂತಾದವರ್ಗಳನ್ನು
ಸಹಕಾರೀ ಚೆಳವಳಿಯಲ್ಲಿ ಮುಕ್ತಹಸ್ತದಿಂದ ಮತ್ತು ಉದಾರಮನಸಿ
ಸಿಂದ ಧಾರೀಯಿರೆದರು. ಮುಂಬಯಿ ಶಹರದಲ್ಲಿರುವ ಪ್ರೌಢಿಸ್ತಿನ್ನಿ
ಯಲ್ಲಾ ಕೋ. ಬ್ರಾಂಕನ್ಸ್, ನಾ॥ ಲಲ್ಲಿಬಾಯಿ ಸಾಮಾಜಿಕದಾಸ ಇವರ
ಸಂಘರ್ಷದಿಂದ ಸರ್ ನಿತ್ಯಲಧಾಸರೇ ಸಾಫಿಸಿದರು.

ಸಹಕಾರೀ ಚೆಳವಳಿಗೆ ಹಣದ ಕೊರತೆಯಾಗಬಾರದಂಬ ಹೇತು
ವಿಸಿಂದ ಅವರು ಸೆಂಟ್ರುಲ್ ಬ್ರಾಂಕನ್ಸ್ ಸಾಫಿಸಿದರು. ಅದರಂತೆ
ಸಹಕಾರೀ ಸಂಘಗಳೊಳಗೆ ಮುಂಬರ ಜನರ ಶಿಕ್ಷಣಕ್ಕಾಗಿ ಎಷ್ಟೋಂ
ಸ್ಟ್ರೇಗೆಲ್ಲಲ್ಲಿ ಯೋಗ್ಯ ವ್ಯವಸ್ಥೆ ಮಾಡಿದರು. ಸೊಸಾಯಿಟೀಗಳು ಸಾಫಿ
ತವಾದ ಸಣ್ಣ ಸಣ್ಣ ಹಳ್ಳಿಗಳಲ್ಲಿ ಪ್ರೌಢ ವಯಸ್ಸಿನ ನಿರಕ್ಕಿರಿಗಳಾದ
ಮುಂಬರ ಜನರಿಗೆ ಯೋಗ್ಯ ಶಿಕ್ಷಣವು ದೊರೆಯುವಂತೆ ರಾತ್ರಿ ಶಾಲೆ
ಗಳು ಸರ್. ನಿತ್ಯಲಧಾಸರಿಂದ ಸಾಫಿತವಾಗಿ ಇನ್ನೂ ಸಡೆಯುತ್ತಲಿವೆ.

ಸಹಕಾರೀ ಸಂಘಗಳ ಸಾಂಪತ್ತಿಕ ಸ್ಥಿತಿಯನ್ನು ಸುಧಾರಿಸುವದು, ಮತ್ತು ಅನುಗಳಲ್ಲಿಯ ಮೆಂಬರ ಜನರ ಶಿಕ್ಷಣಕ್ಕಾಗಿ ಕಾಳಜಿಯನ್ನು ತೆಗೆದುಕೊಳ್ಳುವದು, ಈ ಎರಡೂ ಮಾರ್ಗಗಳಿಂದ ಇವರು ಸಹಕಾರೀ ಚಳನಳಿಗೆ ಮಾಡಿದ ಸಹಾಯವು ಅತ್ಯಂತ ಪ್ರಶಂಸನೀಯವು, ಸಂಸ್ಕೃತೀಯವು ಆಗಿರುತ್ತದೆ. ನೀರಾನದಿಯ ಕಾಲುವೆಯ ಮೇಲೆ ಸಾಫಿ ತೊಡ ಎಲ್ಲ ಸೋಸಾಯಟಿಗಳ ಶ್ರೀಯವು ಇವರದೇ ಇರುತ್ತದೆ. ಇವರು ತಮ್ಮ ಗ್ರಂಥಾಲಯದಲ್ಲಿ ಕೆಲಸಮಾಡುವ ಜನರ ಸಲುವಾಗಿ ಒಂದು ಸಹಕಾರೀ ಸಂಘವನ್ನು ಇ. ಸ. ಗ್ರಂಥಾಲಯದ ಸಾಫಿಸಿದರು. ಸಾರಾಂಶ, ಸಹಕಾರೀ ಚಳನಳಿಗೆ ತನು-ಮನು-ಧನಗಳಿಂದ ಪ್ರಯತ್ನ ಮಾಡಿದ ಸರ್ವ ವಿಶ್ವಲಿಂಗರಂಭ ಲಕ್ಷ್ಯವುತ್ತರು ದೊರಕುವದು ಆಗಿ ದುರ್ಭವಾದ ಮಾತಾಗಿದೆ.

ಮುಂಬಯಿಯಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ದ ಉತ್ತರ ಪ್ರಕಾಗಿ ವೊದಲಿನಿಂದ ಇವರ ಲಕ್ಷ್ಯವಿದ್ದಿತು. ಸದರ ಸಂಘಕ್ಕೆ ಒಂದು ಇಮಾರತಿಯು ಬೇಕೆಂದು ಇವರು ತಳಮಳಿಸುತ್ತಿದ್ದರು. ಮತ್ತು ಇದರಂತೆ ಸರಕಾರದವರ ಕಡೆಯಿಂದ ಇಮಾರತಿಯ ಸಲುವಾಗಿ ಸ್ಥಳವನ್ನು ದೊರಕಿಸಿ, ಅದರ ನಕಾಶವನ್ನು ಸಹ ವಿಶ್ವಲಿಂಗ ಸರೀ ತಯಾರ ಮಾಡಿದರು. ಆದರೆ ಇವರ ಇಚ್ಛೆಯಂತೆ, ಈ ಕೆಲಸವು ಆವರ ಕಣ್ಣಿದುರಿಗೆ ಆಗುವ ಯೋಗವಿದ್ದಂತೆ ತೋರಲಿಲ್ಲ. ಆದರೂ ಸಹ, ಸಹಕಾರೀ ಚಳನಳಿಯಲ್ಲಿ ಆವರು ಮಾಡಿದ ಆಮೂಲ್ಯ ಕೆಲಸವನ್ನು ಲಕ್ಷ್ಯಕ್ಕೆ ತಂದು ಆವರ ಸ್ವಾರ್ಥಕವನ್ನು ನಿಲ್ಲಿಸುವದಕ್ಕಾಗಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ದ ಇಮಾರತಿಗೆ ಆವರ ಹೆಸರನ್ನಿಡಬೇಕೆಂದು ಸಿಂಗಿತೊಗರುತ್ತದೆ. ಸರ್ವ ವಿರಲಿಂಗಾದಾಸರು ತಮ್ಮ ವ್ಯಾಪಕ ಕಾರ್ಯಕ್ರಮದಿಂದ ಮತ್ತು ಬೆಂದಾಯಿದಿಂದ ಸಹಸ್ರವರ್ಧಿ ಜನರನ್ನು ಆಸ್ತರಣ್ಣಿಗಿ ಮಾಡಿಕೊಂಡಿರುವರು. ಇವರು ಆನೇಕ ಸರ್ಕ್ಯೂತ್ತರಗೆ

ಇನ್ನು ಮಾಡಿ ತಮ್ಮ ಕೀರ್ತಿಯನ್ನು ಅಜರಾಮರವಾಗುವಂತೆ ಮಾಡಿದರು.

Cooperative Societies and their Management

೧೯. ಸಹಕಾರೀ ಸಂಘಗಳು ಮತ್ತು ಅನುಗಳ ಆಡಳಿತೆಯು

ಸಹಕಾರವಂದರೇನು ?:— ಸರ್ವಸಾಧಾರಣವಾಗಿ ಒಂದೇ ತರಹದ ಗರಜುಗಳುಳ್ಳಂತಹ ಜನರು ತಮ್ಮ ತಮ್ಮ ಗರಜುಗಳನ್ನು ಹೋಗಲಾಡಿಸಿ ಕೊಳ್ಳುವದಕ್ಕಾಗಿ ತಮ್ಮ ತಮ್ಮಲ್ಲಿ, ಮಿತ್ಯೆಯ, ಸ್ವಾವಲಂಬನ, ಪರಸ್ಪರ ಸಹಾಯ ಹಾಗೂ ಸ್ವಾರ್ಥತ್ವಾಗ ಈ ವೋದಲಾದ ಗುಣಗಳನ್ನು ಅಭಿವೃದ್ಧಿಗೊಳಿಸಿಕೊಂಡು, ತಮ್ಮ ತಮ್ಮ ಆರ್ಥಿಕ ಸಾಮಾಜಿಕ ಮತ್ತು ಸ್ತ್ರೀಕ ಸುಧಾರಣೆಯನ್ನು ಮಾಡಿಕೊಳ್ಳುವದಕ್ಕಾಗಿ, ಸ್ವಾಸಂತೋಷದಿಂದ ಒಂದೆಡೆಯಲ್ಲಿ ಕೂಡಿಕೊಂಡು, ಸಮಾನತೆ, ಸಮಾನ ಹಕ್ಕು ಮತ್ತು ಸರಿಯಾದ ನ್ಯಾಯ, ಲಾಭ ಹಾಸಿಯಲ್ಲಿ ಪಾಲುಗಾರಿಕೆ, ಈ ತತ್ವಗಳ ಮೇಲೆ, ಸಾಮೂಹಿಕ ನಿಯಂತ್ರಣಕ್ಕೆ ಒಳಪಟ್ಟು, ಕಾಲಿದೇ ಬದ್ಧರೀತಿಯಿಂದ, ಮಾನವ್ಯತೆಯ ಕಡೆಗೆ ಲಕ್ಷ್ಯಕೊಟ್ಟು, ತಮ್ಮ ತಮ್ಮ ವ್ಯವಹಾರೀಯೋಗಗಳನ್ನು ನಡೆಯಿಸಲಿಕ್ಕೆ ಮಾಡಿಕೊಂಡಂತಹ ಸಂಘಟನೆಯೇ ಸಹಕಾರವು; ಈ ತರಹದ ಸಂಸ್ಥೆಗಳೇ ಸಹಕಾರೀ ಸಂಘಗಳು.

ಜನಸಾಮಾನ್ಯರು ತಮ್ಮ ಉನ್ನತಿಯನ್ನು ಮಾಡಿಕೊಳ್ಳುವದಕ್ಕಾಗಿ ಸಹಕಾರೀ ಸಂಘಗಳು ಒಳ್ಳೇ ಮಾರ್ಗಗಳಾಗಿರುವವು. ಈ ಸಂಘಗಳು ತಮ್ಮ ಮುಂದೆ ಅತ್ಯಂತ ಉಚ್ಚ ತರಹದ ವಿಕಾರಗಳನ್ನು

ಇಟ್ಟುಕೊಳ್ಳತಕ್ಕದ್ದು; ಎಲ್ಲರಲ್ಲಿಯೂ ಸಮಭಾವನೆಯನ್ನಿಡಬೇಕು; ಎಲ್ಲ ಸಭಾಸದರು ಒಂದೇ ಎಂದು ತಿಳಿದುಕೊಂಡು ಉಜ್ಜ್ವಲ ನೀಚ ಭಾವನೆಯನ್ನು ಮನಸ್ಸಿನಲ್ಲಿ ತರಬಾರದು; ಪ್ರತಿಯೊಬ್ಬ ಸದಸ್ಯರು ಸಂಘವು ತಮ್ಮದೇ ಎಂದು ನಂಬಿ ಅದರ ಹೆಚ್ಚಳಕ್ಕಾಗಿ ಪ್ರಯತ್ನಿಸಬೇಕು; ಸಂಘದ ಪ್ರತ್ಯೇಕ ವ್ಯವಹಾರದಲ್ಲಿ ಜನರ ಅಧಿಕಾರ ನಿರುತ್ತ ದಂಬುದನ್ನು ನಿರ್ದರ್ಶನಕ್ಕೆ ತರಬೇಕು; ಯಾವದಕ್ಕೆ ಪ್ರಜಾಪ್ರಭುತ್ವ ಲೋಕಸತ್ಯೇಯೆಂದು ಅನ್ನವರೋ ಅದರ ನಿಜಸ್ವರೂಪವು ಸಹಕಾರೀ ಸಂಘಗಳಲ್ಲಿ ಕಂಡುಬರಲಿಕ್ಕೆ ಬೇಕು. ಸಹಕಾರೀ ಸಂಸ್ಥಾಗಳು, ಸಮಾಜದ ಸೇವೆಮಾಡುವದು, ಅವರ ಗರಜುಗಳನ್ನು ದೂರಮಾಡುವದು, ಈ ಮೊದಲಾದ ಸಂಗತಿಗಳು ತಮ್ಮ ಕರ್ತವ್ಯವೆಂದು ತಿಳಿಯಬೇಕು. ಈ ಕರ್ತವ್ಯಬುದ್ಧಿಯು ಇಲ್ಲದಿದ್ದರೆ ಮಾತ್ರ ಸಹಕಾರೀ ಸಂಘಗಳ ಉದ್ದೇಶವು ಸಿದ್ಧಿಗೆ ಹೋಗುವದಿಲ್ಲ; ಸಹಕಾರೀ ಸಂಸ್ಥಾಗಳು ವ್ಯಾಪಾರಮಾಡಿ ಲಾಭಗಳಿಸುವದಕ್ಕಾಗಿ ನಿರ್ವಾಣವಾಗಿರುವ ದಿಲ್ಲಿ; ಅವುಗಳ ಉದ್ದೇಶವು ಕೇವಲ ಲಾಭ ಮೊರಕೆಸುವದರಿಂದಿಲ್ಲ. ಲೋಕ ಸೇವೆಯೇ ಅವುಗಳ ಧ್ಯೇಯವಿರಬೇಕು.

ಸಂಘಗಳ ಆಡಳಿತವು

ಇತ್ತೀಚಿಗೆ ಸಹಕಾರೀ ಸಂಘಗಳು ಬಹುಸಂಖ್ಯಾಕವಾಗಿ ಸಾಫಿ ಸಲ್ಲಿಡಹತ್ತಿರುವದರಿಂದ ಅವುಗಳ ಫಳನೆಯು ಬಗ್ಗೆ ಪ್ರತಿಯೊಬ್ಬಿಗೆ ಗೊತ್ತಿರಲಿಕ್ಕಬೇಕು. ಅವುಗಳ ಜವಾಬುದಾರಿಯು ಗೊತ್ತಿರದ ಮೂಲಕ ಸಂಘಗಳ ವ್ಯವಹಾರದಲ್ಲಿ ಶಿಧಿಲಕೆಯು ಉತ್ತನ್ಸುವಾಗಿ ಆಡಳಿತೆಯು ಕುಶಿದುಬಿಳುವದು. ಸಂಘದ ವ್ಯವಹಾರವನ್ನು ಸಾಗಿಸಲಿಕ್ಕೆ ಒಂದು ಕಾರ್ಯಕಾರೀ ಮಂಡಳಿಯನ್ನು ಆರಿಸುವದರಲ್ಲಿ ಬರುವದು. ಈ ಕಾರ್ಯಕಾರೀ ಮಂಡಳದ ಕೆಲಸವನ್ನು ನಡೆಸಲಿಕ್ಕೆ ಅಧ್ಯಕ್ಷ-ಚೇಱರಮನ್ನರೀಂದು ಒಬ್ಬರನ್ನು ಆರಿಸುತ್ತಾರೆ. ಸಂಘದ

ಲೆಕ್ಕ ಪತ್ರಗಳನ್ನು ಬರೆಯಲಿಕ್ಕೆ ಗೊತ್ತುಪಡಿಸಿದವನಿಗೆ ಸೇಕ್ರೆಟರಿ ಎಂದು ಆನ್ನುವರು.

ಚೇಆರಮನ್ : ವ್ಯವಸ್ಥಾ ಪಕ ಕರ್ಮಾಟಕೆಯ ಸಭೆಗಳನ್ನು ನಡೆಯಿಸುವದು, ಸಂಘದ ಲೆಕ್ಕಪತ್ರಗಳನ್ನು ವ್ಯವಸ್ಥಿತ ರೀತಿಯಿಂದ ಇಟ್ಟಿರುವದೋ ಇಲ್ಲಿ ಎಂಬದನ್ನು ಸೋಡುವದು, ಸಂಘದ ಶಿಲ್ಪ ಹಣವನ್ನು ರಕ್ಷಿಸುವದು; ಮತ್ತು ಸಂಘದ ವ್ಯವಸ್ಥೆಯ ಸಂಬಂಧವಾಗಿ ಎಲ್ಲ ವ್ಯವಹಾರವನ್ನು ಕರ್ಮಾಟಕೆಯ ಕರಾವಿನಂತೆ ನಿಕಾಲೆ ಮಾಡುವದು ಈ ಮೊದಲಾದ ಎಲ್ಲ ಕೆಲಸದ ಜವಾಬುದಾರಿಯು ಚೇಆರಮನ್ನರ ಮೇಲಿರುವದು. ಚೇಆರಮನ್ನರಿಗೆ ಸಭೆಯ ಕಾಲಕ್ಕೆ ತಮ್ಮ ಸ್ವಂತದ ಮತವಲ್ಲಿದೆ ಮತ್ತೊಂದು ನಿಷ್ಠಾಯಕ ಮತ್ತು (Casting Vote) ವಿರುತ್ತದೆ. ಚೇಆರಮನ್ನರು ನಿಸ್ಪಾಹಿಗಳೂ, ವರ್ತನದಿಂದ ನೆಟ್ಟಿಗಿಡ್ಡ ವರೂ ಇದ್ದರೆ ಸಂಘದ ಕಾರ್ಯವು ಅತ್ಯುತ್ತಮರೀತಿಯಿಂದ ನಡೆಯುತ್ತದೆ. ಸಂಘದ ಏರಿಳಿತಗಳು ಮುಖ್ಯವಾಗಿ ಚೇಆರಮನ್ನರನ್ನು ಅವ ಲಂಬಿಸಿರುತ್ತವೆ. ದುಡ್ಡಿನ ವ್ಯವಹಾರದ ಸಂಪೂರ್ಣ ಜವಾಬುದಾರಿಯು ಚೇಆರಮನ್ನರ ಮೇಲಿರುವದರಿಂದ ಅವರು ಮನೆಯಿಂದ ಗಟ್ಟಿಗೆರಬೇಕು; ಅವರಿಗೆ ಸಹಕಾರೀ ತತ್ವದ ಮತ್ತು ವ್ಯವಹಾರದ ಪೂರ್ಣ ಪರಿಚಯವಿರಬೇಕು.

ವ್ಯವಸ್ಥಾ ಪಕ ಸಭೆ : ವ್ಯವಸ್ಥಾ ಪಕ ಸಭೆಗೆ ಪಂಚಸಭೆಯನ್ನು ವರು. ಈ ಸಭೆಗೆ ಎಲ್ಲ ಅಧಿಕಾರಿಗಳು ಸಾಮಾನ್ಯ ಸಭೆಯಿಂದ ದೂರಕುವವು. ಆದಕಾರಣ ಸಾಮಾನ್ಯ ಸಭೆಯ ಸಲಹೆಯಂತೆ ಆದು ನಡೆಯಬೇಕಾಗುತ್ತದೆ. ಈ ಸಭೆಯವರು ಸಂಘದ ಎಲ್ಲ ಕೆಲಸಗಳನ್ನು ವ್ಯವಹಾರಣೆ ನಂತೆ ಯೋಗ್ಯವಿಕಾರದಿಂದಲೂ ಜಾಗ್ರತೆಯಿಂದಲೂ ನಡೆಯಿಸತಕದ್ದು; ಕಾಯಿದೆ, ಕಾನೂನು ಹಾಗೂ ಪೂರ್ಣ ನಿಯಮಗಳನ್ನು ಉಲ್ಲಿಂಫಿಸಿ ಸಂಘಕ್ಕೆ ವಾಪ್ತವಾದ ಹಾಸಿಗೆ ಅವರು ಪಾತ್ರರಾಗುವರು.

ಸದಸ್ಯರ ಆರ್ಥಿಕ ಹಿತಸಾಧನೆಯೇ ಸಂಘದ ಉದ್ದೇಶವಿದ್ದು ದಿನಂದ ಕರ್ಮಾಟಕ ಮೆಂಬರರು ತಮ್ಮ ಸ್ವಂತ ಅನೂಕೂಲಿಗಿಂತ ಇಂತಹ ಹಿತವನ್ನು ಹೆಚ್ಚು ಲಕ್ಷಿಸಿ ವರ್ತಿಸಬೇಕು. ಸಂಘದ ಮತ್ತು ಅದರ ಸದಸ್ಯರ ಹಿತವನ್ನು ಅವರಿಗೆ ಒಪ್ಪಿಸುವದರಿಂದ ಅವರು ಅದನ್ನು ಕಾರ್ಯವದರಲ್ಲಿ ತಕ್ಕರಿರಬೇಕು. ಕರ್ಮಾಟಕ ಸಭೆಗಳಿಗೆ ಸುಮಾರು ಸುಮ್ಮನೆ ಮೇಲಿಂದ ಮೇಲೆ ತಪ್ಪಿಸುವಂತಹವರನ್ನು ಕಡಿಮೆವರಾಗಿ ಜನಹಿತವನ್ನು ಮಾಡಲುದ್ದುಕ್ಕರಿರುವ ಮೆಂಬರರನ್ನು ಕರ್ಮಾಟಕ ಯಲ್ಲಿ ತೆಗೆದುಕೊಳ್ಳಬೇಕು. ಸಹಕಾರೀ ಶೈಕ್ಷಣಿಕ ಮಹತ್ವವು ಕರ್ಮಾಟಕ ಮೆಂಬರರಲ್ಲಿ ದೇಖಾಗಿ ಕಂಡುಬರಬೇಕು. ಆದಳತೆಯ ಕ್ರಮ, ಲ್ಕ್ಷಣ ಪತ್ರಗಳ ಆರಿವು, ಒಕ್ಕಟ್ಟಿನಿಂದ ಕೆಲಸಮಾಡುವದು ಇರುವದಲ್ಲಿದ್ದ ಪಾಠ್ಯ ಮುಂದಾಳತ್ವದ ಬಗ್ಗೆ ಅವರಿಗೆ ತಕ್ಕ ಶಿಕ್ಷಣವೂ, ಅವಕಾಶ ಗಳೂ ಸಂಘದ ಕಾರ್ಯ ಮಾಡುವಾಗ ದೋರೆಯುವವು. ತಮ್ಮ ಒಜನಾಡಿಗಳ ಹಿತ ಮಾಡುವದು, ಅವರ ಜೀವನವನ್ನು ಸುಧಾರಿಸುವದು, ಈ ಸಂಗತಿಗಳು ಮಾನವನ ಜೀವಿತದಲ್ಲಿ ಮಹತ್ವವಾದವುಗಳ ರುತ್ತವೇ. ಸಹಕಾರೀ ಸಂಘದ ಪ್ರತಿಯೊಬ್ಬ ಮೆಂಬರನು ಇತರರಿಗೆ ಸರಿಸಮಾನನೆಂದು ಇರುವಾಗ ಕಾರ್ಯಸಿವಾರವಕ ಶಕ್ತಿಯು ಎಲ್ಲಾ ಲೀಯೂ ಒಂದೇ ಪ್ರಮಾಣದಲ್ಲಿರುವದು ತಕ್ಕಿನಿಲ್ಲ. ಕರ್ಮಾಟಕ ಮೆಂಬರರನ್ನು ಪ್ರತಿವರುಷ ಬದಲು ಮಾಡುವದು ಯೋಗ್ಯವೇಂದು ಕೆಲವರ ಅಂಬೋಣವಿದೆ. ಹೀಗೆ ಮಾಡುವದರಿಂದ ನುರಿತ ಹಾಗೂ ಜಾರಾದ ಮೆಂಬರರ ಉಪಯೋಗವು ಸಂಘಕ್ಕೆ ಸಾಕಷ್ಟು ಸಿಗಲಾರದೂ ಎಲ್ಲ ಯೋಗ್ಯ ಮೆಂಬರಿಗೆ ಕರ್ಮಾಟಕ ಯಲ್ಲಿ ಆರಿಸಿ ಬರುವಂತೆ ಏಪಾರಾಡಾಗುವದು ವಿಹಿತವು. ಈ ಬಗ್ಗೆ ಸ್ವಷ್ಟವಾದ ವ್ಯಕ್ತೀಕ ನಿಯಮಗಳ ಇರುವದು ತಕ್ಕಿನಿಲ್ಲ. ಕರ್ಮಾಟಕ ಯಲ್ಲಿ ತಮ್ಮ ಅಧಿಕಾರಕ್ಕೊಳ್ಳಲಷಟ್ಟು ಮಾಡಿದ ವ್ಯವಹಾರವನ್ನು ಮೆಂಬರ ಜನರಿಗೆ ನಿರಾಕರಿಸಲಿಕ್ಕೆ ಬರುವದಿಲ್ಲ.

ಷ್ವಾಸಾಪಕ ಕರ್ಮಾಟಿ ಮೆಂಬರನಾಗಲು ಅಹಂತೀಗಳು

(೧) ಸಂಘವು ಕ್ಯಾರೆಂಡ ವ್ಯವಹಾರನನ್ನೇ ಮಾಡುವಂತಹ ಜನರನ್ನು ಕರ್ಮಾಟಿಯಲ್ಲಿ ತೆಗೆದುಕೊಳ್ಳಬಾರದು.

(೨) ಸಂಘದ ಸೌಕರನು ಮತ್ತು ಆವನ ಆಪ್ತೀಷ್ಟರು ಒಂದೇ ಸ್ವಾಧದಲ್ಲಿ ಕೆಲಸಮಾಡಬೇಕಾದಲ್ಲಿ ಅಂತಹ ಸೌಕರನ ಆಪ್ತೀಷ್ಟರನ್ನು ಕರ್ಮಾಟಿಗೆ ಆರಿಸಬಾರದು.

(೩) ಕರ್ಮಾಟಗೇ ಆಸಿಸಲ್ಪಡತಕ್ಕ ಮೆಂಬರನು ಮನಸಾ ಸಹ ಕಾರಿಯಾಗಿರಬೇಕು.

(೪) ಕರ್ಮಾಟಿ ಮೆಂಬರನು ಸದಸ್ಯಾವೇಕವುಳ್ಳವನಿರಬೇಕು.

(೫) ತನ್ನ ಎಲ್ಲ ವ್ಯವಹಾರಗಳಲ್ಲಿ ಕರ್ಮಾಟಿಯ ಮೆಂಬರನು ಮೂರಾಣಿಕಸಿರತಕ್ಕದ್ದು.

(೬) ಕರ್ಮಾಟಿಯ ಮೆಂಬರನು ತನ್ನ ಸ್ವಾಧರ್ಥಕ್ಕಿಂತ ಸಂಘದ ಹಿತವನ್ನೇ ಮುಂದಿಟ್ಟುಕೊಳ್ಳಬೇಕು.

(೭) ಕರ್ಮಾಟಿಯ ಸಭಾಸದತ್ವಕ್ಕೆ ಯೋಗ್ಯನಿದ್ದವನನ್ನೇ ಆರಿಸಬೇಕು.

ಸಂಘದ ಉಪಯೋಗವನ್ನು ಯಾವತ್ತೊ ರೀತಿಯಲ್ಲಿ ತಮ್ಮ ಸಂಘದ ಸಭಾಸದರಿಗೆ ಯಾವ ಪ್ರಕಾರ ಮಾಡಿಕೊಡಬೇಕೆಂಬುದರ ಕಡಗೆ ಸತತ ಲಕ್ಷ್ಯವನ್ನಿಟ್ಟು ನಡೆಯುತ್ತ ಹೋದರೆ ಅದರಿಂದ ನಿಜ ಪ್ರಾಣಿ ಒಳ್ಳೆ ಪರಿಣಾಮವಾಗುವದಲ್ಲಿದ್ದ ಸಂಘದ ಸಭಾಸದರಿಗೆ ಹೆಚ್ಚಿನ ಕಾರ್ಯ ಮಾಡಿದಂತಾಗುವದು.

ಸಾವ ಸಭೆ:- ಸಂಘದ ಅಂತಿಮ ಅಧಿಕಾರವು ಸಾಮಾನ್ಯ ಸಭೆಯ ಕ್ಯಾರೆಂಡಿರುವದು. ಕಾಯಿದೆ ಮತ್ತು ಸಿಯಮಂಗಳ ಮೂಲಕ

ಅದನ್ನು ಪ್ರತಿವರುವೆ ನಿಶ್ಚಯ ಕಾಲಕ್ಕೆ ಕೂಡಿಸುವದರ ವಿಷಯವಾಗಿಯೂ ಅದರಲ್ಲಿ ಚಚ್ಚಿಸಲ್ಪಡತಕ್ಕ ವಿಷಯಗಳ ಬಗ್ಗೆಯೂ ನಿರ್ದಿಷ್ಟವಾದಿರುವದು. ಪ್ರೋಟಿ ನಿಯಮಗಳಲ್ಲಿ ಈ ಸಂಬಂಧವಾಗಿ ನಿಸ್ತೃತವಾಹಿತಿಯು ಇರುವದು. ಸಾಮಾನ್ಯ ಸಭೆಯಂದರೆ ಸಂಘದ ಮೂಲಕ ಸ್ವರೂಪದಂತಿರುವದು. ಅದು ತನ್ನ ಕೆಲಸವನ್ನು ಕಾಯಿದೆ, ಕಾನಕನುಗಳು ಮತ್ತು ಪ್ರೋಟಿ ನಿಯಮಗಳನ್ನನುಸರಿಸಿ ವಾಡುವದಿರುತ್ತದೆ. ಪ್ರೋಟಿ ನಿಯಮಗಳನ್ನು ತಿದ್ದುವದಕ್ಕೆ ಅದಕ್ಕೆ ಅಧಿಕಾರವಿರುತ್ತದೆ. ಈ ನಿಬಂಧಗಳಿಗೊಳಿಸಲಿವಟ್ಟಿಲ್ಲ ಸಂಘವು ತನ್ನ ಎಲ್ಲ ಕೆಲಸಗಳನ್ನು ವಾಡಿಕೊಳ್ಳುವದಕ್ಕೆ ಅಧಿಕೃತವಿರುವದು. ಸಾಮಾನ್ಯ ಸಭೆಯಲ್ಲಿಯಾವನೇ ಮೆಂಬರನು ಕವಿಾರ್ಥಿಯ ಕೆಲಸಗಳ ವಿಷಯವಾಗಿ ಪ್ರತ್ಯೇಕತ್ವಬಹುದು. ಪ್ರತಿಯೊಬ್ಬ ಮೆಂಬರನು ಇತರರಿಗೆ ಸವಾನನ್ನನ್ನು ಸರಿಯಾದ ಹಕ್ಕುಳ್ಳವನೂ ಇರುವನು. ಸಾಮಾನ್ಯ ಸಭೆಯಂದರೆ ಯೋಗ್ಯ, ಪ್ರಾಮಾಣಿಕ ಉದ್ದೋಷಗ್ರಿಧರು ಮತ್ತು ಪರಸ್ಪರ ಸಹಾಯ ತಕ್ಷರಾದ ಮೆಂಬರರ ಸಮ್ಮೇಲನವಾಗಿರಬೇಕು. ಅವರೆಲ್ಲಿದೂ “ಒಬ್ಬನಿಗಾಗಿ ಎಲ್ಲಿರು, ಎಲ್ಲಿರಿಗಾಗಿ ಒಬ್ಬನು” ಎಂಬ ತತ್ವವನ್ನು ಲಂಬಿಸಿ ತಮ್ಮ ಗರಜಗಳನ್ನು ಯೋಗಲಾಡಿಸುವದಕ್ಕಾಗಿ, ಒಬ್ಬರಿಗೊಬ್ಬರ ಸೇರಿಸಿದ ತಮ್ಮ ಜೀವನವನ್ನು ಸುಖಮಯವಾಗಿ ವಾಡಿಕೊಳ್ಳಲು ಪ್ರಯತ್ನಿಸಬೇಕು.

ಜನರು ತಾವಾಗಿಯೇ ಸ್ವೇಚ್ಚೆಯಿಂದಲೇ ಸಹಕಾರಿಗಳಾಗುವ ರಲ್ಲಿದೆ ಜುಲುಮೆಯಿಂದ ಅವರನ್ನು ಸಹಕಾರಕ್ಕೆ ಪ್ರವರ್ತಿಸುವದು ಶಕ್ಯವಿರುವದಿಲ್ಲಿಂಬುದನ್ನು ನೆನಪಿಸಲಿಡತಕ್ಕದ್ದು. ಅದರಂತೆ ಮೆಂಬರರು ವಾರ್ಷಿಕ ಸಭೆಗಳಿಗೆ ಹಾಜರಿರುವಂತೆ ಅವರಲ್ಲಿ ಸ್ವಯಂ ಪ್ರೇರಣೆಯಾಗಬೇಕು. ಹಳ್ಳಿಗರು ಸಹಕಾರೀ ಸಂಘಗಳನ್ನು ಸೇರಿ ಪರಸ್ಪರಿಗೆ ಸಹಾಯಕರಾಗಲೆಂದು ಪ್ರತಿಯೊಬ್ಬ ಹಿತ ಚಿಂತಕನ ಆಶೀ ಇರುವದು. ಪ್ರಾಮಾಣಿಕ ಹಾಗೂ ಉದ್ದೋಷಗ್ರಿಧರು ಮೆಂಬರನು

ಸಾಮಾನ್ಯ ಸಭೆಗೆ ಹಾಜರಾಗದೆ ಇದ್ದಮಾತ್ರಕ್ಕೆ ಅವನನ್ನು ಸಂಘ ಚಿಂದ ದೂರುಮಾಡಬಾರದು. ಯಾಕಂದರೆ ಹಾಜರಾಗುವಂತೆ ಅವನ ಮನಸ್ಸು ಒಲಿಯದಿರಲಿಕ್ಕೆ ಸಂಘದ ಆಡಳಿತೆಯೊಳಗಿನ ಕುಂದು ಕೊರತೆಗಳು ಕಾರಣವಿರಬಹುದು. ಸಾಮಾನ್ಯ ಸಭೆಯಲ್ಲಿ ಸಂಘದ ಕಾರ್ಯಕ್ರಮ ಬಲ್ಲವರಿಗೆ ಮಾತ್ರವಲ್ಲಿದೆ ಎಲ್ಲಿರಿಗೂ ಕಿಳಿಯುವಂತೆ ವ್ಯವ ಶೈಯಾಗತಕ್ಕೆದ್ದು. ಸಭೆಯಲ್ಲಿ ಸಂಘದ ಕೆಲಸಕ್ಕೆ ಸಂಬಂಧಿಸಿದ ಲಿಖಿತಗಳನ್ನಷ್ಟೇ ಜಚಿತಸಚೇಕಲ್ಲಿದೆ ಸಂಬಂಧವಿರದ ಧಾರ್ಮಿಕ ಕಾಗೂ ರಾಜಕೀಯ ವಿಷಯಗಳನ್ನು ಜಚಿತಸಚಾರದು.

ಸೆಕ್ರೆಟರಿ:- ಯಾವದೇ ಒಂದು ಸಂಸ್ಥೆಯು ಉತ್ತಮರೀತಿಯಿಂದ ಸಾರ್ಥಕಾದರೆ ಆದರ ಲೆಕ್ಕ ಪತ್ರಗಳು ಜೊಕ್ಕಿಟಿವಾಗಿರುತ್ತಿರ್ಬೇಕು. ಆವೃಗಳನ್ನು ವೇಳೆಗೆ ಸರಿಯಾಗಿ ಒಳ್ಳೆ ಅಕ್ಷರಗಳಿಂದ ಪ್ರಾಪ್ತಾಳಿಕಕರ್ಕನಕ್ಕನುಸರಿಸಿ ಬರೆಯಲ್ಪಡಬೇಕು. ಒಮ್ಮೆ ಜನ ಸಮಾಜದ ವಿಸ್ತಾರವನ್ನು ಸಂಪಾದನೆಮಾಡಬೇಕೆಂಬ ಇಚ್ಛೆ ಇದ್ದರೆ ಈ ಸಂಸ್ಥೆಯ ಲೆಕ್ಕ ಪತ್ರಗಳನ್ನು ಮೇಲೆ ಹೇಳಿದ ತತ್ವಗಳಿಗೆ ಸರಿಯಾಗಿ ಬರೆಯಬೇಕು. ಇದು ಸಹಕಾರೀ ಸಂಘಗಳಲ್ಲಿ ಅತ್ಯಂತ ಮುದ್ರಾಪೂರ್ಣದಾಗಿರುತ್ತದೆ. ಯಾಕಂದರೆ ಸಂಘದ ಸಭಾಸದರಲ್ಲಿ ಸಾಧಾರಣವಾಗಿ ಅಶೀಕ್ಷಿತ ಜನರ ಪ್ರವೇಶವಾಗುತ್ತಿರುವ ಮೂಲಕ ಆದರ ಹಿತನೆಮ್ಮೆಂದಾಗಿರುತ್ತದೆ. ಯಾವರೀತಿಯಿಂದಾದರೂ ಕುಂದು ಒಂದರದ ಹಾಗೆ ಪ್ರಯೋತ್ತಮಾಡಬೇಕು. ಕಾಗದ ಪತ್ರಗಳ ಜವಾಬಾದಿಯು ಸೆಕ್ರೆಟರಿಯ ಮೇಲಿರುವ ಕಾರಣ ಪ್ರತಿಯೊಂದು ಸಾಕಣ್ಣ ವೇಳೆವೇಳೆಗೆ ಮತ್ತು ಪ್ರಾಮಾಣಿಕಕರಿಂದ ಬರೆಯುವದು ಸೆಕ್ರೆಟರಿಯ ಮುಖ್ಯ ಕಣವ್ಯವಾಗಿರುತ್ತದೆ.

ಸೆಕ್ರೆಟರಿಯು ಸ್ವತಃ ಉದ್ದೇಶ ಸಭಾಸದರಿಗಿಂತ ಹೆಚ್ಚಿಗೆ ಸುಶೀಕ್ಷಿತವಿರುವ ಮೂಲಕ ಅವನ ಮೇಲೆ ವಿಶೇಷ ಜವಾಬಾದಾರಿಯು ಇರು

ತ್ತದೆ ಅವನು ಒಳ್ಳೇ ನಡತೆಯವನಿರಬೇಕು. ಸೆಕ್ರೆಟರಿಗಳ ದುರ್ದಾರತೆಯ ಮೂಲಕ ಎಮ್ಮೋ ಸಂಘಗಳು ಪತ್ತನ್ನು ಕಳಿದುಕೊಂಡಿರುವವು. ಸಂಘದ ಉಚ್ಛ್ರಾತಿಗೆ ಸೆಕ್ರೆಟರಿಯು ಬಹಳೇ ಜವಾಬುದಾರನಿರುವನು.

ಕಾಯಿದೆಯಲ್ಲಿ ಇಲ್ಲವೇ ಕಾನೂನುಗಳಲ್ಲಿ ಸೆಕ್ರೆಟರಿಯ ಸೇವೆ ಜೂಕಿಯ ವಿಷಯವಾಗಿ ಉಲ್ಲೇಖನಿರುವದಿಲ್ಲ. ಲೆಕ್ಕೆ ಪತ್ರಗಳನ್ನು ದುವದು, ಕವಿಾಟಿಯ ತರಾಪ್ರಗಳನ್ನು ಬರೆಯುವದು ಈ ಮೊದಲಾದ ಕೆಲಸಗಳಿಗಾಗಿ ಒಬ್ಬನ ಆವಶ್ಯಕತೆಯಿಸುವದು; ಹಾಗೂ ಈ ಕೆಲಸಗಳನ್ನು ಒಬ್ಬನೇ ಮಾಡುವದು ವಿಹಿತವು. ಇದಕ್ಕಾಗಿ ಒಬ್ಬನ್ನನ್ನು ಕವಿಾಟಿಯ ಕ್ರೇಕೆಳಗೆ ಇಡುವದು ವಾಡಿಕೆಯಾಗಿದೆ. ಅವನು ಸಂಘದ ಮೆಂಬರನಿರುವದಕ್ಕೆ ಪ್ರತಿಬಂಧನಿರುವದಿಲ್ಲ. ಅವನು ಪಗಾರೀ ಸೌಕರನಿದ್ದಲ್ಲಿ ಅವನು ಮೆಂಬರನಿರುವದು ಸರಿಯಲ್ಲ. ಪಗಾರೀ ಸೆಕ್ರೆಟರಿಯು ಒಮ್ಮೊಮ್ಮೆ ಹೆಚ್ಚಿಗೆ ಪ್ರತಿಷ್ಠಾನಾಗುವಹಾಗೆ ಕವಿಾಟಿಯ ಅಧಿಕಾರಗಳನ್ನು ತನ್ನಲ್ಲಿ ಕೇಂದ್ರಿಕರಿಸುವ ಸಂಭಾವನಿರುವದು. ಆದುದರಿಂದ ಸೆಕ್ರೆಟರಿಗೆ ಒಷ್ಣಿಸತಕ್ಕ ಕಾರ್ಯ ಹಾಗೂ ಅವನಿಗೆ ಇರುವ ಅಧಿಕಾರಗಳು ಸಾಮಾನ್ಯ ಸಭೆಯ ಗೊತ್ತುವಳಿಗೆ ಇಂದಿಗೆ ಸ್ವಷ್ಟವಾಗಿ ನಿರ್ದಿಷ್ಟಗೊಳಿಸತಕ್ಕದ್ದು.

ಸಭಾಸದರು:- ಪಾರಂಭಕ್ಕೆ ಸಂಘದ ಸಭಾಸದರು ಸಂಘದ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಯಾವ ತತ್ವದ ಮೇಲೆ ಸಂಘವನ್ನು ನಡಯಿಸಬೇಕೆಂಬುದನ್ನು ಪ್ರತಿಯೊಬ್ಬ ಸಭಾಸದನು ಗೊತ್ತು ಪಡಿಸಿಕೊಳ್ಳತಕ್ಕದ್ದು. ತಾವು ಆರಿಸಿದ ವ್ಯವಸ್ಥಾಪಕ ಕವಿಾಟಿಯ ಮೆಂಬರರು ತಮ್ಮ ಕೆಲಸವನ್ನು ಚನ್ನಾಗಿ ಸಾಗಿಸಿರುವರೇ ಇಲ್ಲೋ ಎಂಬುದರ ಮೇಲೆ ಸಭಾಸದರು ದಕ್ಕಿಕೆಯ ಲಕ್ಷ್ಯವನ್ನಿಡಿಸಿಕು. ಅದರಂತೆ ಸಂಘದ ಜೀಆರಮನ್ನರು ಶಿಲ್ಪ ಹಣದಲ್ಲಿ ಹೆಚ್ಚು

ಕಡಿಮೆ ಮಾಡುವರೋ ಹೇಗೆಂಬುದನ್ನು ನೋಡಬೇಕು. ಸೇಕ್ರೆಟರಿಯ ಕಡೆಯಿಂದ ಲೀಕ್ ಪತ್ರಗಳ ಕೆಲಸವು ನಿರ್ದೋಷದಿಂದ ನಡೆಯುತ್ತಿರುವಬಗ್ಗೆ ನೋಡಬೇಕು. ಸ್ವಲ್ಪದರಲ್ಲಿ ಹೇಳುವದೆಂದರೆ ವ್ಯವಸ್ಥಾ ಪಕ್ಷ ಕವಿಾಟಿ, ಜೇಆರಮ್‌ನಾ, ಸೇಕ್ರೆಟರಿ ಇವರು ತಮ್ಮ ತಮ್ಮ ಕೆಲಸಗಳನ್ನು ಉತ್ತಮರೀತಿಯಿಂದ ಸಾಗಿಸಿರುವರೋ ಹೇಗೆಂಬುದರ ಕಡೆಗೆ ಪ್ರತಿಯೊಬ್ಬ ಸಭಾಸದನ ಲಕ್ಷ್ಯವು ಇರಬೇಕು. ಸಂಘದ ವ್ಯವಹಾರವು ಎಲ್ಲಿಗೂ ಲಾಭಧಾರ್ಯಕವಾಗಿ, ಅದರಲ್ಲಿ ಯಾವ ಪ್ರಕಾರದ್ದೂ ಕವಟಕನವಿರದಂತೆ ನೋಡಿಕೊಳ್ಳಬೇಕು. ಸಂಘದ ಸಭಾಸದರು ಜವಾಬುದಾರಿಯನ್ನು ಹೊರುವದಿರುವದರಿಂದ ಅವರ ಒಂದು ಯಾದಿಯನ್ನು ತಯಾರಿಸಿಡತಕ್ಕದ್ದು. ಯಾಕಂದರೆ ಯಾವನೊಬ್ಬನಿಗೆ ಜವಾಬುದಾರಿಯನ್ನು ಹೊತ್ತುಕೊಳ್ಳಲು ಹೇಳಿದರೆ ಅವನು ಯಾರಸಂಗಡ ಅದನ್ನು ಹೊರಬೇಕೆಂಬುದನ್ನು ತಿಳಿದುಕೊಳ್ಳಬೇಕಾಗುವದು. ಇಂತಹ ಯಾದಿಯು ಉಪಯುಕ್ತವಾಗಬೇಕಾದರೆ ಅದು ಗಟ್ಟಿಮುಟ್ಟ್ಯಾಗಿರತಕ್ಕದ್ದು. ಎರಡನೇಯವರು ಸಂಘಕ್ಕೆ ಹಣ ಪೂರ್ಯಸಚೇಕಾದಲ್ಲಿ ತಮ್ಮ ಹಣಕ್ಕೆ ಜವಾಬುದಾರಿರುವ ಸ್ಥಿತಿಯನ್ನು ಹಾಗೂ ಅವರು ಅದನ್ನು ಪಾರುಗಾಣಿಸಲಿಕ್ಕೆ ಬಾಧ್ಯರಿರುವರೆಂಬದನ್ನು ತಿಳಿದುಕೊಳ್ಳಬೇಕಾಗುವದು ಸಜಜವು. ಆದುದರಿಂದ ಮೆಂಬರತನವನ್ನು ಬಿಟ್ಟಿವನ ಜವಾಬುದಾರಿಯನ್ನು ಮೃತವಟ್ಟಿ ಮೆಂಬರನ ಆಸ್ತಿಯ ಜವಾಬುದಾರಿಯನ್ನು ಆತಾರೀಖಿಗೆ ಇದ್ದ ಸಾಲದ ಮಟ್ಟಿಗೆ ಎರಡು ವರುಷಗಳ ಕನಕ ವಿಧಿಸಿರುತ್ತದೆ. ಇದು ನ್ಯಾಯವೂ ವ್ಯಾವಹಾರಿಕವೂ ಆಗಿದೆ. ಮೆಂಬರನಾಗುವವನಿಗೆ ಆಸ್ತಿ ಇರಬೇಕೆಂಬ ಶತ್ರು ಇರುವದಿಲ್ಲ. ಆದರೆ ಅವನಲ್ಲಿ ಗುಣಗಳಿರಬೇಕಾಗುವದು. ಸಹಕಾರದಲ್ಲಿ ಆಸ್ತಿಗಿಂತ ಸದ್ಗುಣಗಳ ಭದ್ರತೆಯು ಹೆಚ್ಚು ಮಹತ್ವದಾಗಿ ಎಣಿಸಲ್ಪದುತ್ತದೆ. ಸದ್ಗುಣಗಳ ಅಭಾವವಿದ್ದ ಸಂಗತಿಯಲ್ಲಿ ಸಂಘಗಳು ಯಶಸ್ವಿಯಾಗಿಲ್ಲ. ಸಂಘಗಳ ಯಶಸ್ವಿಗುಣಗಳನ್ನೇ ಅವಲಂಬಿ

ನಿದೆ. ಪ್ರತಿಯೊಬ್ಬ ಸಭಾಸದನು ತನ್ನ ಜವಾಬುದಾರಿಯನ್ನು ಪೂರ್ಣ ವಾಗಿ ಶಿಳೆದುಕೊಂಡು, ಭಿಡೆ ಮುರದತ್ತಗಳಿಗೆ ಒಳಗಾಗದೆ, ನಾನ್ಯಾಯದ ಸದತ್ಯೆಯನ್ನು ಬಿಡದಂತೆ ನತ್ತಿಸುತ್ತು ಹೋದರೆ ಸಂಘವು ತುಸು ದಿವ ಸಗಳಲ್ಲಿಯೇ ಉತ್ತರಷ್ಟವನ್ನು ಹೊಂದುತ್ತದೆ.

Celebration of Cooperators' Day

೩೦. ಸಹಕಾರೀ ದಿನಾಚರಣೆಯ ಸಮಾರಂಭವು

ಸಹಕಾರೀ ಚಳವಳಿಯು ಈ ಪ್ರಪಂಚದ ಎಲ್ಲ ಮುಂದುವರೆದ ರಾಷ್ಟ್ರಗಳಲ್ಲಿ ಪ್ರಸಾರವಾಗಿ ಪ್ರಗತಿಯನ್ನು ಹೊಂದಿರುತ್ತದೆ. ಸಹಕಾರಿಗಳ ಪರಸ್ಪರ ಪ್ರೀತಿ ಆದರಗಳನ್ನು ಬೇಕೆಲ್ಲಿಸುವಂತೆಯೂ, ಉವುಕ್ಕ ವ್ಯವಹಾರಗಳನ್ನು ಸದೆಯಿಸುವಂತೆಯೂ ಅನೇಕ ಸಂಸ್ಥೆಗಳು ಸಿಮಾರ್ಟಿವಾಗಿರುವುತ್ತೆ ಇವೀ ಜಗತ್ತಿನ ಸಹಕಾರಿಗಳ ವರ್ತಿಯಿಂದ ಮುಖ್ಯವಾಗಿಸುವ ಒಂದು “ಅಂತರಾಷ್ಟ್ರೀಯ ಸಹಕಾರೀ ಸಂಸ್ಥೆಯು” (Inter National Cooperative Alliance) ನಿರ್ಮಿತವಾಗಿ ರುತ್ತದೆ. ಇದು ಅಂತರಾಷ್ಟ್ರೀಯ ಪರಿಷತ್ತ ಮೊದಲಾದ ಸಭೆಗಳನ್ನು ಕರೆಯುವದಲ್ಲಿದೆ ಇಡೀ ಪ್ರಪಂಚದಲ್ಲಿರುವ ಸಹಕಾರೀ ಸಾಮಾಜಿಕ ಮಹತ್ವದ ಪ್ರಶ್ನೆಗಳನ್ನು ಸುಲಭರಿತಿಯಿಂದ ಬಿಡಿಸಲು ಪ್ರಯತ್ನಮಾಡುತ್ತದೆ. ಈ ಸಂಸ್ಥೆಯ ಪ್ರಕಟಿಸಿದೆಗಳಿಗೆ ಎಲ್ಲ ಸಹಕಾರಿಗಳು ಮನ್ಯಾಣೆಯನ್ನೀಯುವರು. ಇದರ ವಿಧವಾನ ಎಲ್ಲ ದೇಶಗಳ ಸಹಕಾರಿಗಳು ಕೂಡಿ, ಸಹಕಾರ ಪ್ರೀತ್ಯಾರ್ಥ ಪ್ರತಿವರ್ಷದೊಳಗೊಂದು ದಿನವನ್ನು ಯಾಜಿದಂತೆ ವಾಲಿಸಬೇಕೆಂದು ಪ್ರಕಟಿಸಿದನಂತರ ಸನಾ ಇಂತಿ ನೇ ಇಸ್ಲಾಮಿಯಿಂದ ಎಲ್ಲ ದೇಶಗಳಲ್ಲಿಯಾಗೂ ಪ್ರತಿವರುಷ ಜುತ್ತೆ ಮೊದಲನೇ ಶನಿವಾರ, ಸಹಕಾರೀ ದಿವಸವೆಂದು ವಾಲಿಸಹತ್ತಿರುತ್ತಾರೆ. ಈ ದಿವಸ ಸಹಕಾರಿಗಳು ಒಟ್ಟುಗೂಡಿ, ಸಹಕಾರದ ಮುಖ್ಯ ತತ್ವಗಳನ್ನು ಪ್ರಚಾರಗೊಳಿಸಿ, ಸಹಕಾರ ಪ್ರಗತಿಯ ಅಭಿ

ಮಾನ ಕಾಯುವದು, ಜಗತ್ತಿನ ಕಲ್ಪಣಿಕಾಗಿ ಮುಂದಿನ ದೋರಣೆಯನ್ನು ನಿಶ್ಚಯಿಸಿದ್ದಿಸುವದು ಹಾಗೂ ಶಾಂತತೆಯು ಸೆಲೆಗೊಳ್ಳುವಂತೆ ಜನತೆಯಲ್ಲಿ ಉತ್ಸಾಹವನ್ನು ಸರಕಾರದಲ್ಲಿ ಜವಾಬುದಾರಿಯನ್ನು ಹೆಚ್ಚಿಸಲಿಕ್ಕೆ ಪ್ರಯೋಗಿಸುತ್ತಿರುತ್ತದೆ.

ಸಹಕಾರೀ ಚಳುವಳಿಯು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಳುವಳಿಯಾಗಿರುತ್ತದೆ. ಅದರ ಮೇಂಬರತನವು ವ್ಯವಹಾರಕ್ಕೆ ಹಾಗೂ ಉತ್ಸಾಹವು ಬೆಲೆಯಿತ್ತಲಿದ್ದು ಜಗತ್ತಿನ ಪ್ರತಿಯೊಂದು ಸುಧಾರಿಸಿದ ರಾಷ್ಟ್ರದಲ್ಲಿ ಅದರ ಮಹತ್ವವು ಕಂಡುಬರುತ್ತಲಿದೆ. ನ್ಯಾಯಪ್ರಿಯತೆ, ಸರಿಸಮಾನತ್ವ ಹಾಗೂ ವಿಶ್ವ ಬಂಧುತ್ವ ಈ ತತ್ವಗಳ ಮೇಲೆ ಪ್ರತಿಯೊಬ್ಬ ಸಾಗರಿಕನು ತನ್ನ ಬಾಂಧವರ ಕೂಡ ಸಹಕಾರವಾಡಿ ಸಮಾಜದಲ್ಲಿ ರೂಢಾಗಿರುವ ಆನೀತಿಕಾರಕ ಸಡತೆಗಳನ್ನು ದೂರವಾಡಿಲಿಕ್ಕೆ ಅಧಿಕಾರಪಟ್ಟಿರಬೇಕೆಂಬುದು ಈ ಚಳುವಳಿಯ ಘ್ಯೇಯವಾಗಿರುತ್ತದೆ.

ಸಹಕಾರೀ ಚಳುವಳಿಯು ಪ್ರತಿಯೊಂದು ದೇಶದ ಪ್ರಜಗಳ ಅಧಿಕ ಸೌಕರ್ಯಗಳಿಗೆ ಅಡ್ಡಬರುವ ಯಾವತ್ತೂ ತೊಂದರೆಗಳನ್ನು ದೂರವಾಡುವದು, ರಾಷ್ಟ್ರಗಳಲ್ಲಿ ಅಧಿಕ ಸಹಕಾರವನ್ನು ಹೆಚ್ಚಿಸುವದು, ಸ್ವಸರ್ಗಕಾರದ ರೀತಿಯಲ್ಲಿ ಜಗತ್ತಿನ ಶಾಂತತೆಯನ್ನು ಸಾಫಿಸುವದು ಇವೇ ಮೊದಲಾದವುಗಳ ಒಗ್ಗೆ ಪ್ರಯೋಗವನ್ನು ಮಾಡುತ್ತಿರುತ್ತದೆ.

ಸಂಘಟಿತ ಶಕ್ತಿಯನ್ನು ಹೆಚ್ಚಿಸುವದಕ್ಕೆ, ಮಾನವೀ ಜೀವನವನ್ನು ಸುಧಾರಿಸುವದಕ್ಕೆ ಹಾಗೂ ಸಂಸ್ಕೃತಿಯನ್ನು ಬಲಪಡಿಸುವದಕ್ಕೆ ಅಂದರೆ ಒಟ್ಟಿದ್ದ ಮೇಲೆ ಸಹಕಾರಸಾಮಾಜಿಕ (Cooperative Commonwealth) ವನ್ನು ಸಾಫಿಸುವದಕ್ಕೆ ಸಹಕಾರವು ನಿರ್ಮಾಣವಾಗಿರುವದೆಂದು ನಮ್ಮೆಲ್ಲ ಸಹಕಾರಿಗಳ ಪ್ರತಿವಾದನೆಯಾಗಿದೆ.

ಸರಕಾರದವರು ನಮಗಾಗಿ ಮಾಡಿಕೊಟ್ಟಿರುವ ಸಹಕಾರೀ ಕಾಯಿದೆಯ ಉದ್ದೇಶವು ಸಹ ಇದೇ ಇರುತ್ತದೆ. ಸನಾ ಇಂಜಿನೀಯರ್‌ ಮುಂಬಯಿ ಸಹಕಾರೀ ಕಾಯಿದೆಯ ಪೀರಿಕೆಯಲ್ಲಿ (Preamble) ಇವೇ ತತ್ವಗಳು ಅಡಕವಾಗಿರುತ್ತವೆ. ಹೆಚ್ಚು ಒಮ್ಮೆ ಜೀವನವನ್ನೂ, ಹೆಚ್ಚು ಒಮ್ಮೆ ವ್ಯಾಪಾರವನ್ನೂ, ಹೆಚ್ಚು ಒಮ್ಮೆ ಉತ್ಪಾದಕ ಪದ್ಧತಿಗಳನ್ನು ಒಟ್ಟುಮಾಡುವ ಹಾಗೆ ಒಕ್ಕಲಿಗೆರೊಳಗೆ, ಹಾಗೂ ಒಂದೇ ತರಹದ ಆರ್ಥಿಕ ಗರಜುಗಳಿರುವಂತಹ ಇತರ ಜನರೀತಿಗೆ, ಮಿಶನ್‌ಯಲ್ಲಿ, ಸ್ವಾವಲಂಬನ ಮತ್ತು ಪರಸ್ಪರ ಸಹಾಯದ ಪ್ರವ್ಯಾಖ ಬಗ್ಗೆ ಸಹಕಾರೀ ಸಂಘಗಳನ್ನು ಸ್ಥಾಪಿಸುವದಿರುತ್ತದೆ ಸಹಕಾರೀ ಇವಳಿಯು ಬರೇ ಆರ್ಥಿಕ ಲಾಭವನ್ನು ಒದಗಿಸಿಕೊಳ್ಳುವದಕ್ಕಾಗಿರುವ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಜನತೆಯ ಸ್ಥಿತಿಯನ್ನು ಸುಧಾರಿಸುವದಕ್ಕೆ ಉವಯುಕ್ತವಾಗಿರುತ್ತದೆಂದು ಹೇಳಲಾಗುತ್ತದೆ.

ಈನ್ನ ಈ ಸಹಕಾರೀ ದಿನವನ್ನು ಪಾಲಿಸುವ ಬಗ್ಗೆ ನಾನ್‌ಹಿಂಗೆ ಒಟ್ಟುಗೊಡಿ ವಿಶ್ವಬಂಧುತ್ವವನ್ನು Universal Brotherhood ಪ್ರಕಟಿಸಲಿಕ್ಕೂ, ಏಕ್ಯಭೂತತ್ವ ಹಾಗೂ ಸ್ವಾವಲಂಬನದ ತತ್ವಗಳನ್ನು ಅಂಗೀಕರಿಸುವದಕ್ಕೂ ಮಾರ್ಗವಾಗಿರುತ್ತದೆ. ಇದರಂತೆ ಸನಾ ಇಂಜಿನೀಯರ್‌ ಇಸ್ಟಿಟಿಯಂದ ಸಹಕಾರೀ ದಿನವನ್ನು ಆಚರಿಸುತ್ತಿರುತ್ತೇನೆ. ಹಿಂದುಸ್ತಾನದಲ್ಲಿ ಸಹಕಾರೀ ಚಳವಳಿಯು ಪ್ರಕಟಿವಾಗಿ ಇಂದಿಗೆ ಸುಮಾರು ನಾಲ್ಕುತ್ತೀರುವ ವರುಷಗಳಾಗುತ್ತೆ ಬಂದವು. ಸನಾ ಇಂಜಿನೀಯರ್‌ ಇಸ್ಟಿಟಿಯಂದ ಸಹಕಾರೀ ದಿನವನ್ನು ಪಾಲಿಸುವ ತಾರೀಕನ್ನು ನಮ್ಮ ದೇಶಕ್ಕೆ ಅನುಗುಣವಾಗುವಂತೆ ನವ್ವಂಬರ ತಿಂಗಳ ಮೊದಲನೇ ಶನಿವಾರವನ್ನು ಗೊತ್ತುಮಾಡಿರುತ್ತಾರೆ. ಇದಕ್ಕೆ ಅಪಿಲಭಾರತೀಯ ಸಹಕಾರೀ ದಿನವನ್ನುವರು. ಜುಲೈ ತಿಂಗಳು ಮಳಿಗಾಲವಿರುವದರಿಂದ ಸಹಕಾರಿ ಬಾಂಧವರು ತಮ್ಮ ತಮ್ಮ ಉದ್ದೇಶಗಳಲ್ಲಿ ತೊಡಗಿರುವದರಿಂದ ತೊಂದರೆಯಾಗುವ ಮೂಲಕ ಈ ಬದಲಾವಣೆಯನ್ನು ಮಾಡಲಾಗಿದೆ.



ಸಹಕಾರೀ ವಚನಗಳು

(Co-operative Sayings)

- ೧ ಒಗ್ಗಟ್ಟೇ ಸಹಕಾರ ಪದ್ಧತಿಯ ಮೂಲ ಮಂತ್ರ; ಒಬ್ಬನಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬನೂ ಹಂಬಲಿಸಿ ದುಡಿಯುವದೇ ಸಹಕಾರದ ಪರಮೋದ್ದೇಶ.
- ೨ ಸಹಕಾರ ಪದ್ಧತಿಯ ಮೂಲ ತತ್ವಗಳು ಜೀವನದ ಉಚ್ಚಾರ್ಥೀಯಗಳಾಗಿವೆ. ನಿತ್ಯ ಜೀವನದಲ್ಲಿಯೂ, ಆರ್ಥಿಕ ವ್ಯವಹಾರದಲ್ಲಿಯೂ, ಸಹಕಾರಿಗಳಲ್ಲಿ ಒಗ್ಗಟ್ಟು, ಸ್ವಾತಂತ್ರ್ಯ, ದಯ, ಧರ್ಮ ಮುಂತಾದ ಸದ್ಗುಣಗಳು ಕಂಡುಬರುತ್ತವೆ.
- ೩ ಸರ್ವ ಸಮಭಾವನೆಯೇ ಸಹಕಾರದ ಅಡಿಗಳು.
- ೪ ಮಾನವನ ಅಪಾರ ಕೆಲಸವನ್ನೂ, ವೆಚ್ಚವನ್ನೂ ಕಡಿಮೆ ಮಾಡುವದೇ ಸಹಕಾರ ತತ್ವದ ಮುಖ್ಯಗುಣ.
- ೫ ಸಹಕಾರ ತತ್ವವು ಮಾನವನ ಜೀವನದಲ್ಲಿ ಅವನ ಸೈತಿಕಗುಣದ ಆಧಾರದ ಮೇಲೆ ಪ್ರಾರಂಭವಾದ ಆರ್ಥಿಕಸಾಧನೆಯ ಮಾರ್ಗವು.
- ೬ ವಿಶ್ವಶಾಂತಿಯು ಶಾಸ್ವತವಾಗಿ ಬೆಳಗಬೇಕಾದರೆ ಸಹಕಾರ ತತ್ವಗಳ ಆಸರೀಯಲ್ಲಿದೆ ಬೇರೆ ಮಾರ್ಗವಿರುವದಿಲ್ಲ.
- ೭ ಮಾನವ ಸಂಸಾರಗಳ ಸಾರ್ವತ್ರಿಕ ಸೌಹಾದರ್ಶಿ, ನ್ಯಾಯವರತೆ, ಸೈತಿಕ ಸ್ವಾತಂತ್ರ್ಯ, ಸರ್ವಸಮಾನತಾಭಾವ, ಸಮೃದ್ಧಿಯ ಸಹವಾಸ, ಈ ಮೊದಲಾದ ಸದ್ಗುಣಗಳ ಇಕ್ಕೆತೆಗೆ ಸಹಕಾರ ತತ್ವದ ಸಹಾಯವಾಗುತ್ತದೆ.

- ೯ ಮಾನವ ಜೀವನವನ್ನು ಪುಷ್ಟಿಪನ್ನಾಗಿಯೂ, ಉದಾರಯತವನ್ನಾಗಿಯೂ ಮಾಡುವದೇ ಸಹಕಾರದ ಪರಮಧೈರ್ಯ.
- ೧೦ ವಿಶಿಷ್ಟ ಉದ್ದೇಶವನ್ನು ಪ್ರಾಮಾಣಿಕತನದಿಂದ ನೇರವೇರಿಸುವ ದಕ್ಷೆ ಮಾಡಿಕೊಂಡಿರುವ ಸಂಘಟನೆಯೇ ಸಹಕಾರವು.
- ೧೧ ಸಹಕಾರಿಗಳು ಮಾನವ ಜಾತಿಯ ವಿಶ್ವರು. ಅವರಿಗೆ ಯಾರ ಸಂಗಡಲೂ ಶತ್ರುತ್ವವಿರುವದಿಲ್ಲ.
- ೧೨ ಸಹಕಾರದಲ್ಲಿ ಪ್ರತಿಯೊಬ್ಬನು ವ್ಯವಹಾರದಕ್ಷಾಗುವನು.
- ೧೩ ಸಾಮಾಜಿಕ ಪ್ರಯೋಗಗಳಲ್ಲಿ ಸಹಕಾರವು ಅತ್ಯುತ್ತಮ ಸಾಧನವಾಗಿದೆ.
- ೧೪ ಪದಾರ್ಥಗಳನ್ನು ಸಕಾಲದಲ್ಲಿ ಒದಗಿಸುವ ವಿಧಾನವೇ ಸಹಕಾರದ ಮುಖ್ಯ ಅಂಗ.
- ೧೫ ಶಿಕ್ಷಣವಿಲ್ಲದ ಸಹಕಾರವು ಕಿಡಕಿಗಳಿಲ್ಲದ ಮನೆಯಂತೆ.
- ೧೬ ಸಹಕಾರದಿಂದಲೇ ಸಮಾಜದ ಹಾಗೂ ಉದ್ಯೋಗಗಳ ಏಳಿಗೆ ಯಾಗುವದು.
- ೧೭ ಸಹಕಾರವು ಯಾರ ಅಹಿತವನ್ನು ಮಾಡದೆ ಎಲ್ಲರ ಹಿತವನ್ನು ಸಾಧಿಸುತ್ತದೆ.
- ೧೮ ಜನತೆಯ ಸ್ಥಿರವಾದ ಹಿತಸಾಧನೆಗಳಿಗೆ ಸಹಕಾರವೇ ಮುಖ್ಯ ಸಾಧನವು.
- ೧೯ ಸಹಕಾರ ತತ್ವವು ವ್ಯಾವಾರವನ್ನು ವ್ಯವಸ್ಥೆ ಮಾಡುವ ಸಾಧನವಾಗಿದೆ.
- ೨೦ ಸಹಕಾರವು ಸ್ವಾವಲಂಬನೆ ಮತ್ತು ಸಾಮಾಜಿಕ ಶೀಲ ಇವೆ ರಡರ ಬಲದ ಮೇಲೆ ನಿಂತಿರುವ ಅರ್ಥಸಾಧನೆಯ ಮಾರ್ಗ.

- ೨೦ ಗ್ರಾಮ ಜೀವನದಲ್ಲಿ ಸಮರ್ಪಕವಾದ ಬಡಲಾವಣೆಯುಂಟಾಗಿ
ಹೆಚ್ಚು ಅಭಿವೃದ್ಧಿಯುಂಟಾಗಬೇಕಾದರೆ ಪರಸ್ಪರ ಸಹಕಾರ
ಸಂಘಗಳ ಸಹಾಯವು ಅತ್ಯವಶ್ಯಕ.
- ೨೧ ಮಾನವನ ಫೋನ್‌ವಾದ ಉದ್ದೇಶಗಳನ್ನು ಆರ್ಥಿಕ ಜೀವನದಲ್ಲಿ
ಸಹಳಗೊಳಿಸಲು ಸಾಧಕವಾದುದೇ ಸಹಕಾರ ಮಾಗ್ರ.
- ೨೨ ಭಾಂಡವಲವನ್ನು ಭಾಂಡವಲಗಾರರ ಹಿಡಿತದಿಂದ ತಪ್ಪಿಸಿ
ಅದನ್ನು ಮಾನವನ ಸೇವೆಗಾಗಿ ವಿನಿಯೋಗಿಸಿಕೊಳ್ಳುವದೂ,
ಸ್ವಾವಲಂಬನೆಯಿಂದ ವ್ಯಕ್ತಿತ್ವವನ್ನು ರಕ್ಷಿಸಿ, ಸ್ವಾಮಧ್ಯ
ದಿಂದ ಜೀವನ ನಡೆಯಿಸುವದೂ ಸಹಕಾರ ಪಡ್ಡತಿಯ ಮುಖ್ಯ
ಗುರಿಯಾಗಿದೆ.
- ೨೩ ಸದಸ್ಯರ ಸ್ವೀಕಾರ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ
ವರು, ಶ್ವರೂಪಗಳಿಗೆ ಅನುಕೂಲವಾದ ವ್ಯವಸ್ಥೆಯಾದುವದು,
ಸದಸ್ಯರ ಲಾಭದಾಯಕವಾದ ಉದ್ದೇಶಗಳಿಗೆ ಭಾಂಡವಲ
ವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವದು ಸಹಕಾರ
ರದ ರೀತಿನಿಂತಿಗಳಾಗಿವೆ.
- ೨೪ ಬಡವರ ಮತ್ತು ಅನಾಧಿ ಜನರ ಮೇಲೆ ಆಗುತ್ತಿರುವ ಜುಲಮೆ
ಅಥವಾ ಅನ್ಯಾಯವನ್ನು ತಪ್ಪಿಸುವದಕ್ಕೆ ಸಹಕಾರವು ಉಪಯು
ಕ್ತುವಿರುವದು; ಯಾಕಂದರೆ ಇದರಿಂದ ಸಂಘ ಸಾಮಾಧ್ಯ
ಪ್ರಂಟಾಗುತ್ತದೆ.
- ೨೫ ಪ್ರಯೋಜನವಾದ ಸೇವೆಯೇ ಮುಖ್ಯದ್ದೇಯವಾಗಿರುವಂತಹ
ಉತ್ತಮ ಸಹಕಾರಿಯು ಸಾವಿರಾರು ಬಡಜನರ ಕೃತಜ್ಞರೆಗೆ
ಪಾತ್ರನಾಗುವನಿಲ್ಲಿಚೆ ಆತ್ಮಕರುಣ ಪೂರ್ವಕವಾಗಿ ತಾನುಮಾ
ಡಿದ ಕೆಲಸಕ್ಕೂ ವರಮಾತ್ಮನ ಅನುಗ್ರಹಕ್ಕೂ ಪಾತ್ರನಾಗುವ
ನೆಂಬುದನ್ನು ನಾವು ಜ್ಞಾನಕದಲ್ಲಿದಬೇಕು.

- ೭೯ ಧನಿಕರೂ, ಬಡವರೂ ಭೇದಭಾವವಿಲ್ಲದೇ ಒಟ್ಟಿಗೆ ಸೇರಿ ಕೆಲಸ ಮಾಡಿ, ಸುಖ ಸಂಪತ್ತನ್ನು ಸಂಪಾದಿಸಿ, ಸಂತೋಷದಿಂದ ಜೀವನ ಸಾಧಿಸಲು ಸಹಕಾರೀ ಸಂಸ್ಥೆಗಳು ಉತ್ತಮ ಕ್ಷೇತ್ರ ಗಳಾಗಿವೆ.
- ೮೦ ಪ್ರವಂಚದ ಅರ್ಥಿಕ ರಚನಾಕೃಮಾಕ್ಷ್ಯ, ಶಾಂತಿ ಸಮಾಧಾರ ಸ್ಥಾಪನೆಗೂ ಸಹಕಾರ ತತ್ವವು ಸಹಾಯವಾಗಿರುತ್ತದೆ.
- ೮೧ ಪದಾರ್ಥಗಳನ್ನು ತಯಾರಿಸುವವರೂ, ಕೊಳ್ಳುವವರೂ ಒಟ್ಟಿಗೆ ಸೇರಿ, ಪರಸ್ಪರ ಪ್ರೀತಿ ವಿಶ್ವಾಸಗಳಿಂದ ವ್ಯಾಪಾರ ಮಾಡುವಂತೆ ಮಾಡುವದೇ ಸಹಕಾರದ ಮುಖ್ಯ ಘೋಯ.
- ೮೨ ಕ್ರಿಯಾತ್ಮಕ ಸಂಸ್ಥೆಗಳಿಗೂ, ಪ್ರೋಫೆಸ್‌ನನ್ನು ಮಾರಾಟ ಮಾಡುವ ಸಂಸ್ಥೆಗಳಿಗೂ ಇರುವ ಆಂತರವನ್ನು ಹೇಗೆಲೂ ಡಿಸಿ ಸಮಾಜದ ಅರ್ಥಿಕ ಸ್ಥಿತಿಯನ್ನು ಉತ್ತಮಪಡಿಸಬೇಕಾದರೆ ಸಹಕಾರ ತತ್ವವೇ ಮುಖ್ಯವಾದ ಸಾಧನವಾಗಿದೆ.
- ೮೩ ಬರೀ ಹಣದ ವ್ಯವಹಾರವನ್ನು ಮಾಡುವದು ಸಹಕಾರೀ ಚಕ್ಕನಳಿಯ ಉದ್ದೇಶವಿರುವದಿಲ್ಲ. ಸಭಾಸದರ ಅರ್ಥಿಕ ಪರಿಸ್ಥಿತಿಯ ಕೂಡ ಸಾಮಾಜಿಕ ಪರಿಸ್ಥಿತಿಯು ಸುಧಾರಿಸಬೇಕೆಂದೂ ಮತ್ತು ನೀತಿಯ ದೃಷ್ಟಿಯಿಂದ ಅಥವಾ ವರ್ತನಾದಿಂದ ಅವರ ಶ್ರೇಷ್ಠತ್ವಕ್ಕೆ ಕುಂದು ಬರಕೂಡಂತೆಯೂ ಸಹಕಾರೀ ಚಕ್ಕನಳಿಯ ಮುಖ್ಯ ಉದ್ದೇಶವಿರುವದು.

ತನಗೆಲ್ಲರಲ್ಲಿರಿಗೆ ತಾನೊಲೈಂಗಿಂದಾ

ಅನುವಾಗಿ ಬೆಕೆಸಿಹುದೆ ಸಹಕಾರವೆಂದಾ

